

ಕನ್ನಡ ಭಾಷೆ ಪತ್ರೀ  
ಮೋದಲನೆ ವರ್ಷದ ಬಿ.ಎಸ್‌ಪತ್ರೀ  
ಮೋದಲ ಮತ್ತು ಎರಡನೆ ಸೆಮಿಸ್ಪರ್ಶ  
ಕನ್ನಡ ವೈಭವ

ಪ್ರಥಾನ ಸಂಪಾದಕರು  
ಡಾ. ಬಿ. ಗಂಗಾಧರ

ಸಂಪಾದಕರು  
ಶ್ರೀ ಎಂ. ಶ್ರೀನಿವಾಸಮೂರ್ತಿ  
ಡಾ. ಬಿ.ಕೆ. ಮಂಜುಳ್  
ಡಾ. ಜಿ. ಗಂಗರಾಜು



ಚೆಂಗಳೂರು ಉತ್ತರ ವಿಶ್ವವಿದ್ಯಾಲಯ,  
ಟಮಕ, ಕೋಲಾರ – ೫೬೩೧೦೨

## ಕುಲಪತಿಯವರ ಮಾತ್ರ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಇದನೆ ವಸಂತಕ್ಕೆ ಕಾಲಿಟ್ಟಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ವಿಶ್ವವಿದ್ಯಾಲಯ ತನ್ನ ಬೌದ್ಧಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಲಯಗಳನ್ನು ಗಮನಾರ್ಹವಾಗಿ ವಿಸ್ತರಿಸಿಕೊಂಡಿದೆ.

ಈ ಸಾಲಿನಿಂದ (೨೦೨೦-೨೧) ಎನ್.ಇ.ಪಿ ಜಾರಿಯಿಂದಾಗಿ ವಿಶ್ವವಿದ್ಯಾಲಯ ಇನ್‌ಪ್ರೋಜೆಕ್ಟ್ ಜವಾಬ್ದಾರಿಯಿಂದ ಹೆಚ್ಚೆ ಇಡೆಬೇಕಾಗಿದೆ. ಎನ್.ಇ.ಪಿ ಕುರಿತಂತೆ ಈವರೆಗೆ ಇದ್ದ ಗೊಂದಲ-ಸಂದೇಹಗಳನ್ನು ಚರ್ಚೆ, ಸಂವಾದ, ಕಾರ್ಯಾಗಾರಗಳ ಮೂಲಕ ನಿರಾರಿಸಿಕೊಳ್ಳಲಾಗಿದೆ.

ಕಲೆ, ವಿಜ್ಞಾನ, ವಾಣಿಜ್ಯ ಮೊದಲಾದ ನಿರ್ಕಾರಗಳು ತಮ್ಮದೇ ಆದ ಪರ್ಯಾಕ್ರಮ ರೂಪಿಸಿಕೊಂಡು ದೃಢತೆಯಿಂದ ದಾಷುಗಾಲಿಡುತ್ತಿವೆ. ಅಂತೆಯೆ ಭಾಷೆ ಮತ್ತು ಸಾಹಿತ್ಯ ಬೋಧಿಸುತ್ತಿರುವ ಕನ್ನಡ ವಿಷಯ ಕೂಡ ಈ ದಿಸೆಯಲ್ಲಿ ಸಾಗಿದೆ.

ಹೊಸ ಪರ್ಯಾಕ್ರಮ ರೂಪಿಸಿಕೊಳ್ಳುವ ಮೂಲಕ, ಅದನ್ನು ಒಳಗೊಂಡ ಪರ್ಯಾಗಳನ್ನು ರೂಪಿಸುವ ಮೂಲಕ ಕನ್ನಡ ಬೋಧಕರು ಮತ್ತು ತಜ್ಞರು ತಮ್ಮ ಸೃಜನಶೀಲತೆ ಹಾಗೂ ಶ್ರೀಯಾಶೀಲತೆಯನ್ನು ತೋರಿದ್ದಾರೆ.

ಇದೀಗ ಮೊದಲ ವರ್ಷದ ಕನ್ನಡ ಭಾಷೆ ಮತ್ತು ಸಾಹಿತ್ಯ ಬೋಧನೆಗೆ ನೇರವಾಗಲು ರೂಪಿಸಿರುವ ಹದಿನ್ಯೇದು ಪರ್ಯಾಗಳು ಮುದ್ರಣಗೊಳ್ಳುತ್ತಿರುವುದು ಸಂತಸದ ಮತ್ತು ಹೆಮ್ಮೆಯ ಸಂಗತಿಯಾಗಿದೆ.

ಇದಕ್ಕೆ ಕಾರಣಕರ್ತರಾಗಿರುವ ಕನ್ನಡ ಅಧ್ಯಯನ ಮಂಡಳಿಯ (ಯುಜಿ) ಅಧ್ಯಕ್ಷರಾದ ಡಾ. ಗಂಗಾಧರ .ಪಿ ಮತ್ತು ಸದಸ್ಯರಾದ ಇತರೆ ಅಧ್ಯಾಪಕರಿಗೆ ಅಭಿನಂದನೆಗಳು.

ಪರ್ಯಾ ಮುದ್ರಣಕ್ಕೆ ಸಹಕರಿಸಿದ ಆಡಳಿತ ಕುಲಸಚಿವರು ಹಾಗೂ ಹಣಕಾಸು ಅಧಿಕಾರಿಗಳ ನೇರವನ್ನು ಸ್ವೀಕರಿಸಬೇಕು.

ಕನ್ನಡ ಪರ್ಯಾಗಳು ವಿದ್ಯಾರ್ಥಿ ಮತ್ತು ಅಧ್ಯಾಪಕ ಸ್ನೇಹಿಯಾಗಿ ರೂಪುಗೊಂಡಿದ್ದು, ನಾಡಿನ ಸಾಂಸ್ಕೃತಿಕ ಗರಿಮೆ ಹೆಚ್ಚಲು ಕಾರಣವಾಗಲೀ ಎಂದು ಆಶಿಸುತ್ತೇನೆ.

ಡಾ. ನಿರಂಜನ

ಕುಲಪತಿ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

## ಪ್ರಥಾನ ಸಂಪಾದಕರ ನುಡಿ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಶೈಕ್ಷಣಿಕವಾಗಿ ಹೊಸ ಸಾಧನೆಗಳನ್ನು ಸಾಧ್ಯವಾಗಿಸುತ್ತಿರುವುದು ಸಂತಸದ ವಿಷಯ. ತನ್ನದೇ ಆದ ಬಿಬಾಹ, ಬಿಬಜಗಳನ್ನು ರಚಿಸಿಕೊಂಡು ಬೌದ್ಧಿಕವಾಗಿ ದಾಮಗಾಲನ್ನಿಡುತ್ತಿದೆ. ಅದೇ ರೀತಿ ಕನ್ನಡ ಸ್ವಾತಕ ಪದವಿಯ (ಭಾಷೆ, ಐಜಿಕ) ಪರ್ಯಕ್ಷಮವನ್ನು ರೂಪಿಸಿಕೊಂಡು, ಹೊಸ ಶೈಕ್ಷಣಿಕ ಪಾಲಿಸಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.

ಕನ್ನಡ ಅಧ್ಯಯನ ಮಂಡಳಿ ರಚಿಸಿ, ಪರ್ಯಕ್ಷಮ ರೂಪಿಸಲು ಸೂಚಿಸಿದ ಹಿಂದಿನ ಕುಲಪತಿ ಮೌ. ಟಿ.ಡಿ. ಕೆಂಪರಾಜು ಅವರನ್ನು ಪ್ರೀತಿಯಿಂದ ಸೃಷ್ಟಿಸುವೆ.

ಇದೀಗ ಪರ್ಯಗಳು ಮುದ್ರಣಗೊಂಡು ವಿದ್ಯಾರ್ಥಿಗಳ, ಅಧ್ಯಾಪಕರ ಕೈ ಸೇರಲಿವೆ. ಕನ್ನಡ ಪರ್ಯಗಳ ಮುದ್ರಣದ ವಿಷಯದಲ್ಲಿ ಅತೀವ ಆಸಕ್ತಿ, ಪ್ರೀತಿ ತೋರಿಸಿದ ಮಾನ್ಯ ಕುಲಪತಿಗಳಾದ ಡಾ. ನಿರಂಜನ ವಾನಳ್ಳಿ ಅವರ ಕ್ರಿಯಾಶೀಲತೆ ಮಾದರಿ ಎನಿಸುವಂತಿದೆ. ಅವರ ದೂರದೃಷ್ಟಿ ಹಾಗೂ ಬದ್ಧತೆಗಳಿಂದ ಉತ್ತರ ವಿಶ್ವವಿದ್ಯಾಲಯ ಭಿನ್ನವಾಗಿ ರೂಪಗೊಳಿಸುತ್ತಿರುವುದು ಅಭಿನಂದನೀಯ.

ಮೇಲೆ ವರ್ಷದ ಪದವಿಗೆ ಬೋಧಿಸಲ್ಪಡುವ ಹದಿನಾರು ಕನ್ನಡ ಪರ್ಯಗಳನ್ನು ಶ್ರಮವಹಿಸಿ ಸಂಪಾದಿಸಿದ ಅಧ್ಯಾಪಕ ಮಿಶ್ರಿಗೆ ಧನ್ಯವಾದ.

ಈ ಪರ್ಯಗಳು ರೂಪಗೊಳ್ಳಲು ಕಾರಣರಾದ ‘ಕನ್ನಡ ಸ್ವಾತಕ ಅಧ್ಯಯನ ಮಂಡಳಿ’ಯ ಸದಸ್ಯರಿಗೆ ವಂದನೆಗಳು. ವಿಶೇಷವಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಸಂಪದ ಅಧ್ಯಕ್ಷರೂ, ಕನ್ನಡ ಸ್ವಾತಕ ಅಧ್ಯಯನ ಮಂಡಳಿ ಸದಸ್ಯರೂ ಆದ ಡಾ. ಎಸ್. ಪ್ರಸಾದಸ್ವಾಮಿ ಅವರ ಸಹಕಾರ ಸೃಷ್ಟಿಯ.

ಹಾಗೆಯೇ ಇದೀಗ ಪರ್ಯಗಳ ಮುದ್ರಣದಲ್ಲಿ ಅಪೂರ್ವ ಸಹಕಾರ ನೀಡುತ್ತಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಡಾ. ವೆಂಕಟೇಶಮೂರ್ತಿ ಹಾಗೂ ಮೌಲ್ಯ ಮಾಪನ ಕುಲಸಚಿವರಾದ ಡಾ. ಡಿ. ಡೊಮನಿಕ್ ಅವರಿಗೆ ಧನ್ಯವಾದ.

ಕನ್ನಡ ಸಂಸ್ಕೃತಿಯ ಆಕರ್ಷಣಾಗಿರುವ ಈ ಪರ್ಯಗಳು ಎಲ್ಲರ ಪ್ರೀತಿ ಮನ್ಮಣಿಗೆ ಪಾತ್ರವಾಗಲಿ ಎಂದು ಆಶಿಸುತ್ತೇನೆ.

ಡಾ. ಗಂಗಾಧರ .ಬಿ.

ಅಧ್ಯಕ್ಷರು

ಕನ್ನಡ ಸ್ವಾತಕ ಪದವಿ ಅಧ್ಯಯನ ಮಂಡಳಿ  
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

ಬಿ. ಎಸ್‌ ಮೋದಲ ಸೆಮಿಸ್ಪರ್ ರ್,  
ಕನ್ನಡ ಪ್ರೇಭವ  
ಪರಿವಿಡಿ

ಅಂಕ: ೬೦

**ಫಳಕ-I**

- ೧. ದೇವರು ಶುಜು ಮಾಡಿದನು
- ೨. ತುಕ್ಕಿನ ಚೀಲ
- ೩. ನಾಡಿನ ಏಕತೆ

- ಶುವೆಂಪು
- ಅಂಬಿಕಾತನಯದತ್ತ
- ಕೆ.ಎಸ್. ನರಸಿಂಹಸ್ವಾಮಿ

ಒಖ ಅಂಕ

**ಫಳಕ-II**

- ೧. ದೀಪದಾರಿ
- ೨. ಕತ್ತೆ ಮತ್ತು ಧರ್ಮ
- ೩. ಭಂಡರು

- ಚೆನ್ನೆವೀರ ಕಣವಿ
- ಡಾ. ಸಿದ್ಧಲಿಂಗಯ್ಯ
- ಜ. ಸರ್ವಮಂಗಳ

ಒಖ ಅಂಕ

**ಫಳಕ-III**

- ೧. ರೊಟ್ಟಿ
- ೨. ಹೊನೆಯ ಗಿರಾಕಿ
- ೩. ಪ್ರಯಾಣ

- ಪಿ. ಲಂಕೇಶ
- ನಿರಂಜನ
- ಶಾಂತಿನಾಥ ದೇಸಾಯಿ

ಒಖ ಅಂಕ

**ಫಳಕ-VI**

- ೧. ಟೊಮೇಟೊ
- ೨. ಮಣ್ಣಾದರು ನಮ್ಮಪ್ಪ
- ೩. ಇರುವುದೊಂದೇ ಭೂಮಿ

- ಬಿ.ಜಿ. ಎಲ್. ಸ್ವಾಮಿ
- ಎನ್.ಎಸ್. ಶಂಕರ್
- ನಾಗೇಶ ಹೆಗಡೆ

ಒಖ ಅಂಕ

## ಘಟಕ-I

### I. ದೇವರು ರುಜು ಮಾಡಿದನು

ಕುವೆಂಪು

**ಆಶಯ:** ಕುವೆಂಪು ಅವರ ಕಾದಂಬರಿಗಳಲ್ಲಾಗಲಿ ಕಥೆಗಳಲ್ಲಾಗಲಿ ಪ್ರಧಾನ ಪಾತ್ರವೇ ನಿಸಗ್. ತಮ್ಮ ಕಥೆ, ಕಾದಂಬರಿ, ಕವನಗಳಲ್ಲಿ ಪ್ರಕೃತಿಯನ್ನು ತಮ್ಮ ಹಿನ್ನಲೆಯಾಗಿಸಿಕೊಂಡೆ ಹೇಳಿಸ ಕಾಣ್ಣಿ, ದಶನಗಳನ್ನು ಮೂಡಿಸುತ್ತಾರೆ. ಅಮೂರ್ತ ಭಾವಲೋಕಗಳನ್ನು ಉಪಮೆ ರೂಪಕೆಗಳ ಮೂಲಕ ಪದಗಳಲ್ಲಿ ಹಿಡಿದಿಟ್ಟು ಮೂರ್ತ ರೂಪ ಕೊಡುತ್ತಾರೆ. ‘ಜೆಲುವೇ ದೇವರು, ಒಲವೇ ಮೂಜೆ’ ಎನ್ನುವ ಕವಿಗೆ ಗುಡಿ ಚಚ್ಚು ಮಹಿಳೆಗಳು ಮುಖ್ಯವಾಗುವುದಿಲ್ಲ.

ದೇವರು ರುಜು ಮಾಡಿದನು  
ರಸವಶನಾಗುತ ಕವಿ ಅದ ನೋಡಿದನು !

ಬಿತ್ತರದಾಗಸ ಹಿನ್ನಲೆಯಾಗಿರೆ  
 ಪರವತದೆತ್ತರ ಸಾಲಾಗೆಸೆದಿರೆ  
 ಶಿಕ್ಷಿರಿದಡವಿಗಳಂಬಿನ ನಡುವೆ  
 ಮೆರೆದಿರೆ ಜಲಸುಂದರಿ ತುಂಗೆ  
 ದೇವರು ರುಜು ಮಾಡಿದನು  
 ರಸವಶನಾಗುತ ಕವಿ ಅದ ನೋಡಿದನು.  
 ನದಿ ಹರಿದಿತ್ತು ; ಬನ ನಿಂತಿತ್ತು ;  
 ಬಾನ್ ನೀಲಿಯ ನಗೆ ಬೀರಿತ್ತು.  
 ನಿಜನ ದೇಶದ ನೀರವ ಕಾಲಕೆ  
 ಖಿಗರವ ಪುಲಕಂ ತೋರಿತ್ತು.  
 ಹೊಬಿಸಿಲಲಿ ಮಿರುಗಿರೆ ನೀರ್ ಹೊನಲು  
 ಮೊರೆದಿರೆ ಬಂಡೆಗಳಲಿ ನೀರೊಂದಲು  
 ರಂಜಿಸೆ ಇಕ್ಕೆಲದಲಿ ಹೊಮ್ಮೆಳಲು  
 ಸಿಬ್ಬಲು ಗುಡ್ಡೆಯ ಹೊಳೆಯಲಿ ಮೀಯುತ್ತ  
 ಕವಿಮನ ನಾಕದಿ ನೆಲಸಿತ್ತು;  
 ಮಧು ಸೌಂದರ್ಯದ ಮಧುರ ಜಗತ್ತು  
 ಹೃದಯದ ಜೆಹ್ಮೆಗೆ ಜೇನಾಗಿತ್ತು !  
 ದೃಶ್ಯದಿಗಂತದಿನೊಮ್ಮೆಯೆ ಹೊಮ್ಮು  
 ಗಿರಿವನ ಪಟ್ಟದಾಕಾಶದಲಿ  
 ತೇಲುತ ಬರಲ್ಪೆ ಬಲಾಕ ಪಂಕ್ತಿ.  
 ಲೇಖಿನಾ ರೇಖಾನ್ಯಾಸದಲಿ,  
 ಅವಾಜ್ಞಾಯ ಭಂದಃಪ್ರಾಸದಲಿ,  
 ಸೃಷ್ಟಿಯ ರಚನೆಯ ಕುಶಲಕೆ ಚಂದಕೆ  
 ಜಗದಚ್ಛರಿಯಂದದ ಒಪ್ಪಂದಕೆ  
 ಚಿರಚೀತನ ತಾನಿಹೆನೆಬಂದದಿ  
 ಬೆಳ್ಳಕ್ಕೆಯ ಹಂತಿಯ ಆ ನೆವದ  
 ದೇವರು ರುಜು ಮಾಡಿದನು  
 ರಸವಶನಾಗುತ ಕವಿ ಅದ ನೋಡಿದನು

**ಕೆವಿ ಪರಿಚಯ:** ಕುವೆಂಪು: ಕೆ.ವಿ.ಮಟ್ಟಪ್ಪ (೧೯೦೪-೧೯೯೪) ಬಿಕ್ಕಮಗಳಾರು ಜಿಲ್ಲೆಯ ಹಿರೆಕೊಡಿಗೆಯಲ್ಲಿ ಜನಿಸಿದ ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರು. ಇವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕನ್ನಡದ ಪ್ರಥಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪ್ರಥಮ ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿಗಳು ಸಹ ದೊರೆತಿವೆ. **ಕೃತಿಗಳು:** ಮಹಾಕಾವ್ಯ ಶ್ರೀರಾಮಾಯಣ ದರ್ಶನಂ, ಕಾದಂಬರಿಗಳು ಕಾನೂರು ಹೆಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು, ಕವನ ಸಂಕಲನಗಳು ಕೊಳಲು, ಪಾಂಚಜನ್ಯ, ಅಗ್ನಿಹಂಸ, ಪಂಚಕಾಶಿ, ಅನಿಕೇತನ. ನಾಟಕಗಳು ಜಲಗಾರ, ಶೈಶಾನ ಕುರುಕ್ಕೇತ್ರಂ, ಶೂದ್ರ ತಪಸ್ಸಿ, ಬೆರಳಗೆ ಕೊರಳ್ ಇತ್ಯಾದಿ.

### ಪ್ರಶ್ನೆಗಳು:

೧. ಹಾರುವ ಬೆಳ್ಳಕೆಗಳ ಸಾಲು ಕವಿಗೆ ‘ದೇವರ ರುಜು’ವಿನಂತೆ ಕಾಣಿಸಿದ್ದರ ಹಿಂದಿನ ಪ್ರಕೃತಿ ಪರಿಭಾವನೆಯ ಮನಸ್ಥಿತಿಯನ್ನು ವಿವರಿಸಿ.
೨. ‘ಜಡಪೆಂಬುದು ಜ್ಯೇತನ್ಯದ ನಟನೆ, ಜಡಪೆಂಬುದೇ ಸುಳ್ಳ’ ಎಂಬ ಕವಿಯ ನಿಲುವನ್ನು ವಿವರಿಸಿ.
೩. ದೇವರು ಯಜು ಮಾಡಿದನು ಕವನದ ಆಶಯ ನಿರೂಪಿಸಿ.

## ೨. ತುತ್ತಿನ ಚೀಲ

ದ.ರಾ. ಬೇಂದ್ರೆ

**ಅಶಯ:** ದೇಶ ಅಥವಾ ಜಾಗತಿಕ ಮಟ್ಟದಲ್ಲಿ ಯೊಧ್ಯ, ಅತಿಪ್ರಾಣಿ, ಅನಾವೃತಿ, ಪ್ರವಾಹ, ಜಂಡಮಾರುತ, ಭೂಕಂಪ, ಸಾಂಕಾರಿಕ ರೋಗ ಮುಂತಾದವುಗಳಿಂದ ಸಾಮಾನ್ಯ ಜನ ಮತ್ತು ಬಡವರ ಬದುಕು ಅತ್ಯಂತ ದುಸ್ತರವಾಗುತ್ತದೆ. ಇಂತಹ ಸಂದರ್ಭದಲ್ಲಿ ದುರಾಲೋಚನೆಯಿಂದ ಉಳಿವರು ಶೇಖರಿಸಿದುವ ಆಹಾರ ವಸ್ತುಗಳ ದಾಸ್ತಾನು ಹಾಗೂ ಇಲ್ಲದವರು ಒಮ್ಮೆತಿನ ಶಾಷಿಕ್ಕಾಗಿ ಪರಿತಪಿಸುವ ರೀತಿ ಇಲ್ಲಿ ಅಭಿಪ್ರಾಕವಾಗಿದೆ.

ಅನ್ನಬ್ರಹ್ಮದ  
ದೇಗುಲದಲ್ಲಿ  
ಬೆಳಗೂ ಬೈಗೂ  
ಬಿಳಿ ಬಿಳಿ ಬೆಂಕಿ,  
ಜೊಂಬರ ಪೊಜೆಯು,  
ಕಾಗೆಯ ಮಂತ್ರ  
ಗಾಳಿಯ ಎಡೆಯು,  
ಬೊಬ್ಬೆಯ ಗಂಟೆ-  
ಅನ್ನ ಬ್ರಹ್ಮಹ್ಯದ  
ದೇಗುಲದಲ್ಲಿ !

೨

ನಾದಬ್ರಹ್ಮದ  
ಕಗ್ಗವಿಯಲ್ಲಿ  
ಮೌನದ ವೀಣೆಗೆ  
ಕರುಳಿನ ತಂತಿ,  
ಮಿಡಿದೂ ಮಿಡಿದೂ  
ಮುರಿದವು ಬೆರಳು,  
ಮಿಡುಕೇ ಮಿಡುಕೇ  
ನೊಂದಿತು ಎದೆಯು-  
ನಾದಬ್ರಹ್ಮದ  
ಕಗ್ಗವಿಯಲ್ಲಿ !

೩

ಶಬ್ಧಬ್ರಹ್ಮದ  
ಗುಮೃಟದಲ್ಲಿ  
ಹಗಲೂ ಇರಳೂ  
ವೇದದ ವಾದ,  
ಪಾಪಮಣಿಗಳ  
ಜಾಳಿಗೆಯಲ್ಲಿ  
ನೇತಿದೆ ಜೋತಿದೆ  
ಜೀವದ ಜೀಡ-  
ಶಬ್ಧಬ್ರಹ್ಮದ  
ಗುಮೃಟದಲ್ಲಿ !

೪

೪

ದೃವ್ಯಳ್ಳವರಿಗೆ  
ದಯವೇ ಇಲ್ಲ !  
ತಿತ್ತಿರಿ ತುಂಬಿದೆ  
ಕೊಳನ ಕೋಟಿ !  
ಬಿಡುಗಳ್ಳವರಿಗೆ  
ಕಾಣುವದಿಲ್ಲ  
ಅಮೃತದ ತೇಗಿನ  
ಮುದವಂತಹದು !

ಹಸಿದವ ಬಲ್ಲ  
ಹಸಿವೆಯ ಶೂಲಿ

ಝಿ

ಶೀವಾ ಶೀವಾ ಹೇ  
ಶಿವ ಮಾದೇವಾ !  
ಅತ್ತಿತು ಕೊಗಿತು  
ಚೀರಿತು ಜೀವ !  
ಬಾಯಂಗಳದಲಿ  
ಹುಟ್ಟಿದ ಮಾತು  
ಮುಗಿಲಿನ ಕೆವಿಯನು  
ಮುಟ್ಟಿಲೆ ಇಲ್ಲ;  
ಹಾಡುವ ಸಭೆಯಲಿ ನರಳುವದುಂಟೆ?

ತ್ವಿ

ಕ್ಷುಂಪಿದು ತುಂಬಿದೆ  
ಭೂಮಿಯ ಕಣಜ  
ಕಕ್ಕಸಬಡುತ್ತಿದೆ  
ಬೊಕ್ಕಸದೊಡಲು  
ಬಾಳಿಗಿಂತಲೂ  
ಕೊಳೇ ಮೇಲೊ?  
ಬರಿದೊ ಬರಿದು  
ತೆರವೋ ತೆರವೋ  
ಬಡವರ ಬಗ್ಗರ  
ತುತ್ತಿನ ಜೀಲಾ !

**ಕೆವಿ ಪರಿಚಯ:** ದ.ರಾ. ಬೇಂದ್ರೇಯವರು (೧೯೬೫-೧೯೮೧) ಅಂಬಿಕಾತನಯ ದತ್ತ ಎಂಬ ಕಾವ್ಯಾಘಾತದ ಪ್ರಸಿದ್ಧರಾದ ಇವರು ಹುಟ್ಟಿದ್ದ ಧಾರವಾಡದ ಸಾಧನಕೇರಿಯಲ್ಲಿ. ಕೃತಿಗಳು: ಗರಿ, ಸಖಿಗಿತ, ಉಯ್ಯಾಲೆ, ನಾದಲೀಲೆ, ಅರಳು-ಮರಳು, ಗಂಗಾವಶರಣ, ನಾಕುತಂತಿ, ಕೃಷ್ಣಕುಮಾರಿ ಮತ್ತೆ ಬಂತು ಶ್ರಾವಣ ಮುಂತಾದ ಕವನ ಸಂಕಲನಗಳನ್ನು ಸಾಯೋ ಆಟ, ದೆವ್ವದ ಮನೆ, ಜಾತ್ರೆ ಮೊದಲಾದ ನಾಟಕಗಳನ್ನು ಹಾಗೂ ವಿಮರ್ಶ, ಅನುವಾದ, ಸಾಹಿತ್ಯ ಸಂಶೋಧನೆ ಕೃತಿಗಳನ್ನು ರಚಿಸಿದ್ದಾರೆ.

### ಪ್ರಶ್ನೆಗಳು:

೧. ತುತ್ತಿನ ಜೀಲ ಕವನದಲ್ಲಿ ಶ್ರೀಮಂತರ ಅಮಾನವೀಯತೆ ಹೇಗೆ ವ್ಯಕ್ತವಾಗಿದೆ?
೨. ಕವಿತೆಯಲ್ಲಿ ಬಡವರ ಹಸಿವಿನ ಸಮಸ್ಯೆ ಹೇಗೆ ಜಿತ್ರಣಾಗೊಂಡಿದೆ?
೩. ಹಸಿವು ಬಂಡಾಯಗೊಳ್ಳುವ ಸೂಚನೆ ಕವಿತೆಯಲ್ಲಿ ಹೇಗೆ ಮೂಡಿಬಂದಿದೆ?

## 3. ನಾಡಿನ ಪಕತೆ

ಕೆ.ಎಸ್. ನರಸಿಂಹಸ್ವಾಮಿ

**ಅಶಯ:** ಕನ್ನಡನಾಡಿನ ಸಂಸ್ಕೃತಿ ಉದಾತ್ತವಾದುದು. ನಿಸಗ್ರಹ ಮೋಹಕ ರಮಣೀಯತೆ, ನಡೆ-ನುಡಿಗಳ ಮಾಧುರ್ಯತೆ, ಉತ್ತಮ ಹವಾಮಾನ ಇವೆಲ್ಲಾ ಕನ್ನಡ ತಾಯಿಯ ಶೊಡುಗೆ. ಕವಿ ಪುಂಗವರೆಲ್ಲಾ ಕನ್ನಡ ನಾಡಿನ ಪ್ರಕೃತಿ, ಸೌಂದರ್ಯ, ಗಿರಿ-ಕಾನಗಳ ವಣಿನೆ, ನಾಡು ನುಡಿಯ ಖ್ಯಾತಿಯನ್ನು ಮುಗಿಲೆತ್ತರಕ್ಕೆ ಏರಿಸಿ, ಧವಳ ಕೀರ್ತಿಯನ್ನು ಮೇರೆಸಿದ್ದಾರೆ.

ಒಂದೆ ಸೂರಿನ ಕೆಳಗೆ ಇರುಳಿನ್ನು ಕಳೆದವರೆ,  
ಒಂದೆ ಬಯಲಿಗೆ ಬಂದ ಜತೆಗಾರರೆ,  
ಕೆಷ್ಟ ಕಾರ್ಪಣ್ಯಗಳ ದಾಟುತ್ತ ನಕ್ಕವರೆ,  
ಬಾಳಿನೇರಿಳಿತಗಳಿಗಂಜದೆ,

ಎಕೆ ತಡಮಾಡುವಿರಿ? ಬನ್ನಿ ಜೀವನವೊಂದು;  
ಮೈ ಬೇರೆಯಾದರೂ ಮನವು ಒಂದೆ,  
ಭಾಷೆ ತಿಳಿಯದು ಎಂದು ದೂರ ಸರಿಯುವಿರೇಕೆ?  
ಹೃದಯಕ್ಕೆ ತಲಪುವುದು ಎಲ್ಲ ಭಾಷೆ.

ಅಡ್ಡ ಗೋಡೆಗಳಿನ್ನು ಒಡೆದು ಮುಂದಕ್ಕೆ ಬನ್ನಿ;  
ಬೇಲಿಗಳ ಬಾಗಿಲನು ತಳ್ಳಿ ಬನ್ನಿ  
ಬನ್ನಿ ತೆರವಿಗೆ; ಬಂದು ಅಣಿಯಾದ ತಾಣದಲಿ  
ಗೂಡ ಕಟ್ಟಿ ನಾಡ ಸರಗಿನಲಿ.

ಬರಲಿ ಯಾರೆಲ್ಲಿಂದ, ಕೊಗಿ ‘ಅಣ್ಣಾ!’ ಎಂದು  
ಕ್ಯೈಪುಲುಕಿ ಉಭಯ ಕುಶಲೋಪರಿಯಲಿ.  
ಲುತ್ತರವೋ ದೃಕ್ಕಿಂಬೋ ಬರಿಯ ದಿಕ್ಕಿನ ಹೆಸರು.  
ಒಲವು ಕರೆಯುತ್ತೀದೆ ಮನೆ ಮನೆಯಲಿ.

ಬೇರೆ ಎನ್ನುವ ಪದದ ಬೇರ ಕಿತ್ತೆಸೆದು ಬಿಡಿ;  
ಎಲ್ಲರೂಂದೇ ಎನ್ನುವುದೊಂದೇ ಮಂತ್ರ.  
ಆ ಮಕ್ಕಳೇಮಕ್ಕಳೊಂದಾಗಿ ನಗಲಿ ಬಿಡಿ;  
ದೂರವಾಗಲಿ ಬೇರೆ ಎಂಬ ತಂತ್ರ!

ವೇಷ ಭೂಷಣ ಬೇರೆ ಬೇರೆ; ಒಳಗಿನ ಉಸಿರು  
ಎಲ್ಲೆಲ್ಲು ಒಂದೆ; ಇದು ನಮ್ಮ ನಿಲುವು  
ದೂರದೂರುಗಳಿಂದ ನಮ್ಮೆಡೆಗೆ ಬಂದವರು  
ನಮ್ಮ ಬಂಧುಗಳೆಂದು ತಿಳಿಯಬೇಕು.

ಲುತ್ತರ ಗಡಿ ನಮಗೆ ಹಿಮಾಲಯವೆ;  
ಲಾಳಿದ ಕಡೆಗಳಲಿಹುದು ನೀಲಿಗಡಲು.  
ಕೇಳಿಬರುತ್ತಿದೆ ನಾಡ ಹಾಡು ಆಗಸದೊಳಗೆ.  
ಸಸ್ಯಶಾಮಲೆ ನಮ್ಮ ತಾಯಿನಾಡು

ಎಲ್ಲರೂ ಎಲ್ಲರೊಳಿತಿಗೆ ದುಡಿವುದೇ ಧರ್ಮ;  
 ಈ ನಾಡಿನೇಕರೆಗೆ ಶ್ರಮಿಸ ಬನ್ನಿ.  
 ಕ್ಷಣಿ ತುಂಬಲಿ ನಾಡಿನೇಕರೆಯ ತುಭೆಚಿತ್ತ;  
 ತಾಯಾಡಿಗೆ ಹೂವಿಡಲು ಮುಂದೆ ಬನ್ನಿ!

**ಕವಿ ಪರಿಚಯ:** ಕೆ.ಎಸ್. ನರಸಿಂಹಸ್ವಾಮಿ (೧೯೧೫-೨೦೦೫) ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕ್ಷೇತ್ರದಲ್ಲಿ  
 ಜನಿಸಿದರು. ಕೃತಿಗಳು: ಮೃಸೂರು ಮಲ್ಲಿಗೆ, ಏರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ,  
 ತೆರೆದ ಬಾಗಿಲು, ದೀಪ ಸಾಲಿನ ನಡುವೆ ಮುಂತಾದ ಕವನ ಸಂಕಲನಗಳನ್ನು ಮಾರಿಯ ಕಲ್ಲು, ದಮಯಂತಿ, ಉಪವನ ಮುಂತಾದ  
 ಗದ್ಯವನ್ನು ಮೋಹನ ಮಾಲೆ, ನನ್ನ ಕನಸಿನ ಭಾರತ, ಮೀಡಿಯಾ, ಮಣಿಸ್‌ ಕವಿತೆಗಳು, ರಾಬರ್ಟ್ ಬನ್ಸ್‌ ಕವಿತೆಗಳನ್ನು ಕನ್ನಡಕ್ಕೆ  
 ಅನುವಾದ ಮಾಡಿದ್ದಾರೆ.

### ಪ್ರಶ್ನೆಗಳು:

೧. ನಾಡಿನ ಏಕತೆಯ ಸ್ವರೂಪವನ್ನು ತಿಳಿಸಿ?
೨. ನಾಡಾಭಿಮಾನ ಕವನದಲ್ಲಿ ಹೇಗೆ ಚಿತ್ತಿತವಾಗಿದೆ?
೩. ತಾಯಾಡಿನ ಅಭಿಮಾನ ಎಂತದು?

## ಫೋಟೋ-II

### ರ. ದೀಪದಾರಿ

ಚಿನ್ನವೀರ ಕಣವಿ

**ಅಶಯ:** ಮಕ್ಕಳು ನಾಳಿನ ವಾರಸುದಾರರು. ಜವಾಬ್ದಾರಿ ತಂದರೂ ಸರಿ ಮನೆಯಲ್ಲಿ ಮಕ್ಕಳು ಇರಬೇಕು. ಅವರು ಹಿರಿಯರ ಭೂತ, ವರ್ತಮಾನ, ಭವಿಷ್ಯದ ಸಂಕೇತ.

೧

ಒಂದು. . . ಎರಡು. . . ಮೂರು  
 ಒಂದೊಂದು ಹೂ ಹಗುರು  
 ಮಗುವಿಡುವ ಮೊಟ್ಟಮೊದಲಿನ ಪಟ್ಟ ಹೆಚ್ಚಿಗಳನೇನೀಸಿದನು  
 ಸೃಷ್ಟಿಕರ್ತ!  
 ದಟ್ಟಾಡಿಯನಿಡುತ್ತಿರುವ ನಡೆಗಲಿತುದೇ ಒಂದು  
 ಶುಭ ಮುಹೂರ್ತ.  
 ಭೂಮಂಡಲವ ನೆತ್ತಿಯಲಿ ಹೊತ್ತು ಮೇಲೆತ್ತುಪೋಲು  
 ಏಳುವನನಾಮತ್ತು;  
 ಜೋಲಿ ಹೊಡೆಯತ್ತು ತಂತಿಯ ಮೇಲೆ ಓಡುವ ನಡೆವ  
 ವಿವಿಧ ಕಸರತ್ತು  
 ಅದರ ಗತ್ತಾಗಳೆಲ್ಲ ಇವನಿಗೂ ಗೊತ್ತು  
 ಒಂದು ನೋಡಿರಿ ಒಮ್ಮೆ ; ಗರ್ಭಗಮ್ಮತ್ತು.

೨

ಪದವಿಟ್ಟುದೇ ಭಂಗಿ  
 ನಡೆದದ್ದೇ ದಾರಿ  
 ಕಣ್ಣ ತಪ್ಪಿದರಿವನು ವಿಶ್ವಸಂಭಾರಿ!  
 ಹಿಡಿದದ್ದೆ ಹಟ  
 ಇವನು ನುಡಿದದ್ದೆ ವೇದ,  
 ತಳಕಿತ್ತು ಓಡುವುವು ಎಲ್ಲ ವಾಗ್ಘಾದ  
 ಎದ್ದನೋ  
 ತೊತ್ತಾಳಂಡುಳಿವ ಯಜ್ಞದ ಕುದುರೆ!  
 ಬಿದ್ದನೋ,-  
 ಇವಗಿಲ್ಲ ಅದರ ಪರಿವೆ.  
 ಎದ್ದೆದ್ದು ಬಿದ್ದ ಮುನ್ನಗ್ಗಿ ನಡೆಯುವ ಹಿಗ್ಗ  
 ಸಾಹಸದ ದಂಡೆಯಾತ್ರೆ-  
 ನಡೆಯುತ್ತಿದೆ ಈಗಿನಿಂದಲೇ ಮುಂದಿನಾವ ಹೋರಾಟಕ್ಕೂ ಸಿದ್ಧತೆ.

೩

ಇವನ ಅಧ್ಯಕ್ಷತೆಯ ಕೆಳಗೆ ಜರಗಲು ಬೇಕು  
 ಈ ಮನೆಯ ಪ್ರತಿಯೊಂದು ಕೆಲಸ ಕಾಯಿ-  
 ತಪ್ಪಿತೋ,-  
 ಹಿಂದೂ ಮುಂದೂ ನೋಡದಿವನು ಉದಿಯೆ ಬಿಡುವ

ಸಮರ ತೂರ್ಯ!

ನಮಗಿಲ್ಲ ಇವನೆಡುರು ನಿಂತು ನುಡಿಯವ ಧೈರ್ಯ:  
ಬೆಳಗಿನಿಂದಲು ಸಂಚೀವರೆಗು ಒಂದೇ ಸವನೆ ಉರಿವ ಸೂರ್ಯ!  
ಆದಿದರೆ ಆಡಿಯೇ ಆಡುವನು : ಮನಸುವಿರಾಯ  
(ನಮೋ ವಿಷ್ಣೇಶ್ವರಾಯ)

ಕಲೆತ್ತ ಮುಳ್ಳೆತ್ತ – ಇವನು ಒಂದನೂ ಲೆಕ್ಕಿಸನು  
ವಜ್ರಕಾಯ!  
ಇತ್ತೀಚೆಗೆ ಬೇರೆ ಕಲಿತಿಹನು  
ಕಣ್ಣಿನಲ್ಲಿ ನೀರಿಲ್ಲದೆಯೆ ಅಳುವ ಹೊಸ ಉಪಾಯ  
ಮರುಗಳಿಗೆ – ಶುಭಗಳಿಗೆ – ಏನು ಹೊಳೆವುದೋ ಏನೋ  
ಎನಿಳಿವುದೋ ಚಂದ್ರೆಯೋಕದಿಂದ,  
ಇಷ್ಟಗಲ ಅರಳುವದು ದುಂಡು ಮಲ್ಲಿಗೆ ನಗೆಯು  
ಹೊಮ್ಮಿದೊಲು ಈ ಬಾಳಿನೆಲ್ಲ ಚೆಂದ

ಉ

ಎತ್ತಲೋ ಹತ್ತು ದಿಕ್ಕಿಗೂ ಕೈಯನೆತ್ತುವನು  
ಕಾಳಿದುದ ಕೈಮಾಡಿ ಕರೆಯುತ್ತಿಹನು;  
ಇವನ ಕಪ್ಪನೆ ಕಣ್ಣಿಗಿದಿರು ಕುಣಿಯುವ ನವಿಲು  
ಯಾವುದೋ ಬೆರಳ್ತು ತೋರಿಸುವನು,  
ಬಾನ ಮರೆಗಿರುವ ಚಂದ್ರನ ಹುಡುಕಿ ತೆಗೆಯುವನು  
ಒಂದೆ ನೋಟಕೆ ಚಿಕ್ಕೆ ಜಾಲಾಡಿಸುವನು  
ಹೂವಕಂಡರೆ ಹಿಗ್ಗಿ ಮೂಸುವನು ಈ ರಸಿಕ–  
ಬಾನುಲಿಗೆ ತಾನೆ ಹೊಸ ಹಾಡು ಕಲಿಸುವನು.

ಬಿಸಿಲಕ್ಷೋಲನು ಹಿಡಿದು ಮೇಲೇರ ಬಯಸುವನು  
ಮಣಿನಲ್ಲಿ ಹೊನ್ನ ಕಣವಾರಿಸುವನು;  
ಮೇಲೆ ಹಾರುವ ಹಕ್ಕಿ ಮಜ್ಜಗಳನೆಣಿಸುವನು  
ಮೌನ ಗಾಲಿಯ ಜಡಿದು ಮಾತಾಡಿಸುವನು.

ಹಗಲು ಸತತೋದ್ಯೋಗಿ, ಇರುಳು ಕಿಂದರಿಜೋಗಿ  
ನಿದ್ದೆಯಲ್ಲೆಲ್ಲ ಯಕ್ಕಿಲೋಕ ಸಂಚಾರಿ,  
ಇವನೆಳಿಯ ಕಂಗಳಿಗೆ ಹೊಳೆವ ತಿಂಗಳಬೆಳಕು  
ದಿನದ ದಾರಿಯೊಳಿಮೆಗೆ ದೀಪಧಾರಿ.

ಕವಿ ಪರಿಚಯ: ಜನ್ಮವೀರ ಕಣವಿ ರೆಂಪರಲ್ಲಿ ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ನವೋದಯ-ನವ್ಯ ಕಾವ್ಯಗಳೆರಡಲ್ಲಿಯು ಸಾಹಿತ್ಯ ಕೃಷಿಯನ್ನು ಮಾಡಿ ತನ್ನದೇ ವಿಶಿಷ್ಟ ಭಾವನ್ನು ಮೂಡಿಸಿದ್ದಾರೆ. ಕೃತಿಗಳು: ಕಾವ್ಯಾಷ್ಟಿ, ಭಾವಜೀವಿ, ಆಕಾಶಬುಟ್ಟಿ, ಮಣಿನ ಮೆರವಣಿಗೆ, ದಾರಿದೀಪ, ಜೀವಧ್ವನಿ ಮುಂತಾದ ಕವನ ಸಂಕಲನಗಳು ಪ್ರಬಂಧ, ವಿಮರ್ಶ ಸಂಪಾದನೆ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ.

ತ್ವರ್ತಿಗಳು:

१. ಮಗುವಿನ ನಿರಂತರ ಚಟುವಟಿಕೆಗಳನ್ನು ಕವಿ ಹೇಗೆ ವರ್ಣಿಸಿದ್ದಾರೆ?
२. ಕುಟುಂಬದ ಬೆಳಕು ಯಾರು? ಹೇಗೆ?
३. ಮನೆಯ ಸದಸ್ಯರನ್ನು ತನ್ನದೇ ಸೆಳೆಯಲು ಮಗು ಮಾಡುವ ಉಪಾಯಗಳೇನು?

## ೨. ಕತ್ತೆ ಮತ್ತು ಧರ್ಮ

ಡಾ. ಸಿದ್ಧಲಿಂಗಯ್ಯ

**ಅಶಯ:** ‘ಜನ ಮರಳೋ ಜಾತೀ ಮರಳೋ’ ಎಂಬ ಗಾದೆ ಮಾತಿನಂತೆ ಅವಿದ್ಯಾವಂತ ಜನರು ಮಾತ್ರವಲ್ಲದೇ ವಿದ್ಯಾವಂತ ಜನತೆ ಕೂಡ ವ್ಯಜಾರಿಕೆಯನ್ನು ಮರೆತು ಒಬ್ಬರನ್ನು ನೋಡಿ ಮತ್ತೊಬ್ಬರು ಮುನ್ನಗ್ಗುವುದು ಕಂಡು ಬರುತ್ತದೆ. ಪವಾಡಗಳನ್ನು ನಂಬುವುದು, ದೇವರು, ಧರ್ಮದ ಹೆಸರಿನಲ್ಲಿ ಆಚರಿಸಲ್ಪಡುವ ಅನೇಕ ಆಚರಣೆಗಳು ಇಂದು ಹೆಚ್ಚಾಗಿವೆ.

ಮಥುಗಿರಿ ಪಟ್ಟಣಕೆ ಸಿದ್ಧಯ್ಯನೆಂಬಗಸ  
ಯಂಡರು ಮಕ್ಕಳಿಲ್ಲ ಏಕಾಕಿ | ಸಿದ್ಧಯ್ಯ  
ಕತ್ತೆಯೇ ಅವನ ಒಡನಾಡಿ  
ಕತ್ತೆಯ ಮೈ ತೊಳೆದು ಮುದ್ದಾಡಿ ಸಿದ್ಧಯ್ಯ  
ಒಂದೆ ಗಂಗಳದಲ್ಲಿ ಉಣಿಕ್ಕೋನು | ಸಿದ್ಧಯ್ಯ  
ಕತ್ತೆಯ ಮಗ್ಗಲಲ್ಲಿ ಮಲಗೋನ  
ಬಟ್ಟಿಯ ಹೇರಿಕೊಂಡು ಹೊಂಟರೆ ಬೀದಿಲಿ  
ದೇವೇಂದ್ರನಾ ಕುದುರೆ ಸಮನಲ್ಲ | ರಾಜನ  
ಪಟ್ಟದ ಆನೆಯು ಚಟ್ಟಂತು  
ಸಿದ್ಧಯ್ಯ ಸಾಕುಮಗಳು ಕತ್ತೆ ಅನೋಽ ಸುದ್ದಿ  
ಉಂಟಾರ ಬಾಯಿಗೆ ಎಲೆ ಅಡಿಕೆ | ಸಿದ್ಧಯ್ಯ  
ಕತ್ತೆ ಬಿಟ್ಟಿರಲಾರ ಅರುಗಳಿಗೆ  
ಇಂಥ ಸಿದ್ಧಯ್ಯನಿಗೆ ಬಂತಲೋ ಕೇಡುಗಾಲ  
ಬಟ್ಟಿಯ ಒಗಿವಾಗ ತಲೆಮ್ಮಾಲೆ | ಕಾಗೆನುಗ್ಗಿ  
ಮನೆಯಲ್ಲಿ ಗುವ್ವಳಿ ಲೊಚ ಲೊಚ  
ಎದ್ದಾನು ಸಿದ್ಧಯ್ಯ ಕತ್ತೆಯು ಏಳಿಲ್ಲ  
ಹೊಟ್ಟಿಯು ಉದಿ ಮಯ್ಯಲ್ಲ | ತಣ್ಣಾಗಿ  
ಶಿವ ತನ್ನ ಪಾದಕೆ ಕರುಕೊಂಡ  
ಉಂಟಾರ ಸೀಳಾದೀಲಿ ಕತ್ತೆಯ ಮಣ್ಣಾಡಿ  
ಗಂಧದ ಕಡ್ಡಿಯ ಹಚ್ಚವನೆ | ಸಿದ್ಧಯ್ಯ  
ತೆಂಗಿನ ಕಾಯ ಒಡೆದವನೆ  
ಸಿದ್ಧಯ್ಯ ಗೋಳನು ಕೇಳೋರು ಯಾರಯ್ಯ  
ಮನವೆಲ್ಲ ವಣಗು ಮರುಳಾಗಿ | ಸಿದ್ಧಯ್ಯ  
ಹೊರಟನು ದುಕ್ಕದ ದೇಸಾಂತರ  
ಯಾಪಾರಕೊಂಟಿದ್ದ ದೂರದ ಜಯಶೇಷ್ಟಿ  
ನೋಡಿದ ಸಿದ್ಧಯ್ಯ ಘನಪೂಜೆ | ಬಂದಿಲ್ಲಿ  
ಕೃಮುಗದು ವಂಟನು ಯಾಪಾರಕೆ  
ಶೆಟ್ಟಿಗೆ ಅವತ್ತು ಪ್ರಾಟೇಲಿ ಸೌಭಾಗ್ಯ  
ಬೆಳ್ಳಿಯ ಅಳಕೊಂಡ ಬಳ್ಳಿ ಬಳ್ಳಿ | ನಮ್ಮ ಶೆಟ್ಟಿ  
ಬಂಗಾರ ಬಾಚಿಕೊಂಡ ಜೀಲ ಜೀಲ

ಮನೆಗೋಗೋ ದಾರೀಲಿ ಶೈಟ್ ಗೋರಿಯ ಮುಂದೆ  
ಕೈಮುಗದು ಬಿದ್ದ ನಮಸ್ಕಾರ | ಮಾಡಿಕೊಟ್ಟ  
ದೇವರ ಕಂಬ ಅದಕೆಣ್ಣೆ

ಉರೂರ ಸುದ್ದೀಲಿ ಜನಕೆ ಭಕ್ತಿಯು ಹುಟ್ಟಿ  
ಸೇರಿತು ಪರುಸೆ ಗೋರಿದೇವು | ಹೆಸರೇಲಿ  
ಗುಡಿಯೋಂದು ನಿಂತಿತಲೆನ್ನ ಮುಗಿಲುದ್ದು

ಕೈಚಾಚಿ ಭಿಕ್ಷದೋರು ಮೃಚಾಚಿ ಸೂಳೋರು  
ಭಕ್ತೀಲಿ ಕುದಮು ಕುಣಿಯೋರು | ಸೇರವೈ  
ಬಿಳಿಟೋಪಿಯೋರ ಬೆಳಕೇಲಿ

ಮಾಜೇಗ ವೈದಿಕರು ದಾನಾಕೆ ಸಾವುಕಾರ್ಯ  
ಕತ್ತೆ ಗೋರಿಯ ಮೇಲೆ ಕೈಲಾಸ | ಹಬ್ಬಿತ್ತು  
ರಾಜ ರಾಣಿಗೆ ಸುದ್ದಿ ಹೋಯ್ತು

ರಾಜ ಸುಂಗಾರವಾದ ರಾಣಿ ಸುಂಗಾರವಾದ್ದು  
ಕತ್ತೆಯ ಮಾಜೆಗೆ ಕುದುರೆಯ | ಏರಿಕೊಂಡು  
ಬಂದರು ಗೋರಿಯ ದೇವರಿಗೆ

ದಾರಿ ದೇವರ ಕಂಡು ಧನ್ಯರಾಗಲು ಅಂದು  
ರಾಜ ರಾಣಿಯ ಜೊತೆ ಪರಿವಾರ | ಹರಿದಿತ್ತು  
ಕೂಡಿತು ಪರಸೆ ಕಡಲಾಗಿ

ಗೋರಿ ದೇವರ ಮಹಿಮೆ ಕೊಂಡಾಟ ನೆಡಿವಾಗ  
ತಳಾಟ ಹೊರಗೆ ಆಗಿತ್ತು | ಕತ್ತಿಡಿದು  
ತಳವಾರು ಸಿದ್ಧಯ್ಯ ತಳ್ಳುತ್ತಾರೆ

ದೇಸಾಂತ್ರ ಹೋಗಿದ್ದ ಸಿದ್ಧಯ್ಯ ಕತ್ತೇಯ  
ಹೂತ ಜಾಗವ ನೋಡೋ ಆಸೇಲಿ | ಬಂದವೇ  
ಹುಡುಕುತ ನಿಂತವೇ ಹೂತಜಾಗ

**ಕೆವಿ ಪರಿಚಯ:** ಡಾ. ಸಿದ್ಧಲೀಂಗಯ್ಯನವರು (೧೯೫೪-೨೦೨೧)ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾರ್ಗಿ ತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದರು. **ಕೃತಿಗಳು:** ಹೊಲೆ ಮಾಡಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಅಲ್ಲೆಕುಂತವರೆ ಮುಂತಾದ ಕವನ ಸಂಕಲನಗಳು, ಹಕ್ಕಿ ನೋಟ, ರಸ ಘಳಿಗೆ ವಿಮಶಾರ್ ಸಂಕಲನಗಳು, ಏಕಲವ್ಯ, ನೆಲಸಮು, ಪಂಚಮ ನಾಟಕಗಳನ್ನು ರಚಿಸಿದ್ದಾರೆ.

### ಪ್ರಶ್ನೆಗಳು:

೧. ಸಿದ್ಧಯ್ಯನಿಗೆ ಕತ್ತೆ ಮೇಲೆ ಇದ್ದ ಶ್ರೀತಿ ಎಂತದು?
೨. ಗೋರಿ ದೇವರ ಹೆಸರಿನಲ್ಲಿ ಹೇಗೆ ಪರಿಷೇ ಸೇರಿತು?
೩. ಕತ್ತೆ ಮತ್ತು ಧರ್ಮ ಕವನದ ಹಿನ್ನೆಲೆಯಲ್ಲಿ ಜನಮರಳೋ ಜಾತ್ರೆ ಮರಳೋ ಆದ ಬಗೆ ಹೇಗೆ?

## ಇ. ಭಂಡರು

### ಚ. ಸರ್ವಮಂಗಳ

**ಅಶಯ:** ಸೀ ಸಂಪೇದನೆಯನ್ನು ಕುರಿತಾದ ಚಿಂತನೆ ಇತ್ತೀಚಿನ ದಿನಗಳಲ್ಲಿ ಒಂದು ಜಾಹ್ನೆಶ್ವಿನಂತೆ ಬೆಳೆಯುತ್ತಿದೆ. ಇವತ್ತೀನ ಸಂದರ್ಭದಲ್ಲಿ ಮಹಿಳೆ ಲಿಂಗ ಅಸಮಾನತೆಯನ್ನು ಏರಿ ತನ್ನ ಸಾಮಧ್ಯವನ್ನು ಅನಾವರಣಗೊಳಿಸುತ್ತಿದ್ದಾಳೆ. ಈ ನಿಟ್ಟನಲ್ಲಿ ಮಹಿಳೆಯ ಗ್ರಹಿಕೆಯ ನೆಲೆಗಷ್ಟಗಳನ್ನು ಗುರುತಿಸಬೇಕಾದ ಅಗತ್ಯತೆ ಇದೆ.

ಒಮ್ಮೆ ಬೆದರಿಸಿ ಕಣ್ಣ ಬಿಟ್ಟರೆ  
ಬಾಲ ಮುದುಡಿಕೊಳ್ಳುವ  
ಹಡಚೇ ದನ-ಗೂಳಿಗಳ ಹೆದರಿಕೆಯಿಲ್ಲವಯ್ಯಾ  
ಹೆಣ್ಣು ಬುದ್ಧಿ ಮೋಳಕಾಲ ಕೆಳಗಲ್ಲ  
ಅಕ್ಕನಂತೆ ಮುಂಬರಿಯಬೇಕು  
ಎನ್ನುವ ಲಿಂಗಭಕ್ತ ಅಣ್ಣಿಗಳ ಭಯವಯ್ಯಾ  
ಮಾತಾಡುತ್ತಲೇ ಉಬ್ಬಿ-ತಗ್ಗಿನತ್ತ  
ಕಣ್ಣ ಹಾಯಿಸಿ  
ಅಂಡುಗಳ ಸವರಿದರೆ ಹೇಗೆಂದು  
ಮೆಲುಕಿಸಿ  
ಒಳಗೊಳಿಗೆ ಮುಲುಗುಟ್ಟುವ  
ಈ ಪ್ರಭುಗಳ ದಿಗಿಲಯ್ಯಾ  
ಬುದ್ಧಿವಂತ ಹೆಣ್ಣೀಲ್ಲವೆಂದು  
ತಾನು ತಾಳಿಬಿಗಿದ ಹೆಣ್ಣು  
ಕಣ್ಣಾಪಟ್ಟಿ ಕಟ್ಟಿದ ಕುದುರೆ  
ಯಂತಿರಬೇಕೆಂದು ಬಯಸುವ  
ಈ ಆಯ್ದೆಗಳ ಅಂಜಿಕೆಯಂತ್ಯಾ  
ಅನುಭವ ಮಂಟಪಕ್ಕೆ ಬರಿಸಿ  
ಮುತ್ತು-ಗಿತ್ತು ವಿನಿಮಯ ನಡೆಸಿ  
ವಿಚಾರಕ್ಕೆ ನಿಲ್ಲಿಸಿ  
ಹೆಣ್ಣೀಂಬುದನ್ನೇ ಪದೇ ಪದೇ ನೆನಪಿಸುವ  
ಈ ಮುಳ್ಳಯ್ಯರನ್ನು ಕಂಡರೆ ವಾಕರಿಕೆಯಂತ್ಯಾ  
ಅಯ್ಯಾ ನನಗನ್ನಿಸುತ್ತದೆ  
ಹಂಗೊಮ್ಮೆ, ಹಿಂಗೊಮ್ಮೆ  
ಹೆಣ್ಣು ಬುಗುರಿಯಾಡಬಯಸುವ  
ಇವುಗಳ ಕುಂಡಿಗೆ  
ಒಮ್ಮೆಯಾದರೂ ಜಾಡಿಸಿ ಒದೀಬೇಕು.

**ಕೆವಿ ಪರಿಚಯ:** ಚ. ಸರ್ವಮಂಗಳ ಇಂಳಿಲರಂದು ಶಿವಮೋಗ್ಗದಲ್ಲಿ ಜನಿಸಿದರು. ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕೃತಿಗಳು: ಅಮೃತ ಗುಡ್ಡ ಕವನ ಸಂಕಲನ, ಜಾಹ್ನೆ ಶ್ರೀ, ಎರಡು ದಶಕಗಳ ಕಾವ್ಯ, ಚದುರಂಗ ವಾಚಿಕೆ ಸಂಪಾದನೆ ಇವರ ಕೃತಿಗಳು.

#### ಪ್ರಶ್ನೆಗಳು:

- ಭಂಡರು ಕವನದಲ್ಲಿ ಶ್ರೀಸಂಪೇದನೆ ಹೇಗೆ ಅನಾವರಣಗೊಂಡಿದೆ?
- ಮಹಿಳಾ ದೌಜನ್ಯ, ಶೋಷಣೆಯ ಸಂದರ್ಭದಲ್ಲಿ ಅಕ್ಕಮಹಾದೇವಿಯ ದಿಟ್ಟತನ, ವೈಚಾರಿಕತೆ ಹೇಗೆ ಪ್ರಸ್ತುತವಾಗುತ್ತದೆ?
- ಕೆವಿತೆಯಲ್ಲಿ ಹೆಣ್ಣು ಅನುಭವಿಸುವ ಅವಘಾನ, ನೋಷ್ಟ, ಅಸಹ್ಯ, ಭಯ, ಆಕ್ರೋಶಗಳು ಹೇಗೆ ನಿರೂಪಿತವಾಗಿದೆ?

## ಫೋಟೋ-III

### ಇ. ರೊಟ್ಟೆ

ಪಿ. ಲಂಕೇಶ್

**ಆತಯ:** ಹಸಿವೆಂಬ ಹೆಚ್ಚಾವು ಬಸುರ ಬಂದು ಹಿಡಿದದೆ  
ವಿಷವೇರಿತ್ಯಾಗ ಆಪಾದಮಸ್ತಕಕ್ಕೆ  
ಹಸಿವಿಗನ್ನವನಿಕ್ಕೆ ವಿಷವನಿಖಿಲ ಬಲ್ಲದೆ  
ವಸುಧೆಯೋಳಗ ಆತನೆ ಗಾರುಡಿಗ ಕಾಣಾ ರಾಮನಾಥ -ಜೀವರ ದಾಸಿಮಯ್ಯ

ಬೇಸಿಗೆ, ನೆರಳಿದ್ದಲ್ಲಿಲ್ಲ ಜನ, ತೇವವಿದ್ದಲ್ಲಿಲ್ಲ ನೊಂ. ಸಿಂಗಾರಪೇಟೆಯ ಸ್ವೇಷನ್ನನಲ್ಲಿ ವಾರದ ಕೆಳಗೆ ರೈಲಿನಿಂದ ಇಳಿದಾಗ ಆಕೆ ಸರಿಯಾಗಿ ಗಮನಿಸಿರಲಿಲ್ಲ. ಅತ್ಯಿಂದಿತ ಇತ್ಯಿಂದತ್ತ ಓಡಾಡುವ ಕೂಲಿಗಳು; ಹರಿದ ಬಟ್ಟೆ, ಕೊಳಕು ಮೈ, ಕಂಕುಳಲ್ಲಿ ಮತ್ತಳು. ಸ್ವೇಷನ್ನು ತುಂಬ ಇಂತವರು; ಗೋಡೆಗಳ ಮೇಲೆಲ್ಲ ತನಗೆ ಅರ್ಥವಾಗಿದ ಬಣ್ಣಿದ ಚೀಟಿಗಳು, ಬೃದಾಟಗಳು, ಸ್ವೇಷನ್ನಿಗೆ ಹಿಂಭಾಗಕ್ಕೆ ಒತ್ತಣಿಂದ, ನೆಲದಿಂದ ಆಕಾಶದ ತನಕ, ಹೊಗೆ; ಉರೋಳಗೆ ಹೋದರೆ ಹತ್ತಾರು ಮೇರವಣಿಗೆ. ಅಂತ ಹಲವು ಮೆರವಣಿಗೆಯ ಬ್ಯಾನರು, ಬೋಡುಗಳನ್ನು ತಿಳಿಯಲು ಯತ್ನಸುತ್ತಿದ್ದಳು, ಸಾಧ್ಯವಾಗಿರಲಿಲ್ಲ. ಬಾಣಂತಿ ಮಗಳ ಹತ್ತಿರ ಚರ್ಚಿಸಲು ಯತ್ನಸಿದ್ದಳು; ಆದರೆ ಮಗಳು ಹೆದರಿದಂತಿತ್ತು. ತನ್ನ ಗಂಡನ ಬಗ್ಗೆ ಮಾತಾಡಲು ತಾಯಿ ಹವಣಿಸುತ್ತಿರಬಹುದಂದು ಹಾರಿಕೆಯ ಉತ್ತರ ಕೊಟ್ಟು ಸುಮೃಂಘಾಗಿದ್ದಳು. ಅಳಿಯ ಆಫೀಸಿನಿಂದ ಬಂದಾಗ ಮಾತಾಡಲು ಅವಕಾಶ ಕೊಡದೆ ಹೋರಟು ಹೋಗುತ್ತಿದ್ದ. ಮಗಳಿಗೆ ತಂದ ತಿಂಡಿ ಪದಾರ್ಥ ಕೊಟ್ಟು ಬಂದು ವಾರ ಆರ್ಯಕೆ ಮಾಡಿ ತನ್ನ ಮಟ್ಟ ಟ್ರಿಂಕು ಬ್ಯಾಗು ತೆಗೆದುಕೊಂಡು ಉರಿಗೆ ಹೋರಟಳು. ದಾರಿಯಲ್ಲಿ ತಿನ್ನುವುದಕ್ಕಾಗಿ ಮಗಳು ಹಣ್ಣು, ರೊಟ್ಟೆ ಕೊಟ್ಟಿದ್ದಳು.

ಮಗಳ ಮನೆಯಿಂದ ರೈಲ್ ಸ್ವೇಷನ್ನಿಗೆ ನಾಲ್ಕು ಮೈಲಿ. ರಣಬಿಸಿಲಲ್ಲಿ ಒಬ್ಬಳೇ ನಡೆಯಲು ಬೇಸರವಾಗಿ ಗಾಡಿ ತೆಗೆದುಕೊಳ್ಳುವ ಮನಸಾಗಿತ್ತು. ಆದರೆ ಎರಡು ರೂಪಾಯಿ ಬಿಜ್ಞಪು ಇಷ್ಟವಿಲ್ಲದೆ ನಡೆದು ಬಂದಿದ್ದಳು.

“ನಾಲ್ಕು ಮೈಲಿ ನಡೆದಾಯಿತು. ಇದೊಂದು ಸ್ವೇಷನ್ ಅಂತೆ. ನಿಂತ್ತೊಳ್ಳೋಳೆ ಕೂಡ ಬಂದು ಸರಿಯಾದ ಜಾಗ ಇಲ್ಲ” ಎಂದು ಆಕೆ ಜನ ತುಂಬಿದ್ದ ಪ್ಲಾಟ್‌ಫಾರಂನ ಬಂದು ಕಂಬದ ಹತ್ತಿರ ನಿಂತು ಪಕ್ಕದ ವ್ಯಕ್ತಿಗೆ ಗೊಳಿಗಿದ್ದಳು. ಆದರೆ ಆ ವ್ಯಕ್ತಿ ಅಲ್ಲಾಡದೆ ನಿಂತಿತ್ತು. ಕಾಲಲ್ಲಿ ಬಿದ್ದಿದ್ದ ಸಿಂಬಳಕ್ಕೆ ಮುತ್ತಿದ ನೊಂ ತನ್ನ ಕಾಲುಗಳ ಹತ್ತಿರ ಬಂದಾಗ ಮುಜುಗರವಾಯಿತು. ಸುತ್ತ ನೋಡಿದ್ದಳು, ಎಲ್ಲಿ ಹೋದರೂ ದಾಳಿ ತಪ್ಪದೆಂದು ಸುಮೃಂಘೆ ನಿಂತಳು. ಕೊಂಚ ಕೂಡ ಏಸುಕದೆ ನಿಂತಿದ್ದ ತುಂಬು ಕೂದಲಿನ ವ್ಯಕ್ತಿಯ ಬಗ್ಗೆ ಕುತ್ತಾಹಲವಾಯಿತು. ತಲೆಯಿಂದ ಇಳಿದ ಉದ್ದನೆಯ ಕೂದಲು; ಭುಜದಿಂದ ಅಡಿಯವರೆಗೆ ಹಸಿರಾದ ಕೊಳಕು ಬಟ್ಟೆ... ಗಮನ ಸೆಳೆಯುವುದಕ್ಕಾಗಿ ಕೆಮ್ಮಿದ್ದಳು. ವ್ಯಕ್ತಿ ನಿಧಾನಕ್ಕೆ ಯಾಂತ್ರಿಕವಾಗಿ ಕತ್ತು ತಿರುಗಿಸಿತು. ಹೆಂಗಸಲ್ಲ, ಗಂಡಸು. ಜ್ಞರದಿಂದ ಸೋತು ಹೋಗಿದ್ದ ಮುಖಿ, ಕಣ್ಣಿಗಳ ಸುತ್ತ ದೊಡ್ಡ ಕಂದಕಗಳು, ಲೆಕ್ಕಾವಿಲ್ಲದಷ್ಟು ಗೆರೆಗಳು, ಮುಖಿದ ತುಂಬ ಕೋಪ, ನೋವು. ಆಕೆಗೆ ಸಂಕೋಚವಾಯಿತು. ತನ್ನ ಟ್ರಿಂಕು, ಬ್ಯಾಗನ್ನು ಮೆಲ್ಲಗೆ ಹತ್ತಿರ ಎಳೆದುಕೊಂಡು ಕಂಬದಿಂದ ಕೊಂಚ ದೂರ ಸರಿದ್ದಳು. ಆದರೆ ವ್ಯಕ್ತಿ ಕೂಡ ಸ್ವಲ್ಪ ಅತ್ತ ಸರಿದು ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡತ್ತೊಡಗಿದ. ಬೇರೆ ಕಡೆಗೆ ನೋಡಲು ಯತ್ನಸಿದ್ದಳು, ಆಗಲಿಲ್ಲ. ಅಲ್ಲಿಂದ ಹೋರಟರೆ ಆತ ಹಿಂಬಾಲಿಸುವುದು ಸಾಧ್ಯವಿತ್ತು. ಸುತ್ತ ಓಡಾಡುವ ಜನ. ಅವಳ ತಳಮಳ ಲೆಕ್ಕಿಸದೆ ತಮ್ಮ ಕೆಲಸದ ಮೇಲೆ ತಾವು ಹೋಗುತ್ತಿದ್ದ ವ್ಯಕ್ತಿಗಳು; ಅವರಲ್ಲಿ ಕೆಲವರನ್ನು ನಿಲ್ಲಿಸಿ ಆ ವ್ಯಕ್ತಿ ಬಗ್ಗೆ ಹೇಳಬೇಕೆನ್ನಿಸಿತು. ಆದರೆ ಧ್ಯೇಯವಾಗಲಿಲ್ಲ. ಆದಧ್ಯಾಗಲಿ ಎಂದು ಮೊಂದು ಧ್ಯೇಯ ಮಾಡಿ ನಿಂತಳು. ತನ್ನಂತೆಯೆ ಕಂಬಗಳ ಹತ್ತಿರ ಬುಟ್ಟಿ, ಬ್ಯಾಗು, ಪಾತ್ರೆಗಳನ್ನು ಇಟ್ಟುಕೊಂಡು ಕಾದಿದ್ದವರು ಅನೇಕ ಜನ. ಕೊಳಕರು, ಎಲ್ಲಿ ಬೇಕೆಂದರಲ್ಲಿ ಕೂತುಕೊಳ್ಳುವರಲ್ಲಿ, ಕೊಳಕರು, ಉಗಿಯುವವರು; ನೋಡುತ್ತಾ ತಲೆ ಸುತ್ತಿ ಬಂದಂತಾಯಿತು. ರೈಲಿನ ಆಗಮನಕ್ಕೆ ಸಂಬಂಧಿಸಿದ ಬೆಲ್ಲೊಂದು ಹೊಡೆಯಿತು. ರೈಲು ಎಷ್ಟು ಹೊತ್ತಿನಲ್ಲಿ ಬರಬಹುದೆಂದು ಯಾರನ್ನಾದರೂ ಕೇಳಬೇಕೆನ್ನಿಸಿತು. ಬಾಯಿ ಬರಲಿಲ್ಲ. ಗೇಟಿನ ಪಕ್ಕದ ಬೋಡಿನ ಮೇಲೆ ಕಾಣಿಸಿತು; “ಈವೋತ್ತು ರೈಲು ಬಂದು ಗಂಟೆ ತಡೆ”.

ವ್ಯಕ್ತಿ ಬೇರೆ ಕಡೆ ನೋಡುತ್ತಿದ್ದ. ಹೊಂಚ ಸಮಾಧಾನ, ಮಕ್ಕಳು, ಮರಿಗಳನ್ನು ಆದಮ್ಮು ಬೇಗ ಸೇರಿಕೊಳ್ಳಬೇಕೆಂದು, ಅವರ ದ್ವಾರಿಯನ್ನು ಕೇಳಬೇಕೆಂದು ಆಶೀರ್ಯಾಯಿತು. ಹಸಿವೆ ಬೇರೆ, ಜನರೆದುರು ತಿಂದು ಗೊತ್ತಿಲ್ಲ. ಹೊಟ್ಟಿಗೆ ಉತ್ತರ ಬಂದೇ. ಮೆಲ್ಲಿಗೆ ಬಾಗು ತೆರೆದು ರೊಟ್ಟಿಗಳನ್ನು ಎಲೆದುಕೊಂಡಳು. ಅವುಗಳಲ್ಲಿ ವರಡನ್ನಾದರೂ ಜಿಕ್ಕೆ ಮನುವಿಗೆ ಇಟ್ಟುಕೊಳ್ಳಬೇಕೆಂದು ಪ್ರಯೋಜಿಪ್ಪಿ ಬಿಜ್ಜಿ ತೊಡೆಯ ಮೇಲೆ ಇಟ್ಟುಕೊಂಡಳು. ಒಂದನ್ನು ಪಕ್ಕಕ್ಕೆ ಇಟ್ಟಿ ಮಿಕ್ಕವನ್ನು ಕಾಗದದಲ್ಲಿ ಮುದುರುತ್ತಿದ್ದಾಗ..... ಉದ್ದ ಕೂಡಲಿನ ವ್ಯಕ್ತಿ ನಾಲ್ಕೇ ಗಜ ದೂರದಲ್ಲಿ ನಿಂತು ಇಷ್ಟಗಲ ಕಣ್ಣ ತೆರೆದು ನೋಡುತ್ತಿದ್ದ. ಅವನ ಕಣ್ಣಲ್ಲಿದ್ದುದು ಜ್ಞಾರವಲ್ಲ, ಬೇಸರವಲ್ಲ, ಹಸಿವೆಯೆಂದು ತಿಳಿಯಿತು. ಅವನಿಗೆನೂದು ರೊಟ್ಟಿ ಕೊಡೋಣವೇ ಎಂದು ನೋಡಿದಳು. ಕೊಡುವುದರ ಮೂಲಕ ಅಪಾಯಿದ ವ್ಯಕ್ತಿಯ ಅನ್ನೋನ್ಯತೆ ಗಳಿಸಲು ಇಷ್ಟವಿಲ್ಲರಲ್ಲಿ. ಸಂಶಯ, ಭಯ. ಆಧ್ಯಾತ್ಮಿಕ ಬೇಗ ರೊಟ್ಟಿಯನ್ನು ಕಟ್ಟುತ್ತಿದ್ದಾಗ ಆತ ನೇರವಾಗಿ ಅವಳ ಕಡೆ ಜಿಗಿದು ಎಲ್ಲ ರೊಟ್ಟಿಗಳನ್ನೂ ಕ್ಷಿದುಕೊಂಡು ತಿನ್ನ ಹತ್ತಿದ. ಕ್ಷಣದಲ್ಲಿ ನಡೆದುಹೋದ ಸಂಗತಿಗೆ ಬೆಂಜಿ ಆಕೆ ಎದ್ದಳು. “ಹೋ..... ಕಳ್ಳಾ ಕಳ್ಳಾ!” ಅಂತ ಜೀರಿದಳು.

ನಿಧಾನಕ್ಕೆ ಸುತ್ತ ಜನ ನಿಂತರು. ಅದರಲ್ಲಿಬ್ಬ ತೆಳ್ಗಿನ, ಎತ್ತರದ ಕ್ಷಾರ ಕಣ್ಣಗಳ ವ್ಯಕ್ತಿ; ಅವಳನ್ನೇ ನೋಡುತ್ತಾ ನಿಂತು ಕೇಳಿದ: “ವಿನಾಯಿತು?”.

ಹೆದರಿಕೆಯಿಂದ ನಡುಗುತ್ತಿದ್ದಳು : “ಆತ..... ಕಢ.... ನನ್ನ....ನನ್ನು..”

“ವಿನನ್ನ ಕಢ?”

“ರೊಟ್ಟಿ ಕಢ ನನ್ನ ರೊಟ್ಟಿ ಆತ ತಿಂತಿಹೋದು”.

ಆತ, ಉದ್ದ ಕೂಡಲಿನ ಹಸಿದ ವ್ಯಕ್ತಿ, ರೊಟ್ಟಿಯನ್ನು ಕಷ್ಟಿ ತಿನ್ನುತ್ತಾ ಅಥ ಮುಗಿಸಿದ್ದ. ಅವನಿಗೆ ಜಗತ್ತಿನ ಪರಿವೆಯೇ ಇದ್ದಂತಿರಲ್ಲಿ. ಅವನ ತೊಡೆಯನ್ನು ಕೂಡ ಸರಿಯಾಗಿ ಮುಚ್ಚಿದ ಪಂಚೆ, ಎದೆ ತೋರುವ ಅಂಗಿ, ಜಡಗಟ್ಟಿ ಬೆಳೆದ ಉದ್ದ ಕೂಡಲು, ಕುರುಚಲು ಗಡ್ಡ. ಅವನ ಏಕಾಗ್ರತೆಗೆ ಜಗತ್ತು ಮೂಕವಾದಂತಿತ್ತು. ಕೆಲವರು ಏನನ್ನೋ ಗೊಳಿಕೊಂಡರು; ಇನ್ನು ಕೆಲವರು ಅಲ್ಲಿಂದ ಹೋದರು; ಮತ್ತೆ ಕೆಲವರು ತಟಸ್ಥರಾಗಿದ್ದರು. ತೆಳ್ಗಿನ, ಎತ್ತರದ, ಕ್ಷಾರ ಕಣ್ಣಗಳ ಮನುಷ್ಯ ಮತ್ತೆ ಕೇಳಿದ; “ಅಷ್ಟಕ್ಕೆ ಇಷ್ಟು ಬೇರಾಡೋದೇ? ಯಾಕೆ ಕಢ ಗೊತ್ತಲ್ಲ?”

ಆತನ ಒಳಗಿದ ಕಂತದ ಪ್ರಶ್ನೆ ಕೆಲವರಿಗೆ ನಗೆ ಬರಿಸಿತು.

ಆಕೆಯ ಅಸಹಾಯಕತೆ ಜಾಸ್ತಿಯಾಗುತ್ತಿತ್ತು. ತಡೆಯಲಾರದಪ್ಪು ನಡುಕ. ಕಂತದಲ್ಲಿ ಹೊರಡುವ ದ್ವಾರಿ ಹೊರಡಿಸುತ್ತಾ ಹೇಳಿದಳು; “ಅಷ್ಟು ಗೊತ್ತಾಗೊಲ್ಲವೇ, ನನ್ನಿಂದ ಆತ ಅದನ್ನು ಕಿತ್ತೊಂಡು”.

“ಹಸಿದಿತ್ತು..... ತುಂಬ ಹಸಿವಾಗಿತ್ತು ಅವನಿಗೆ”. ಉತ್ತರ ನೇರವಾಗಿತ್ತು. ಹಸಿದಿತಂತೆ, ಅದಕ್ಕೇ ತೆಗೆದುಕೊಂಡನಂತೆ; ಸಮರ್ಪಕವೂ ಹೌದು. ಅದರೆ ಕೆರಳಿದ, ಅಸ್ತವ್ಯಸ್ತ ಮನಸ್ಸು ಏನನ್ನಾದರೂ ಹೇಳಲೇಬೇಕೆಂದು ತಡವರಿಸುತ್ತ ಅವಳಿಂದ ಅನ್ನಿಸಿತು;

“ಕೇಳಿದ್ದರೆ ನಾನೇ ಕೊಡಿದ್ದೆ, ಕಿತ್ತುಕೊಳ್ಳಬೇಕಾದ.....” ಅವಳ ಮಾತು ಸುತ್ತೊ ಗದ್ದಲದಲ್ಲಿ ಕರಗಿತು, ಜನ ನಕ್ಕರು, ಬೇರಾಡಿದರು. ಅವಳ ಕುತ್ತಿಗೆಯ, ಎದೆಯ ಹತ್ತಿರ ಬಿಸಿ ಉಸಿರು, ಬೆವರು ಕೇಳಿಸುವ ಚುಡಾವಣೆ, ದುರ್ಬಲ ದೇಹದ ಅಗಲ ಕಣ್ಣಗಳ ಒಬ್ಬ ವ್ಯಕ್ತಿ ಗಂಟಲು ಎತ್ತರಿಸಿ ಕೇಳಿದ.

“ನಿಮ್ಮಿಂತವರ ಮಾತು ಗೊತ್ತಿ. ಇದು ಬಹಳ ಕಾಲದಿಂದ ನಡೆದು ಬಂದಿರೋ ಕತೆ. ನಮ್ಮ ಹತ್ತ ಬಿಡಬೇಡಿ. ನಿಮ್ಮ ಮನು ಮೇಲೆ ಆಳೆ ಮಾಡಿ ಹೇಳಿ, ಖಂಡಿತಾ ಕೊಡಿದ್ದಿರಾ? ಕೇಳಿದ್ದೆ ಕೊಡಿದ್ದಿರಾ?”

“ಆಳೆಗೇನಯ್ಯ” ಅಂತ ಇನ್ನೊಬ್ಬ ಹೀಯಾಳಿಸಿದ.

ಹೆಂಗಸೊಬ್ಬಳ ಸಹಾಯಕ್ಕೆ ಬರದೆ ಕಂತಿ ನಾಯಿಗಳು ಸಹ ಕೂಗುವುದು ಕಂಡು ಅವಳಿಗೆ ಎಲ್ಲಿಲ್ಲದ ಸಿಟ್ಟಿ ಬಂತು. ತಾನು ಸತ್ತರೂ ಚಿಂತೆಯಿಲ್ಲವೆಂದು ಗಟ್ಟಿ ಮನಸ್ಸು ಮಾಡಿ ಜೀರಿದಳು: “ನೀನ್ನಾರಯ್ಯ ಆಳೆ ಮಾಡಿಸೋಕೆ? ನನ್ನಿಷ್ಟೆ

ಬಂದಿದ್ದೆ ಕೊಡ್ಡಿದ್ದೆ ಇಲ್ಲದಿದ್ದೆ ಇಲ್ಲ. ಹೆಂಗಸಿನ ಕೈಯಿಂದ ಕಿತ್ತಾಂಡು ಆ ನಾಯಿ ತಿಂತಿದ್ದೆ ಬೃತ್ತಿದ್ದೀರಲ್ಲ—ನಾಚಿಕೆಯಾಗೋಲ್ಲವಾ? ನಿಮಗ್ಯಾರಿಗೂ ಹೆಂಡಿ. ಮಕ್ಕಳು ಇಲ್ಲಾ? ಥೂ—ನಾಯಿಗಳಾ?”

“ಹಾಗಾದರೆ ನಾವೆಲ್ಲ ನಾಯಿಗಳು?”

“ಮತ್ತೇನು? ದೂರ ಸರಿ, ನನ್ನ ಮುಟ್ಟಬೇಡ”.

“ನಾಯಿಗಳಿಗೆ ಹೆಂಡಿ ಯಾಕ್ಕೀ, ಮಕ್ಕಳು ಯಾಕ್ಕೀ?” ಆ ಮುಂಡೆ ಮೂತಿಗೆ ಗುದ್ದೋ, ರೋಫ್ ನೋಡಯ್ಯ ಅವಳಾ?

“ನನ್ನ ಕೈ ಮುಟ್ಟಿದ್ದೆ ಚಪ್ಪಲಿ ತಗೋಬೇಕಾಗುತ್ತೆ. ದೂರ ಸರಿತೀಯೋ ಇಲ್ಲಾ....” ಎಂದು ಹೇಳುತ್ತ ಅವಳ ಕಂತ ದೊಡ್ಡದಾಯಿತು. ಜೀತ್ತಾರವಾಯಿತು. ಜನರ ಪುಜಿತಕ್ಕೆ ಜಜ್ಜಿಕೊಂಡು ಚೀಲ, ಟ್ರಿಂಕು ಕಣ್ಣಿಂದ ಮರೆಯಾದವು. ಸೈಷನಿನಲ್ಲಿ ಎಣಿಸಲಾರದಪ್ಪು ಜನ ಸುತ್ತ ಸೇರಿದರು. ‘ಥೂ’ ಅಂತ ಲಿಗಿದಳು. ಸುತ್ತ ಸೇರಿದ್ದವರು ನಕ್ಕರು, ಚಪ್ಪಾಳಿ ತಟ್ಟಿದರು; ಸಹಸ್ರ ಕಣ್ಣಿಗಳು ತನ್ನತ್ತ ನೋಡುತ್ತಿದ್ದವು. ಅವಳಿಗೆ ಅಂತ ಅನುಭವ ಅದೇ ಮೊದಲು. ಬೆತ್ತಲೆ ನಿಂತಂತ ಅನ್ನಿಸಿಕೆ. ಸುತ್ತಣಿ ಒತ್ತಡಕ್ಕೆ ನೀತಿ ಬಿಟ್ಟು ಹೋಗುವ ಭಯ. ಆಗ ಜನರ ಗುಸುಗುಸು, ಭಯ ಶುರುವಾಯಿತು. ಯಾರೋ ‘ಮೋಲೀಸ್’ ಅಂದರು. ದೂರದಲ್ಲಿ ಜನರನ್ನು ಇಕ್ಕೆಲಕ್ಕೆ ಒತ್ತರಿಸುತ್ತ ಒಬ್ಬ ಮೋಲೀಸ್ ಬರುತ್ತಿದ್ದ. ಅವಳಲ್ಲಿ ಹೊಸ ಜೀವ ಸುಳಿಯಿತು. ಭಯ ಅಳುವಾಗಿ, ದೊಡ್ಡದಾಗಿ, ಅಸಹಾಯಕಾಗಿ ಅತ್ತಳು. ಮೋಲೀಸ್ ಎನನ್ನೋ ಕೇಳುತ್ತ ಗಡಿಬಿಡಿಯಿಂದ ಬಂದ. ಅವನ ಮುಖ, ಮೈ ಬೆವರಿತ್ತ. ರಾಮಕಳಿ ಇತ್ತು. ಹತ್ತಿರ ಬಂದವನೆ ಅವಳಿಂದ ಚೀಲ ಕಣಿದುಕೊಂಡು ಅವನಿಗೆ ಹೋಲಿನಿಂದ ತಲೆಗೆ ಬಾರಿಸಿದ. ಜನ ತೆಪ್ಪಗೆ ನಿಂತಿದ್ದರು. ಆದರೆ ರೊಟ್ಟಿಯ ಕಳ್ಳನಿಗೆ ಹೊಡತೆ ಬಿದ್ದೆಡನೆ ಹೋಪದ ಅಲೆ ಎದ್ದಿತು. ಹೋಪ ಕೃತಿಗೆ ಇಳಿಯಲು ಹವಣಿಸುತ್ತಿತ್ತು. ಭಿಕ್ಷುಕನಿಗೆ ಮೋಲೀಸ್ ಇನ್ನೊಂದು ಏಟು ಹೊಟ್ಟಿ; ರಕ್ತ ಜಿಮ್ಮೆತು. ಆತ ತತ್ತರಿಸಿ ನಿಂತ. ಮೋಲೀಸಿನವನಿಗೂ ಭಯ ವಿರಬೇಕು. “ಹೋಗಿ ಸಾರ್, ಹೊರಟ್ಟಿ ಹೋಗಿ” ಅಂತ ಅವರನ್ನು ಹೋಲಿನಿಂದ ನೂಕ ಹತ್ತಿದ, ಆಕೆ ಕಳ್ಳನನ್ನು ದಿಟ್ಟಿಸಿ ನೋಡುತ್ತಿದ್ದಳು; ರಕ್ತ ಸುರಿಯುತ್ತಿತ್ತು. ಜನ ಮೋಲೀಸಿನವನ ದೊಣ್ಣಿ ಹಿಡಿದುಕೊಂಡು, “ಯಾಕೆ ಹೊಡದೆ?” ಅಂತ ಕೆಳಿದರು. ಇನ್ನೇನು ಮೋಲೀಸ್ ಜನರ ಕೈಯಲ್ಲಿ ಶುಕಡ ಆಗಬೇಕು—

“ಬೇಡಿ, ಯಾರನ್ನೂ ಹೊಡಿಬೇಡಿ” ಅಂದಳು ಆಕೆ. ರಕ್ತ ಸುರಿಯುತ್ತಿದ್ದ ‘ಕಳ್ಳ’ನ ಬಳಿಗೆ ಹೋಗಿ ಅವನನ್ನು ಮುಟ್ಟಳಾರದೆ, ಮುಟ್ಟಬೇಕೆಂದು ಆಶೇಯಾಗಿ, ಆದರೂ ಮುಟ್ಟಳಾರದೆ ತನ್ನ ಬಟ್ಟೆ ಟ್ರಿಂಕಿಗಾಗಿ ತಡಕಾಡಿದಳು. ಮೋಲೀಸ್ ಭಯದಿಂದ ನಿಂತಿದ್ದ ಆತ ಅಂದ, “ಅಮ್ಮಾ, ನಿಮ್ಮಿಂದ ಇಷ್ಟೆಲ್ಲ ರಾಮಾಯಣ, ಇಲ್ಲಿಂದ ಹೊರಟು ಹೋಗಿ, ನಿವ್ಯಂತೋರಿಂದ ತಲೇ ಹೋಗುತ್ತೆ” ಅಂತ ಜನಕ್ಕೆ ಮೆಚ್ಚಿಗೆಯಾಗುವ ಮಾತಾಡಲು ಯತ್ನಿಸಿದ. ಆದರೆ ಹೋಗುವುದು ಆಕೆಗೆ ಸಾಧ್ಯವಿರಲಿಲ್ಲ. ಚೀಲದಿಂದ ಹಣ್ಣಿಗಳನ್ನು ತೆಗೆದುಕೊಂಡು ಆ ‘ಕಳ್ಳ’ ವ್ಯಕ್ತಿಗೆ, ಎಲ್ಲ ಜನರಿಗೆ ಹೊಡಬೇಕೆನ್ನಿಸಿತು. ಹಣ್ಣಿನ್ನು ಚೀಲದಿಂದ ತೆಗೆದು ಅದರ ಜೊತೆಗಿಡ್ದ ಸ್ನೋ, ಪೌಡರ್, ಕಾಲುಚೀಲ, ಗೊಂಬಗಳನ್ನೆಲ್ಲ ಕೆಗೆತಿಕೊಂಡು ಎಲ್ಲರಿಗೆ ಹೊಡ ಹೋದ ಹೋದಳು. ಮೂಕವಾಗಿ ಕೈ ಚಾಚಿದಳು— ಆದರೆ ಯಾರೂ ತೆಗೆದುಕೊಳ್ಳಲಿಲ್ಲ. “ಕ್ಷಮಿಸಿ” ಅನ್ನಲು ಯತ್ನಿಸಿದಳು. ಬಾಯಿಗೆ ಮಾತು ಬರಲಿಲ್ಲ. ನಿಶ್ಚಯಾದ ಕೈಯಿಂದ ಹಣ್ಣಿ, ಕಾಲುಚೀಲಗಳೆಲ್ಲ ಕೆಳಗೆ ಬಿದ್ದವು.

ಆಗ ದೂರ ವಿಶಲ್, ಜನಕ್ಕೆ ಭಯ ಹುಟ್ಟಿಸುವ ಮೀಲಿಟರಿ ಕೂಗು ಕೇಳಿಸಿತು. ಜನ ಮೆಲ್ಲಗೆ ಚದುರಲು ಯತ್ನಿಸಿದರು. ದಟ್ಟ ಸಂದರ್ಭಿಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನೂಕುನುಗ್ಗಲು ಶುರುವಾಯಿತು. ತಟಸ್ಥಾಗತೊಡಗಿದ್ದ ಮೋಲೀಸ್ ಹೊಸ ಹುಮ್ಮಿಸಿನಿಂದ ಜನರಿಗೆ ಲಾಲಿ ಪ್ರಹಾರ ಮಾಡಹತ್ತಿದ. ಆಕೆ “ಬೇಡಿ, ಹೊಡಿಬೇಡಿ” ಅಂದಳು. ಯಾರಿಗೂ ಅವಳ ಮಾತು ಕೇಳಿಸಲಿಲ್ಲ.

ರಿಸರ್ವ್ ಪಡೆ ಜನರ ಮೇಲೆ ಎರಗಿತು. ಮೋಲೀಸಿನವನು “ನೋಡಿ, ಈ ಜನರ ತರಲೆ ಯಾವಾಗಲೂ ಇದ್ದಿದ್ದೆ. ಬನ್ನಿ ಈಗ ಎಲ್ಲೊ ತೊಲಗ್ತಾರೆ” ಅಂತ ಅವಳ ರಟ್ಟೆ ಹಿಡಿದು ಎಳೆದ. ತೊಳೆನ್ನು ಸುತ್ತಿ ಬೆನ್ನನ್ನು ಹಾದು ನೇವರಿಸುವ ಅ ಮೋಲೀಸ್ ಕೈ. ಅವನಿಂದ ಬಿಡಿಸಿಕೊಳ್ಳಲು ಯತ್ನಿಸಿದಳು. “ಅವರು ಯಾಕೆ ಜನಕ್ಕೆ ಹೊಡಿತ್ತಿದಾರೆ? ಬೇಡಿ. ಹೊಡಿಬೇಡಿ. ನಾನು ಬರೋಲ್ಲ. ನೀವು ಹೋಗಿ—ನನ್ನಷ್ಟಕ್ಕೆ ನನ್ನ ಬಿಡ” ಅಂದಳು. ಆದರೆ ಆತ ಬಿಡಲಿಲ್ಲ; ಬೆವತೆ ಎದೆಯನ್ನು ಒತ್ತಿದ ಅವನ ಖಾಕೆ ಎದೆ. “ನಿನಗೇನು ತಲೆ ಸಮವಿಲ್ಲ—ಬಾ ಮಹಾರಾಯಿ ನಮ್ಮ ಪ್ರಾಣಕ್ಕೆ ಬರುತ್ತೆ, ಸುಮ್ಮನೆ ಬಾ” ಅಂದ ಮೋಲೀಸ್.

ರಿಸರ್ವ್ ದಳದ ಪ್ರಭಾವ ಜೋರಾಗಿತ್ತು. ಜನ ದೂರಕ್ಕೆ ಹೋಗಿ ನಿಂತು ನೋಡುತ್ತಿದ್ದರು. ಕ್ಲಾರವಾಗಿ, ಸೇಡು ತುಂಬಿದ ಕಣ್ಣಗಳಿಂದ, ಅದರೆ ರೊಟ್ಟಿಯ ಕಳ್ಳು ಅದೇ ಕಂಬದ ಹತ್ತಿರ ರಕ್ತ ಸುರಿಸುತ್ತ ನಿಂತು ಅವಳನ್ನೇ ನೋಡುತ್ತಿದ್ದು. ಹೋಲೀಸ್ ಅವಳನ್ನು ದರದರ ಎಳೆದೊಯ್ದು ರಿಸರ್ವ್ ಮಂದಿಯ ಹತ್ತಿರ ಬಿಟ್ಟು. ಆಕೆ ರಾಜಕುಮಾರಿಯೋ ಎಂಬಂತೆ ಅವಳ ಸುತ್ತ ಹೋಲೀಸರು ನಿಂತರು. ಅಲ್ಲಿಂದ ಓಡಿಹೋಗಿ ಗುಂಪಾಗಿ ದೂರದಲ್ಲಿದ್ದ ಜನರಲ್ಲಿ ಸೇರಿಹೋಳ್ಳಿಕೇಂದು ಆಕೆಗೆ ಆಶೀಯಾಯಿತು; ಅವರಿಂದ ಹೊಡಿತ ತಿನ್ನಬೇಕು ಅನ್ನಿಸಿತು; ಅವರೊಂದಿಗೆ ಕೋಪ ತೋರಬೇಕೆನ್ನಿಸಿತು.

ಆದರೆ ಸುತ್ತ ಹೋಲೀಸ್, ಹಿಂದೆ ಹೊರಟ ವ್ಯಾನು. ಲೆಫ್ಟ್, ರೈಟ್, ಲೆಫ್ಟ್, ರೈಟ್ ದಿಗ್ನಿಜಯ ಸಾಧಿಸಿದಂತೆ ಅವಳನ್ನು ಕರೆದುಕೊಂಡು ಹೊರಟರು. “ಎಲ್ಲಿಗೆ?” ಅಂದಳು. “ಬನ್ನೀಮ್ಮು, ನಿಮ್ಮ ಮನೆಗೆ ಕಳಿಸುತ್ತೇವೆ” ಅಂದ ಅವರಲ್ಲಿಬ್ಬು. ಕಂಬನಿ ಉಕ್ಕೆ ಬಂತು. ಹಿಂದಕ್ಕೆ ತಿರುಗಿ ನೋಡಿದಳು. ಸೈಷನ್‌ನ ಕಂಬಗಳು, ಗೋಡೆಗಳು, ಮೂರೆಗಳ ಸಂದಿನಲ್ಲೇ ಆ ಭಿಕ್ಕುಕ ಕಾಣಿಸಿದ-ಜ್ಞರ, ಹೋಪ, ಹಸಿವೆಯ ಅವನ ಕಣ್ಣ ತನ್ನನ್ನೇ ನೋಡುತ್ತಿದ್ದಂತಿತ್ತು. ನೋಡು ನೋಡುತ್ತಿದ್ದಂತೆ ಆತ ತಾನು ಹೋಗುತ್ತಿದ್ದ ದಿಕ್ಕಿನಲ್ಲೇ ಹೆಚ್ಚೆ ಹಾಕುತ್ತ ನಡೆಯುತ್ತಿದ್ದ ಹಾಗಿತ್ತು. ಕಣ್ಣೊರಸಿಕೊಂಡು ನೋಡಿದಳು. ಯಾರೂ ಇಲ್ಲ. ಹೋಲೀಸಿನವರ ಗಬ್ಬ ವಾಸನೆ. ಕಣ್ಣ ಮುಚ್ಚಿದೊಡನೆ ಆತ ಪ್ರತ್ಯೇಕ - ಹಸಿರು ಅಂಗಿ, ತೊಡೆ ಮುಚ್ಚಿದ ಪಂಚೆ, ಹಸಿವು ತುಂಬಿದ ಕಣ್ಣ, ರಕ್ತ.

**ಕರ್ತವ್ಯಗಳ ಪರಿಚಯ:** ಡಿ. ಲಂಕೇಶ (ರಜಿಸ್‌ಟ್ರಾಕ್‌ನಂ-೨೦೦೦) ಅವರು ಶಿವಮೊಗ್ಗ ಜಿಲ್ಲೆಯ ಕೊನಗನವಳ್ಳಿಯವರು. ತಲೆಮಾರು, ನೀಲುಕಾವ್ಯ, ಇಂಚರ, ಚಿತ್ರ, ಸಮೂಹ ಕವನಸಂಕಲನಗಳನ್ನು ಅಕ್ಷ, ಬಿರುಕು, ಮುಸ್ಸಂಚಯ ಕಥಾಪ್ರಸಂಗ ಕಾದಂಬರಿಗಳನ್ನು ಕೆರೆಯ ನೀರನ್ನು ಕರೆಗೆ ಜೀಲಿ, ಕಲ್ಲು ಕರಗುವ ಸಮಯ, ಉಲ್ಲಂಘನೆ, ಮಂಜು ಕವಿದ ಸಂಜೆ ಮುಂತಾದ ಕಥಾಸಂಕಲನಗಳನ್ನು ಗುಣಮಾರ್ಪಿ, ಸಂಕ್ರಾಂತಿ, ಕ್ರಾಂತಿ ಬಂತು ಕ್ರಾಂತಿ, ತರೆಗಳು ಮುಂತಾದ ನಾಟಕಗಳನ್ನು ಬರೆದಿದ್ದಾರೆ.

#### ಪ್ರಶ್ನೆಗಳು:

೧. ರೈಟ್ ನಿಲ್ಲಾಣಿದ ಜಿತ್ರಣ ವಿವರಿಸಿ.
೨. ರೊಟ್ಟಿ ಕಸಿದುಕೊಂಡ ಸಂದರ್ಭವನ್ನು ತಿಳಿಸಿ.
೩. ಹೋಲೀಸರ ಪ್ರವೇಶದಿಂದ ರೊಟ್ಟಿ ಕಸಿದುಕೊಂಡ ಪ್ರಸಂಗ ಪಡೆದ ತಿರುವನ್ನು ವಿವರಿಸಿ.
೪. ರೊಟ್ಟಿ ಕರೆಯಲ್ಲಿನ ಹಸಿವು, ಅಸಹಾಯಕತೆ, ಅವಮಾನಗಳನ್ನು ನಿರೂಪಿಸಿ.

## ೨. ಕೊನೆಯ ಗಿರಾಕೆ

ನಿರಂಜನ

**ಆಶಯ:** ಸಭ್ಯ, ಆರೋಗ್ಯವಂತ ಸಮಾಜ ಅನಾಥ, ಅಂಗವಿಕಲ, ಅಬಲೆಯಾದ ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ರೀತಿ, ವರ್ಕನೆಗಳು ಮನುಷ್ಯ ಸಮಾಜದ ಕ್ರಿಯೆಕ್ಕೆ ಹಿಡಿದ ಕನ್ನಡಿಯಂತೆ. ಇಂದು ಹೆಣ್ಣನ್ನು ಒಂದು ಸರಕನ್ನಾಗಿ ನೋಡುವ ಪರಿ ಮತ್ತು ಹೊಟ್ಟಪಾಡಿಗಾಗಿ ದೇಹ ಮಾರಿಕೊಳ್ಳುವ ಹಾಗೂ ಸುಖ, ವಿಷಾರಾಮ ಬದುಕಿಗಾಗಿ ದೇಹ ಮಾರಿಕೊಳ್ಳುವಿಕೆಯಲ್ಲಿ ಏಭಿನ್ನತೆ ಇದೆ.

ಆ ಸರ್ಕಾರಿನಾಚಿ ಯಾರೂ ಹೋಗಲೇಬ್ಲುರು. ಕಟ್ಟಡಗಳ ಅಡೆತದೆಯಿಲ್ಲದ ವಿಸ್ತಾರ ಭೂಮಿಯ ಮೇಲಿಂದ ಬೀಸುತ್ತಿದ್ದ ಶೀತಲ ಗಳಿಂದ ದುರ್ಗಂಧವನ್ನು ತರುತ್ತಿತ್ತು. ಜನ ಗುಜಗುಜು ಮಾತಾಪುತ್ತಿದ್ದರು. ಆದೆಲ್ಲ ಅಸ್ವಷ್ಟ ಕಲರವ. ಸೂರ್ಯ ಮೇಲಕ್ಕೆ ಬಂದಂತೆ ಕಾವೇರಿತೊಡಗಿತು. ಸರ್ಕಾರನ್ನು ಹಾದು ಹೋಗಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣ ಹೊರಳಿಸಿ, ಮತ್ತೆ ತಲೆ ಕೆಳಗೆ ಮಾಡಿ, ಸರಸರನೆ ನಡೆದು ಹೋಗುತ್ತಿದ್ದರು. ನಿಧಾನವಾಗಿ ಪೌರಸಭೆಗೆ ವರದಿ ಹೋಯಿತು.

\* \* \*

ಅದೊಂದು ದಿನ ಬೆಳಿಗ್ಗೆ ಕಾಣಿ ಎದ್ದು ನೋಡುತ್ತಾಳೆ-ರಾತ್ರಿ ಜತೆಯಲ್ಲಿ ಮಲಗಿದ್ದ ಸಂಗಡಿಗನಿಲ್ಲ. ಹದಿನಾರರ ಆ ಮಂದುಗಿ ಹತ್ತು ದಿನಗಳ ಹಿಂದೆ ಅವನ ಬೆಂಬತ್ತಿ ಕನಾರಟಕದ ರಾಜಧಾನಿಗೆ ಓಡಿ ಬಂದಿದ್ದಳು- ತಮಿಳು ನಾಡಿನೊಂದು ಉರಿಂದ. ತಿರುಪೆ ಎತ್ತುವ ಗರೀಬ ಆತ, ಒಂದು ಕೈ ಮೊಂಡು, ಆದರೆ ಒಂದು ರಾತ್ರೆ, ಇನ್ನೊಂದು ತೋಳಿನಿಂದ ಆಕೆಯನ್ನು ಆತ ಬಳಸಿ ಬರಸೆಳೆದಿದ್ದು. ಕಂಬಿಸುತ್ತಿದ್ದ ಹೃದಯದಿಂದ ಆಕೆ ಆತನನ್ನು ನೋಡಿದಳು. ಆ ಬಲಿಷ್ಠ ತೋಳನ್ನು ನೋಡಿದಳು. ಎರಡು ಕೈಗಳ ಶಕ್ತಿಯೂ ಇತ್ತಡಕ್ಕೆ.

ಅಲ್ಲಿಂದ ಆ ರಾತ್ರಿಯೇ ಅವರು ಓಡಿಹೋದರು.

ಮನೆ ಇತ್ತು ಆಕೆಗೆ-ಚಿಕ್ಕ ಗುಡಿಸಲು. ಹೊಲವಿತ್ತು ಆಕೆಯ ತಾಯ್ಯಂದೆಯರಿಗೆ-ಒಕ್ಕಲುತನದ ಬಂದಿಪ್ಪ ಹೊಲ. ಆ ವರ್ಷವೇ ಎಲ್ಲವೂ ಹೊರಟು ಹೋದವು. ದೇಶಪ್ರೇಮಿಯಾದ ಆ ಹಿರಿಯ ಜಮೀನಾರ ಹೆಚ್ಚು ಗೇಣಿ ಕೇಳಿದ. ಕೊಡದೇ ಹೋದರೆ ಹೊಸ ಒಕ್ಕಲನ್ನು ಮಂಡುಕುಪುದಾಗಿ ಹೇಳಿದ. ಹಾಗೆಯೇ ಆಯಿತು. ಕಾಣಿಯ ತಾಯ್ಯಂದೆಯರು ಹೊಲ ಕಳೆದುಕೊಂಡರು. ಮಿಡಿಕುಡಿಕೆಗಳೊಡನೆ ಗುಳಿ ಹೊರಟಿತು ಆ ಸಂಸಾರ. ಹಿರಿಯ ಮಗ ಕೊಲಿಯಾಗುವನೆಂದು ಮದರಾಸಿಗೆ ಹೋದ. ಕಿರಿಯವನು ಜಗಳವಾಡಿ ದೇಶಾಂತರ ಹೋದ. ತಂದೆ-ತಾಯಿ ಮೂಕಿಯಾದ ಮಗಳನ್ನು ಕಟ್ಟಿಕೊಂಡು ಉರಾರು ಸುತ್ತಿದರು.

ಎಪ್ಪು ಸುತ್ತಾಡಿದರೂ ಕೆಲಸ ಸಿಗಲಿಲ್ಲ. ಬೇಡಿ ಬೇಡಿ ಸೆವೀಸಾದ ಬಳಿಕ ಬಿಕ್ಕೆ ಎತ್ತುವ ಕೆಲಸ ಅವರಿಗೆ ಖಾಯಂ ಆಯಿತು. ತಾಯ್ಯಂದೆಯರನ್ನು ಬಿಟ್ಟು ಬಂದಾಗ ಆ ಮೂಕಿಗೆ ಸ್ವಲ್ಪ ದುಃಖವಾಗಿತ್ತು-ಎಂಬುದನ್ನು ಒತ್ತಿ ಹೇಳುವುದು ವಾಸಿ. ಯಾಕೆಂದರೆ ಯಾವುದೋ ಮನೆಯ ಮಾಡಿನ ಕೆಳಗೆ ಬೀರಿಯ ಬಳಿ ಆ ರಾತ್ರೆ ತನ್ನೊಡನೆ ಹೊರಳಾಡಿದ ಮೊಂಡುಕೈಯ ಯುವಕ ಭಿಕ್ಷುಕ, ಆಕೆಗೊಂದು ಆಧಾರವಾಗಿದ್ದು.

ನಿಮಿಷ ನಿಮಿಷಕ್ಕೂ ಕುಸಿದು ಬೀಳುವ ಆಧಾರ ಅದು.

ಓಡಿಬಂದ ಮೇಲೆ ಆ ದೊಡ್ಡ ನಗರದಲ್ಲಿ ಕಳೆದುದು ಹತ್ತೇ ದಿನ. ಹನ್ನೊಂದನೆಯ ಬೆಳಗು ಮುಂಜಾನೆ ಆಕೆ ಬಿಟ್ಟೇ, ಆಶ್ರಯಕ್ಕೆ ಹುಲ್ಲು ಕಡ್ಡಿಯೂ ಇಲ್ಲದ ಮಹಾ ಆಳದಲ್ಲಿ ಕೈಕಾಲು ಬಡಿಯುತ್ತಿದ್ದಳು.

ಆ ದಿನವೆಲ್ಲ ಆ ಮೂಕಿಯ ಕಣ್ಣಗಳಿಂದ ಬಳಬಳ ಕಣ್ಣೀರು ಸುರಿಯುತ್ತಲೇ ಇತ್ತು. ಆಕೆ ಹೊಟ್ಟೆ ಹಿಸುಕಿಕೊಂಡು, ಕೊತಲ್ಲೇ ಗೊಳಿಗೆ ಹಣ ಚಚ್ಚಿಕೊಂಡು, ಗೊಳೋ ಎಂದು ರೋದಿಸಿದಳು. ಅಲ್ಲಿ ಇಲ್ಲಿ ಸುತ್ತಾಡಿದಳು. ಆತ ಸಿಗಲಿಲ್ಲ. ಯಾವ ಗಾಡಿ ಹತ್ತಿ ಯಾವ ಉರಿಗೆ ಟಿಕೆಟಲ್ಲದ ಪ್ರವಾಸವನ್ನು ಕೈಗೊಂಡಿದ್ದನೋ ಆ ಮಹಾರಾಯ!

ರ್ಯಾಲು ನಿಲ್ವಾಣದ ಹಿಂದಿದ್ದ ಕೆರೆಗೆ ಕಾಣಿ ಹೋದಳು. ನೀರಲ್ಲಿ ಕಾಲುಗಳನ್ನು ಇಳಿಬಿಟ್ಟು ಕುಳಿತಳು. ರವಕೆಗೆ ಸಿಕ್ಕಿಸಿದ್ದ ಬಾಚಣಿಗೆಯನ್ನು ತೆಗೆದು, ತಲೆಗೆ ಕೈಯಿಂದ ನೀರು ಹನಿಸಿ, ಬಾಚಿದಳು. ಅದೇ ಕೆರೆಯ ನೀರನ್ನು ಸ್ವಲ್ಪ ಕುಡಿದಳು. ಹಾಗೆಯೇ ಉದ್ದಕ್ಕೂ ಆ ಕಾಲು ಹಾದಿಯಲ್ಲಿ ನಡೆದು ಹೋದಳು.

ಆಕೆ ರೂಪವತಿಯಲ್ಲ, ತೆಳ್ಳನೇಯ ಜೀವ. ಆದರೆ ವಯಸ್ಸಿಗೆ ಮೇರಿ ಮೈ ತುಂಬಿತ್ತು. ಬರಿಯ ದೇಹ ಮಾಂಸಕಾಗಿ ಹಂಬಲಿಸುವವರಿಗೆ ಆಕೆ ಮನದಣಿಯುವ ಉಟವಾಗಿದ್ದಳು.

ನಡೆದು ಹೋಗುತ್ತ ಹೋಗುತ್ತ ಆಕೆಯೊಮ್ಮೆ ತಿರುಗಿ ನೋಡಿದಳು. ಯಾವನೋ ಒಬ್ಬ ಸಿಗರೇಟು ಕುಡಿದುಕೊಂಡು ಹಿಂಬಾಲಿಸಿ ಬರುತ್ತಿದ್ದ. ಬೀಡಿಯ ದೀಪಗಳು ಹತ್ತಿಕೊಂಡವು. ಯಾವುದೋ ಹೊಸ ಪ್ರಪಂಚದ ಭಾಗಿಲು ತನ್ನ ಪಾಲಿಗೆ ತರೆದ ಹಾಗೆ ಕಾಣಿ ಆ ದೀಪಗಳತ್ತ ಓಳಿ ಓಳಿ ನೋಡಿದಳು. ಒಂದು ಸೈಕಲ್ ಎದುರು ಭಾಗದಿಂದ ಹರಿದುಹೋಯಿತು. ಹೋಲೀಸನ ಸಿಳೆಣಿಂದು ಎಲ್ಲಿಂದಲೋ ಸದ್ಗು ಮಾಡಿತು.....ಆಕೆ ಮತ್ತೊಮ್ಮೆ ಹಿಂತಿರುಗಿ ನೋಡಿದಳು. ಆತ ಬರುತ್ತಲೇ ಇದ್ದ.

ಮುಂಜಾಪಾತಿನ ಮೇಲೆಯೇ ಒಂದು ದೇವದಾರು ಮರದ ಬಳಿ ಆಕೆ ನಿಂತಳು. ಆತನೂ ಸಮೀಪ ಬಂದ. ತಿಂಡಿಯ ಮೊಟ್ಟಣವನ್ನು ಆತ ಮುಂದಕ್ಕೆ ನೀಡಿದ. ‘ಅ ಅ’ ಎಂದು ಆಕೆಯ ಗಂಟಲಿಂದ ಸ್ವರ ಹೊರಟಿತು. ಮೊಟ್ಟಣವನ್ನಾಕೆ ಬಿಜ್ಞ ಆ ಚೌಚೌವನ್ನು ಗಬಗಬನೆ ತಿಂದಳು. ಆತ ಇನ್ನೊಂದು ಸಿಗರೇಟು ಹಚ್ಚಿದ.

‘ಬೇಳಿಗ್ಗಿನಿಂದಲೇ ನಿನ್ನ ನೋಡ್ದೂ ಇದ್ದೆ’ ಎಂದನಾತ.

ಆಕೆ ಆತನ ತುಟಿಯಲುಗುತ್ತಿದ್ದುದರಿಂದಲೇ ಎಷ್ಟನೋ ಅಥರ್ ಮಾಡಿಕೊಂಡಳು. ಕಿವಿಯ ಭೇರಿಯ ಮೇಲೆ ಸದ್ಗೇನೋ ಆಗುತ್ತಿತ್ತು. ಆದರೆ ಅಥರ್ವಾಗುತ್ತಿರಲಿಲ್ಲ.

ಆಕೆ ‘ಕಕಾಕ ಅ ಅ ಅ’ ಎಂದೇನೋ ಹೇಳಿದಳು. ಕಣ್ಣೀರು ಚಿಮ್ಮುತ್ತೊಡಗಿತು.

‘ಚು ಚು ಚೊ’ ಎಂದು ಆತ ಸಂತಾಪ ಸೂಚಿಸಿದ. ಬಾ, ಎಂದು ಕ್ಯೆಸನ್ನೆ ಮಾಡಿದ. ಆಕೆ ತಲೆಬಾಗಿಸಿಕೊಂಡು ಆತನನ್ನೆ ಹಿಂಬಾಲಿಸಿದಳು-ನಾಯಿ ವಿನಮ್ರವಾಗಿ ಹಿಂದಿನಿಂದ ಹೋಗುವಂತೆ ಸಾಗಿದಳು.

ಯಾವುದೋ ಆಶ್ರಯದಲ್ಲಿ ಹಾಗೆ ಆ ರಾತ್ರೆ ಬೇಳಗಾಯಿತು.

\* \* \*

ಆ ರೀತಿ ನಾಲ್ಕು ದಿನ ಕಳೆದವು. ಆಕೆಯನ್ನು ಅವನು ಸಿಂಗರಿಸಿದ.

ಅಥರ್ವಾಮಾತಿನಿಂದ ಅಥರ್ ಕ್ಯೆಸನ್ನೆಯಿಂದ ವಿವರಿಸಿ ಹೇಳಿದ.

‘ನಾನು ಹೊಸಬರನ್ನು ಕರಕೊಂಡು ಬತ್ತಿಫ್ರಿ. ನೀನು ಸುಮೃಗಿರಬೇಕು. ಬಾಯಿಬಿಜ್ಞಭಾರದು. ಮೂಕಿ ಅಂತ ತೋರಿಸಭಾರದು.’

ಆಕೆ ಕುಂಯ್ಯ ಕುಂಯ್ಯ ಎನ್ನುತ್ತಿದ್ದಳು. ತನ್ನನ್ನು ಮೂಕಿ ಎಂದು ಸಂಭೋಧಿಸಿದ ಆತ ಹಾವ ಭಾವ ಮಾಡಿದಾಗ ಆಕೆಗೆ ಸಿಟ್ಟು ಬರುತ್ತಿತ್ತು. ಆದರೆ ಕುಂಯ್ಯ ಕುಂಯ್ಯ ಶಭ್ದದಲ್ಲೇ ಆ ಸಿಟ್ಟು ಮುಕ್ತಾಯವಾಗುತ್ತಿತ್ತು.

ಆತ ಯಾರನೋ ಕರೆದು ತಂದ. ಸಂಭಾವಿತರಂತೆ ಕಾಣುತ್ತಿದ್ದರವರು. ಅವರೆದುರು ಆತ ಹಾಗೆ ಹಲ್ಲು ಕೆರಿಯುತ್ತಿದ್ದ. ತಿಂಡಿಯ ತುಣುಕಿನ ಮೇಲೆ ನಾಯಿಯ ಕಣ್ಣಿದ್ದ ಹಾಗೆ! ಅವನ ದೃಷ್ಟಿ ಅವರ ಜೇಬಿಗಳ ಮೇಲಿತ್ತು.

ಬಂದವರಲ್ಲಿಬ್ಬ ಶುದ್ಧ ಪಶು. ಆಕೆಯ ಅಂಗಾಂಗಗಳನ್ನೆಲ್ಲಾ ಹಿಡಿದು ನೋಯಿಸತ್ತೊಡಗಿದ.

ಆಕೆ ನೋವು ತಡೆಯಲಾರದೆ ‘ವೆ ವೆ ವೆ’ ಎಂದು ಪ್ರತಿಭಟಿಸಿದಳು. ಎರಡೂ ಕ್ಯೆಯಿಂದ ದಬ್ಬಿ ಅವನನ್ನು ಕೆಳಕ್ಕೆ ಬೀಳಿಸಿದಳು. ರಂಪವಾಯಿತು. ಆಕೆಯ ಯಜಮಾನನು ಬಡ ನಾಯಿಗೆ ಹೊಡೆದ ಹಾಗೆ ಆಕೆಗೆ ಬಡೆದ. ಆಕೆ ಮುದುಡಿಕೊಂಡು ಮೂಲೆಯಲ್ಲಿ ಬಿಡ್ಡಳು. ಬಂದವರು ಮುಖಿ ಸಿಂಡರಿಸಿಕೊಂಡು ಹೊರಟು ಹೋದರು.

ನಡು ರಾತ್ರೆ ಆತ, ಬಿದ್ದಿದ್ದ ಜಾಗದಿಂದ ಆಕೆಯನ್ನೆಲ್ಲಿ ಜಾಪೆಯ ಮೇಲೆ ಇರಿಸಿದ. ‘ನೋವಾಯಿತೆ? ನೋವಾಯಿತೆ?’ ಎಂದ. ಆಕೆ ಏನನ್ನೂ ಹೇಳಲಿಲ್ಲ. ಕಣ್ಣಗಳಲ್ಲಿ ಮಾತ್ರ ಏನೇನೋ ವಿವಿಧ ವಿಕಾರಗಳಾಗುತ್ತಿದ್ದವು. ಆದರೆ ಆ ಅಲ್ಲಮಾನವನಿಗೆ ಅದರ ಅಥರ್ವಾಗಲಿಲ್ಲ.

ಅಂದಿನಿಂದ ಕಾಣಿ ಬಲು ಮೆದುವಾದಳು.

ಆತನನ್ನು ಆಕೆ ಪ್ರೀತಿಸಲಿಲ್ಲ. ಮೊದಲಸಾರೆ ಮೊಂಡು ಕ್ಯೆಯವನನ್ನು ಪ್ರೀತಿಸಿದ ಹಾಗೆ ಯಾರನ್ನೂ ಆಕೆ ಪ್ರೀತಿಸಲಿಲ್ಲ.

ದುಡ್ಡಿನ ಬೆಲೆ ಕಾಣಿಗೆ ತಿಳಿಯದು. ಎಪ್ಪು ಬರುತ್ತಿತ್ತೋ ಏನೋ, ಎರಡು ಸೀರೆ-ರವಕೆ, ಜಂಪರ್, ರಾತ್ರಿ ಹೊರಹೋಗುವಾಗ ಹಾಕಿಕೊಳ್ಳಲು ಶೂತಾಗಿದ್ದ, ಆದರೆ ಉಣಿಯ, ಸ್ತ್ರೀ ಕೋಟು, ಮುಡಿಯಲು ಹೂ, ಮೂಗಿಗೆ ಹೊಡೆಯುವ ಎಣ್ಣ-ಕೊಡಲಿಗೆ, ಹೋಟೆ ತುಂಬ ಉಟಿ-ತಿಂಡಿ .... ಹಾಗೆಯೇ ದಿನ ಕಳೆಯಿತು.

ಸದ್ಯ ಆಕೆ ಬಸುರಿಯಾಗಲೀಲ್ಲ.

ಇಷ್ಟಿದ್ದರೂ ಒಂದು ದಿನ ಆಕೆಗೆ ಎದೆ ನೋವಾಯಿತು. ಹೊರಳಾಡಿದಳು, ವಿಲಿವಿಲಿ ಒದ್ದಾಡಿದಳು. ತನ್ನ ಹಳ್ಳಿಯ, ತಾನು ಹುಟ್ಟದ ಗುಡಿಸಲಿನ ತನ್ನ ಭಾಷೆಯಾಡುವ ಜನರ, ಮೊಂದುಕ್ಕೆಯ ಮೊದಲ ಜರ್ತೆಗಾರನ ನೆನಪಾಯಿತು. ಓಹೋ ಓ ಓ ಎಂದೆಲ್ಲ ಸ್ವರವೇತ್ತಿದಳು. ಎರಡು ದಿನವೂ ರಾತ್ರೆಯೂ ಹೀಗೆ ಆಯಿತು. ಗಿರಾಕಿಗಳು ಬರುವುದಾಗಲೇ ಇಲ್ಲ.

ಮೂರನೆಯ ಬೆಳಗು ಮುಂಜಾನೆ, ಅಲ್ಲಿದ್ದ ತಿಂಡಿಯನ್ನೆಲ್ಲ ಬಟ್ಟೆ ಬರೆಯನ್ನೆಲ್ಲ ಕಟ್ಟಿಕೊಂಡು ಆಕೆ ಓಡಿಹೋದಳು. ನಗರದ ಇನ್ನೊಂದು ಅಂಚನ್ನು ತಲುಪಿ ಅದನ್ನೂ ಧಾಟಿದಳು.

\* \* \*

ದಾಟ ಮುಂದೆ ನಡೆದುಕೊಂಡು ಹಳ್ಳಿಗೆ. ಹೊಲ ಉಳ್ಳತಿದ್ದ ಒಂದು ಜತೆ ಎತ್ತು, ರೈತರು. .... ಎಲ್ಲವನ್ನೂ ಮೌನದಿಂದ ನೋಡಿದಳು. ಕೆದರಿದ ತಲೆ ಕೂದಲನ್ನು ಬಾಚುವುದೂ ನೆನಪಾಗಲಿಲ್ಲ ಆಕೆಗೆ. ಒಂದಾಣಿಯ ಪುಟ್ಟ ಕನ್ನಡಿಯಲ್ಲಿ ತನ್ನ ಪ್ರತಿರೂಪವನ್ನು ನೋಡುವ ಬಯಕೆಯೂ ಆಗಲಿಲ್ಲ. ತಿಂಡಿ ತಿನ್ನುವುದು ಬೇಕೆನಿಸಲಿಲ್ಲ.

ಮಳೆ ಹನಿ ಬಿದ್ದು ಸುತ್ತಲಿನ ನೆಲವೆಲ್ಲ ಹಸುರಾಗಿತ್ತು. ಜಿಗುರು ಹಲ್ಲಿನ ಮೇಲೆ ಕಾಣಿ ಒಂದೆಡೆ ಹುಳಿತಳು. ತನ್ನ ಬಾಲ್ಯದ ನೂರೊಂದು ನೆನಪುಗಳು ಬಂದವು. ಮುಖ ಸಣ್ಣಾದಾಯಿತು. ನಿಧಾನವಾಗಿ ಜೊಂಪು ಹತ್ತಿ ಅಲ್ಲೆ ಒರಗಿ ನಿದ್ದೆ ಹೋದಳು.

ಸಂಜೆ, 'ಶ್ರೀ ಶ್ರೀ ಏಯ್ ಏಯ್' ಎಂದು ಕೆಲವು ರೈತ ಹೆಂಗಸರು ಎಬ್ಬಿಸಿದಾಗಲೇ ಆಕೆ ಕಣ್ಣಿ ತರೆದಿದ್ದು. ಕತ್ತಲಾದಂತೆ ಆ ಹಳ್ಳಿಯಲ್ಲಿ ಆಕೆಗೆ ಹೆದರಿಕೆಯಾಯಿತು. ಧಾವಿಸುತ್ತ ಧಾವಿಸುತ್ತ ಕಾಣಿ ನಗರ ಸೇರಿದಳು. ಒಂದು ಕೊನೆಯಲ್ಲಿ ಆ ಶಾಲೆ ಇತ್ತು. ರಾತ್ರಿ ಅಲ್ಲಿ ಯಾರೂ ಇರುತ್ತಿರಲಿಲ್ಲ. ಅಲ್ಲಿಯೆ ಜಗುಲಿಯ ಒಂದು ಮೂಲೆಯಲ್ಲಿ ಆಕೆ ಮಲಗಿದಳು.

\* \* \*

ಬೆಳಗಾದೊಡನೆಯೇ ಎದ್ದು ಹೋದಳಾಕೆ. ಹೋಗುತ್ತ ಮೈಮೇಲಿನ ಬಟ್ಟೆ ಸರಿಪಡಿಸಿಕೊಂಡಳು. ಕೊಂಚಮೆಟ್ಟಿಗೆ ಸಿಂಗರಿಸಿಕೊಂಡಳು.

ಹಾಗೆಯೇ ಸುತ್ತಾಡಿದಾಗ ಆ ಜಾಗದ ಪರಿಚಯವಾಯಿತು. ವಿಸ್ತಾರ ಭೂಮಿ-ಸುತ್ತಲೂ ಹಸುರು ಮಲ್ಲು. ಅಲ್ಲೆ ಆ ಸರ್ಕಾರ-ಅದರ ನಡುವಿನಲ್ಲಿ ಕಾರಂಜಿ. ಯಾರದೋ ಒಂದು ಪ್ರತಿಮೆ. ದೂರದಲ್ಲಿ ಒಂದೇ ಒಂದಾದ ಯಾವುದೋ ದೊಡ್ಡ ಕಟ್ಟಡ.

ಮೂಲೆಯಲ್ಲಿ ಕಡಲೆಕಾಯಿ ಮಾರುತ್ತ ಹುಳಿತಿದ್ದವನೊಬ್ಬಿಗೆ ಇದ್ದ ಮುಡಿಕಾಸು ಸುರಿದು, ಕಾಸಿನ ಬೆಲೆ ವನೆಂಬುದನ್ನು ಆ ಮೂಕಿ ಕಲಿತಳು.

ಹಸಿಪು ಇಂಗಲಿಲ್ಲ.

ಕತ್ತಲಾದಾಗ ಆ ಸರ್ಕಾರಿನ ಬಳಿ ಹೋಗಿ ಒಂದು ಮೂಲೆಯಲ್ಲಿ ಹುಳಿತಳು. ಕೇಂದ್ರದ ಒಂದೇ ಒಂದು ದೀಪದಿಂದ ಮಂದಪ್ರಕಾಶವ್ಯೋ ಬೀಳುತ್ತಿತ್ತು. ಹಾದು ಹೋಗುತ್ತಿದ್ದವರು ಆಕೆಯನ್ನು ನೋಡಿ ಹೋಗುತ್ತಿದ್ದರು. ನೋಡಿದ ಬಿಂಬಿರು ಮುಂದೆ ಹಾದು ಹೋದ ಬಳಿಕ ತಿರುಗಿ ನೋಡುತ್ತಿದ್ದರು.

ಗಂಭೀರನಾಗಿ ಕಾಣುತ್ತಿದ್ದ ಮನುಷ್ಯನೊಬ್ಬ ಕನ್ನಡಕವನ್ನು ಸರಿಪಡಿಸುತ್ತ ಆ ಹಾದಿಯಲ್ಲಿ ಎರಡು ಬಾರಿ ಸುಳಿದ. ಕಾಣಿ ಎದ್ದು ನಿಂತು ಸರ್ಕಾರಿನಿಂದ ಹೋರಕೆ ಬಯಲಿನತ್ತ ನಡೆದಳು-ಎಲ್ಲೋ ಮರದತ್ತ ಯಾವುದೋ ಮೊದಯ ಬಳಿಗೆ. ಆ ಮನುಷ್ಯ ಹಿಂದೆ ಮುಂದೆ ನೋಡುತ್ತಾ ಆಕೆಯನ್ನು ಹಿಂಬಾಲಿಸಿದ.

ಮರುದಿನ ಕಾಗದದ ಜೂರನ್ನು ಕೊಟ್ಟರೆ ತಿಂಡಿಯೂ ಬರುವುದು, ಉಂಟವೂ ಬರುವುದು, ಜಿಲ್ಲರೆ ಕಾಸೂ ವಾಪಸು ಬರುವುದು, ಎಂಬುದನ್ನು ಕಾಣಿ ಕಲಿತಳು. ಎಷ್ಟು ವಾಪಸು ಬರುತ್ತಿತ್ತೋ ಏನು ಕತೆಯೋ-ಅಪ್ಪೆಲ್ಲ ಜ್ಞಾನವಿರಲಿಲ್ಲ ಆಕೆಗೆ.

ಅಂದಿನಿಂದ ಹಗಲು ಅಲೆದಾಟ. ಸಂಜೆ ಸರ್ಕಾರಿನಲ್ಲಿ ಒಂದೋ ಎರಡೋ ಪರಿಚಯ. ಸಮೀಪದ ಹುಲ್ಲಾಗಾವಲಿನ ಹಾಸಿಗೆಯಲ್ಲಿ ಆಕೆಯೇ ಒಂದು ಸಾರಿಯೋ ಎರಡು ಮೂರು ಸಾರಿಯೋ ಸಾಯುವುದು- ಸತ್ತು ಜೀವಿಸುವುದು.

ಜೀವಿಸಿ ಮತ್ತೆ ಮಾರನೆ ದಿನ ರಾತ್ರಿ ಸಾಯುವುದು.

ಹಾಗೆಯೇ ಕಾಲ ಕಳೆಯಿತು....

ಎಂಥೆಂಥವರೆಲ್ಲ ಆಕೆಯ ಬಳಿಗೆ ಬರುತ್ತಿದ್ದರೋ ಆಕೆಗೆ ತಿಳಿಯದು ಕುಡುಕ ‘ಲಘಂಗ’ರಿಬಹುದು, ದಿಕ್ಕುಗೆಟ್ಟಿ ಭ್ರಮರ ಜೀವನದ ವಿಲಾಸಿಗಳಿರಬಹುದು. ಹಗಲೆಲ್ಲ ಸಾಂಪ್ರದಾಯಿಕ ಬುದ್ಧಿಮತ್ತೆಯ ಸೋಗು ಧರಿಸುವ ಕಾಮುಕರಿರಬಹುದು. ಮನೆಯ ಅಶ್ವತ್ಥಿಯನ್ನು ಹೋಗಲಾಡಿಸುವ ದಾಖಿಗಳಿರಬಹುದು.....ಆಕೆಗೆ ತಿಳಿಯದು. ಮಾತು ಬರುತ್ತಿದ್ದರೆ, ಏನಾದರೂ ಅರ್ಥವಾಗುತ್ತಿದ್ದೋ ಏನೋ. ಮುಖ ನೋಡಿದರೆ ಅದರ ಹಾವಭಾವದಿಂದ ಸ್ವಲ್ಪವಾದರೂ ತಿಳಿಯುವುದು ಆಕೆಗೆ. ಆದರೆ ಆ ರಾತ್ರೆ ಹೊತ್ತಿನಲ್ಲಿ ಬಂದವರ ಕಾಣುವುದೇನು ಬಂತು?

ಇದು ಮಾನವೀಯಯಹೆ? ಪಾಶವಿಕಹೆ? ಎಂಬುದೂ ಆಕೆಗೆ ತಿಳಿಯದು. ಪ್ರೇಮ-ಕಾಮ ವಿಚಾರವನ್ನು ಬಲ್ಲವಳಳ್ಳ. ಆಕೆ, ಎಳೆ ಮೀಸೆಯವನಿರಲೀ-ಮುದುಕನಿರಲೀ, ಆಕೆಗರಡೂ ಸಮವೇ, ದೇಹ ಬಳಲಿದಾಗ ಆಕೆ ನರಭುವಳು. ನೋವಾದಾಗ ಗಂಟಲಿನಿಂದ ಅರ್ಥವಾಗದ ವಿಕೃತ ಸ್ವರ ಹೊರಡಿಸುವಳು....

ತಾನು ಮೂಕಿ. ಮೂಕಿಯಿಂದ ಶೈಲಿ ಬಯಸುವವರ ಮನಸ್ಸಿನಲ್ಲಿ ಏನೇನು ಅನುಭವಗಳಾಗುತ್ತವೆಂಬುದೂ ಗೊತ್ತಿಲ್ಲ ಕಾಣಿಗೆ. ನಡೆಯುವುದೆಲ್ಲ ಯಾಂತ್ರಿಕ ವ್ಯವಹಾರ. ಆಕೆಯೋಂದು ಉಸಿರಾಡುವ ಯಂತ್ರ.

\* \* \*

ಮಳೆ ಬಲವಾಯಿತು. ಗಿರಾಕಿಗಳು ಬರಲಿಲ್ಲ. ಆಗಾಗ್ಗೆ ಸಂಪಾದನೆ ಕಡಿಮೆಯಾಯಿತು. ಜೀವ ಸಣ್ಣಗಾಯಿತು. ಕಾಣಿ ಬಡಕಲಾದಳು. ತಾನೇ ಎದ್ದು ಜನರಿದ್ದೆಡೆಗೆ ಹೋಗಿ ಅವರ ಸುತ್ತ ಮುತ್ತು ಸುಳಿಯಲಾರಂಭಿಸಿದಳು.

ಕೆನ್ನೆಗಳು ಗುಳಿಬಿದ್ದವು. ಕಣ್ಣು ಕೆಳಕೆಳಿಯಿತು. ಜ್ಞರು ಬರತೊಡಗಿತು.

ಮತ್ತಮ್ಮೆ ಹೆಚ್ಚು ಸಿಂಗಾರ ಮಾಡಿಕೊಂಡಳಾಕೆ.

ಆಕೆ ದೂರದಲ್ಲಿ ಬಳಕುತ್ತ ನಡೆಯುತ್ತಿದ್ದರೆ, ಉಣಿ ಕೋಟನ್ನು ಧರಿಸಿದ್ದರೆ, ತಲೆಗೆ ಹೂ ಮುಡಿದಿದ್ದರೆ, ಸುಮಾರಾಗಿ ಕಾಣಿಸುತ್ತಿದ್ದಳು. ಆದರೆ ಹತ್ತಿರದಲ್ಲಿ ಮುಖವಿಟ್ಟು ನೋಡಿದರೆ, ಎರಡು ಕಣ್ಣಗಳಲ್ಲಿ ಎರಡು ದೆವ್ವಗಳು ನರ್ತಿಸುತ್ತಿದ್ದಂತೆ ಹೋರುತ್ತಿತ್ತು.

ಕೆಲವು ಮಂಡರು ಆಕೆ ಮಲಗುತ್ತಿದ್ದ ಶಾಲೆಗೇ ಬರುತ್ತಿದ್ದರು ರಾತ್ರೆ ಹೊತ್ತು. ಆದರೆ ಪುಡಿಕಾಸು ಬಿಂಬಿತಿರಲ್ಲ. ಆಕೆ ಜಗಳಾಡುತ್ತಿದ್ದಳು. ಆದರೂ ಹೀಡಿಸಿ ಬಲಾತ್ಮರಿಸುತ್ತಿದ್ದರು. ಅವರ ನಗರ್ಯೋ-ವಿಕಟ ಅಟ್ಟಹಾಸಗಳೋ! ಕಾಣಿ ಪ್ರತಿಭಟನೆ ವಿಫಲವಾದಾಗ ತೇಕುತ್ತ ತೇಕುತ್ತ ಆದದ್ದಾಗಲೆಂದು ತಲೆಬಾಗುತ್ತಿದ್ದಳು.

ಜ್ಞರು ಹೆಚ್ಚಿತು. ಕೆರೆಯಲ್ಲಿ ಸ್ವಾನ ಮಾಡಬೇಡವೆಂದು ಆಕೆಯ ಮನಸ್ಸು ಹೇಳಿದಂತಾಯಿತು.

ಚಮಕ್ಕೇನೋ ರೋಗ ಬಡಿಯಿತು. ಯುವತಿ ಕಾಣಿ ತುಂಬ ನರಳಾಡಿದಳು.

ಮೈಯಿಂದ ಕೆಟ್ಟ ವಾಸನೆ ಬರತೊಡಗಿತು.

ಕಾಣಿ ಇರುವ ತಾಣ ಬದಲಿಸಿದಳು. ಒಂದು ಘಲಾಂಗಿನಾಚಿ ಇದ್ದ ಮುರುಕು ಮನೆಯೋಂದರ ಬಳಿಗೆ ಹೋದಳು. ಅಲ್ಲಾಬ್ಜಿ ನಡುವಯಸ್ಸಿನ ಭಿಕ್ಷುಕ ತನ್ನ ಅರಮನೆ ಕಟ್ಟಿಕೊಂಡಿದ್ದು.

ಆತ ಮೂರುದಿನ ಅವಳಿಗಿಟ್ಟು ಗಂಜಿ ನೀಡಿದ.

ಆಕೆ ಮುರಿದಿದ್ದ ಮಾಡಿನಡೆಯಿಂದ ಆಕಾಶದತ್ತ ಬಿರಬಿರನೆ ನೋಡುತ್ತ ಮಲಗಿದಳು.

ನಾಲ್ಕುನೆಯ ದಿನ ಜ್ಞರ ಸ್ವಲ್ಪ ವಾಸಿ ಎಂದು ಹೋರುತ್ತಿತ್ತು. ಆಕೆ ಎದ್ದು ಕುಳಿತಳು. ಆ ಭಿಕ್ಷುಕ, ಆಸೆಯಿಂದ ಅವಳ ಕಡೆ ನೋಡಿದ. ಆಕೆಯ ಮುಖಿದ ಮೇಲೆ ಯಾವ ಭಾವನೆಯೂ ಇರಲಿಲ್ಲ. ಇಂಥ ಭಾವನೆಗಳನ್ನು ಅನುಭವಿಸುವ ಸಾಮರ್ಥ್ಯವೆಲ್ಲ ಆಕೆಯಲ್ಲಿ ನಿಶಿಸಿ ಹೋಗಿತ್ತು. ಆತ ಆ ದಿನ ಭಿಕ್ಷೆವೆತ್ತುಪುದಕ್ಕೂ ಹೋಗದೆ ಅವಳೋಡನೆಯೇ ಇದ್ದ ಬಿಟ್ಟ. ರೋಗ ಹೀಡಿತವಾಗಿದ್ದ ಆತನ ದೇಹ, ಬಹಳ ದಿನಗಳ ಬಯಕೆಯನ್ನು ಕಡೇರಿಸಹೊರಬಿತ್ತು.

ಸಂಜೆ ಕಾಣಿ, ತನ್ನ ಕರಿಯ ಕೋಟನ್ನು ಹೊಡ್ಡಿಕೊಂಡು, ನಿಥಾನವಾಗಿ ನಡೆಯುತ್ತ ಹುಲ್ಲುಗಾವಲನ್ನು ದಾಟಿ, ಸಕಲಿನತ್ತ ಹೋಗಿ, ಕತ್ತಲೆ ಇದ್ದ ಆ ಒಂದು ಮೂಲೆಯಲ್ಲಿ ನಿಂತಳು. ಆಕೆಗೆ ಬಹಳ ಬಂದ ಹಾಗಾಗುತ್ತಿತ್ತು. ಉಲಿನ ಹೊಲ, ತಾಯಿ-ತಂದೆ, ಮೋಂಡು ಕೈಯ ಜತೆಗಾರ-ಇವರೆಲ್ಲ ಕಣ್ಣ ಮುಂದೆ ಬಂದ ಹಾಗಾಯಿತು. ಕೂಲಿಯಾಗಲೆಂದು ಮದರಾಸಿಗೆ ಹೋದ ಅಣ್ಣನೂ, ಜಗಳಾಡಿ ಮನೆ ಬಿಟ್ಟ ತಮ್ಮನೂ ಎದುರಿನಲ್ಲಿ ಬಂತು.

ಬಹಳ ಹೊತ್ತು ನಿಂತಿರಲಾರದೆ ಆಕೆ ಅಲ್ಲಿಯೇ ಮೂಲೆಯಲ್ಲಿ ಕುಸಿದು ಕುಳಿತಳು. ದೂರದಲ್ಲಿ ಕಡಲೆಕಾಯಿ ಮಾರುವಾತನ ಕಾಗದದೊಳಗಿನ ದೀಪ ಬಾ ಎನ್ನುತ್ತಿತ್ತು. ಆದರೆ ಪುಡಿಕಾಸಿರಲಿಲ್ಲ. ಕೈ ಚಾಚಿ ಕಡಲೆಕಾಯಿ ಒಯ್ಯಬಿಡಬೇಕೆಂದು ತೋರಿತು. ಆದರೆ ಸಾಮರ್ಥ್ಯವಿರಲಿಲ್ಲ.

ಗಂಟೆ ಬಂದು ಕಳೆಯಿತು-ಬಂದೂವರೆಯಾಯಿತು. ಕಾರಂಜಿಯ ಬಳಿ ಕುಳಿತವರೆಲ್ಲ ಒಬ್ಬೊಬ್ಬರಾಗಿ ಮನೆಯ ಕಡೆ ಹೊರಟರು.... ಕಾಣಿ ಒಬ್ಬೊಬ್ಬರನ್ನೇ ಆಸೆಯ ದೃಷ್ಟಿಯಿಂದ ನೋಡಿದಳು.

ಕೊನೆಗೊಬ್ಬ ಬಂದು ದೂರದಲ್ಲಿ ನಿಂತ. ಧಾಂಡಿಗ ವೇಷ. ಮೋಲಿ ಸ್ವರೂಪಿ. ತೋಳು ಬೀಸಿ ಸನ್ನ ಮಾಡಿದ. ಆಕೆ ಎದ್ದು ನಿಂತು ಪ್ರಯಾಸದಿಂದ ಕಾಲೆಕೆದುಹೊಂಡು ಆಶನನ್ನು ಹಿಂಬಾಲಿಸಿದಳು.

ಆತ ಯಾವನೋ ಹೊಸಬಿ. ಅಲ್ಲೇ ಮೊದರಿನಾಚೆ ಆಕೆಯನ್ನಾತ ಕೆಡವಿದ. ‘ಗೊರಕ್’ ಎಂದಳು ಕಾಣಿ.....ಸಿಡಿಮಿಡಿಗೊಂಡು ಆತ ಎದ್ದನಿಂತ ಮೈ ಕೊಡವಿದ. ‘ಧೂತ’ ಎಂದು ಹೊರಟ.

ಕಾಸು ಕೊಡಲ್ಲ.

ಕಾಣಿ ಆಶನಾದ ಮಾಡುವಂತೆ ಬಾಯಿ ತೆರೆದಳು. ಆದರೆ ಸ್ವರ ಹೊರಡಲಿಲ್ಲ. ಏಳಬೇಕೆಂದು ಮತ್ತೊಮ್ಮೆ ಪ್ರಯತ್ನಿಸಿದಳು. ಸಾಧ್ಯವಾಗಲೇ ಇಲ್ಲ.

ಆತ ಬೇಗ ಬೇಗನೇ ಹೆಚ್ಚೆ ಇಡತೊಡಗಿದ.

ಹೆತ್ತೆ ಎಳಿಗೊಸನ್ನು ಕಸಿದೊಯ್ದು ಪಾಪಿಯ ಬೆನ್ನುಟ್ಟಿವಂತೆ ಆಕೆ ಓಡಿದಳು.

‘ಲೊಬೊಲೊಬೊ’ ಎಂದಾಕೆ ಹೊಬ್ಬಿಟ್ಟಳು. ‘ಯವವಾ ತಕಕ್ಕ ಅಆ’ ಎಂದು ಜೀರಿದಳಾಕೆ ಈತ ದುಡ್ಡು ಕೊಡದೆ ಓಡುತ್ತಿದ್ದಾನೆ. ಆಕೆ ತನ್ನ ಭಾಷೆಯಲ್ಲಿ ನ್ಯಾಯ ಮೀರಿ ವರ್ತಿಸಬೇಡವೆಂದು ಕೇಳುತ್ತಿದ್ದಾಳೆ. ನಾಳೆಯ ಬಂದು ತುತ್ತು ಅನ್ನ ಕಸಿಯಬೇಡವೆಂದು ಮೊರೆಯಿಡುತ್ತಿದ್ದಾಳೆ.

ಈತ ಗಾಬರಿಯಾಗಿ ನಿಂತು ನೋಡಿದ. ಜನರಿನ್ನೂ ಇದ್ದರು. ಅವರಿಗೆ ಕೇಳಿಸಬಹುದು. ಯಾರಾದರೂ ತನ್ನ ಬೆನ್ನುಟ್ಟಿಬಹುದು.....

ಆ ಅಸಾಮಿ ಥಟಕ್ಕನೆ ಹಿಂತಿರುಗಿದ. ಆಕೆಯ ಗಂಟಲಿಗೆ ಕ್ಯಾಹಾಕಿ ಹಿಸುಕಿ ನೆಲಕ್ಕೂರುಳಿಸಿದ. ‘ಹೊಲಸು ರಂಡೆ!’ ಎಂದು ಶಪಿಸಿದ. ಆಕೆಯ ಹೊಟ್ಟಿಗೆ ಬೂಟುಗಾಲಿನಿಂದ ಒದೆದ.

ಕಾಣಿ ಹಾಗೆಯೇ ಬಿದ್ದುಕೊಂಡಳು.....ಗಂಟಲಲ್ಲಿ ಏನೂ ಸ್ವರ ಬರುತ್ತಿತ್ತು. ಆದರೆ ಅದು ಹೊರಗೆ ಕೇಳಿಸುತ್ತಿರಲಿಲ್ಲ.

ಉಸಿರಾದುತ್ತಿತ್ತು.....ಮೆಲ್ಲಮೆಲ್ಲನೆ.....ನಿಂತು ನಿಂತು.....ನಿಧಾನವಾದ ಉಸಿರು.....ಕೊನೆಯ ಬಂದೆರಡು ಉಸಿರಾಟ.

\* \* \*

ಬೆಳ್ಗಾಯಿತು.

.....ಸೂರ್ಯ ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಾರನ್ನು ಹಾದು ಹೋಗಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕೆಳ್ಳಿ ಹೊರಳಿಸಿ, ಮುತ್ತೆ ತಲೆ ಕೆಳಗೆ ಮಾಡಿ, ಸರಸರನೆ ನಡೆದು ಹೋಗುತ್ತಿದ್ದರು.

ಎಲ್ಲರೂ ಚಲಿಸುತ್ತಲೇ ಇದ್ದರು. ನಿಲ್ಲುವವರು ಯಾರೂ ಇರಲಿಲ್ಲ.....

.....ಪೌರಸಭೆಯ ವ್ಯಾನು ಬಂದು ಕಳೇಬರವನ್ನು ಒಯ್ಯುವುದೆಂದು ಯಾರೋ ಹೇಳುತ್ತಿದ್ದರು. ಅದನ್ನೇ ನೋಡುತ್ತಿದ್ದ ಹಾಗೆ ಕೆಳ್ಳಿರಳಿಸಿ ಕಾಣಿ ಮಲಗಿದ್ದಳು.

ಸುತ್ತು ಬರುತ್ತಲೇ ಇತ್ತು ಗಿಡುಗ, ಕೆಳಗೆ ನೋಡುತ್ತ.

-ಕೊನೆಯ ಗಿರಾಕಿ.

**ಕತೆಗಾರರ ಪರಿಚಯ:** ನಿರಂಜನ (1924-1995) ಇವರ ಜನನ ದಕ್ಷಿಣ ಕನ್ನಡ ಜಿಲ್ಲೆಯ ಕುಳಿಕುಂದದಲ್ಲಿ. ಇವರ ನಿಜವಾದ ಹೆಸರು ಕುಳಿಕುಂದ ಶಿವರಾಯ. ಇವರು ಗಾಂಧಿಜಿ, ಕಾಲ್ರ್ ಮಾಕ್ಸ್, ಲೆನಿನರ ವಿಚಾರಗಳಿಂದ ಪ್ರಭಾವಿತರಾಗಿದ್ದರು. **ಕೃತಿಗಳು:** ವಿಮೋಚನೆ, ಖನಶರಂಕರಿ, ಅಭಯ, ದೂರದ ನಕ್ಷತ್ರ, ರಂಗಮ್ಮನ ವರಾರ, ಚಿರಸ್ವರಣೆ, ಕಲ್ಯಾಣ ಸ್ವಾಮಿ, ಮೃತ್ಯುಂಜಯ, ಬಂಗಾರದ ಜೀಂಕೆ ಮುಂತಾದ ಕಾದಂಬರಿಗಳು, ಸಂಧಿಕಾಲ, ರಕ್ತಸರ್ವೋವರ, ಕೊನೆಯ ಗಿರಾಕಿ, ಕಾತ್ಯಾಯನಿ ಮುಂತಾದ ಕಥಾ ಸಂಕಲನಗಳನ್ನು ರಚಿಸಿದ್ದಾರೆ.

**ಪ್ರಶ್ನೆಗಳು:**

೧. ಕಾಣಿಯ ದುರಂತ ಸಾವನ್ನು ವಿವರಿಸಿ.
೨. ವೇಶ್ವಾ ವೃತ್ತಿಯ ಬದುಕಿನ ಕರಾಳತೆ ಕಥೆಯಲ್ಲಿ ಹೇಗೆ ಬಿತ್ತಿತವಾಗಿದೆ?
೩. ಬಡತನ, ಹಸಿವಿನ ಸಮಸ್ಯೆಯ ಸ್ವರೂಪವನ್ನು ತಿಳಿಸಿ.

## ಇ. ಪ್ರಯಾಣ

ಡಾ. ಶಾಂತಿನಾಥ ದೇಸಾಯಿ

**ಆಶಯ:** ಕಾಲಚಕ್ರ ಉರುಳಿದಂತೆ ಮಾನವ ಸಂಬಂಧಗಳು ಸಹ ಬದಲಾಗಿವೆ. ಅವಿಭಕ್ತು ಕುಟುಂಬಗಳು ವಿಭಕ್ತು ಕುಟುಂಬಗಳಾಗಿ, ಹಿಂದೆ ಮನುಷ್ಯರೊಂದಿಗೆ, ಇತರ ಜೀವಿಗಳೊಂದಿಗೆ, ಪರಿಸರದೊಂದಿಗೆ ಮನುಷ್ಯ ಪ್ರೀತಿ, ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು. ಕ್ರಮೇಣ ಆಧುನಿಕ ನಗರೀಕರಣದ ಬದುಕಿಗೆ ತನ್ನನ್ನು ಒಳಗೊಳ್ಳುತ್ತದ್ದ ಹಾಗೆ ಸ್ವಾರ್ಥ, ಲೋಭ, ಮೋಸ, ವಂಚನೆಗಳು ಹೆಚ್ಚಾಗುತ್ತಿದೆ.

‘ದೇವಕಿ ನಿನ್ನ ರಾತ್ರಿ 11 ಗಂಟೆಗೆ ತೀರಿಕೊಂಡಳು.’

ತಾರು ನೋಡಿದೊಡನೆ ಕಿಶೋರನ ಮನಸ್ಸಿನಲ್ಲಿ ದುಃಖ ಬದಲಾಗಿ ನಿಶ್ಚಿಂತೆಯ ಭಾವ ಮೂಡಿತು. ಅಂತೂ ಒಮ್ಮೆ ದೇವಕಿನ ಜೀವನ ಮುಗಿಧಾಂಗಾತು. ಅಡ್ಡಿಯಿಲ್ಲ-ಇನ್ನು ಜಮಿಂದಿಗೆ ಹ್ಯಾಂಗ ಹೋಗಬೇಕು ಎಂದು ಯೋಚಿಸುತ್ತಾ ಬಾಗಿಲು ಹಾಕಿ, ಸೋಫಾದ ಮೇಲೆ ಕೂತು ಚಿತ್ರ ತೆಗೆಯುವುದರಲ್ಲಿ ಮಗ್ನಾಗಿ ಕೂತ ರವೀಂದ್ರನತ್ತ ನೋಡಿದ.

“ಡ್ಯಾಡಿ, ಯಾರು” ರವೀಂದ್ರ ಹೇಳಿದ.

“ಮೋಸ್ಟ್‌ಮನ್‌. ರವಿ, ಜಿತ್ತು ತೆಗೆಯೋದ ಬಿಡದನ್ನು ಎಪ್ಪಿ ಸಾರೆ ಹೇಳಬೇಕು ನಿನಗೆ-ಮುಂಜಾನೆ ಎದ್ದುಕೊಡಲೆ ಹೋಮ್‌ವರ್ಕ್ ಮಾಡಬೇಕಾಂತ?” ಕಿಶೋರನ ಮಾತು ಸ್ವಲ್ಪ ಬಿರುಸಾಗಿತ್ತು.

ರವೀಂದ್ರ ಡ್ಯಾಡಿಯ ಮಾತಿಗೆ ಬೆದರಿ ಮುಖಿ ಕೆಳಗೆ ಹಾಕಿ ಕೂತ. ತಾನು ತೆಗೆದ ಚಿತ್ರದ ಮೇಲೆ ಒಂದು ಕ್ರಾಸ್ ಬರೆದು, ಸಮೀಪ ಬಿದ್ದಿದ್ದ ವೇದಲನೇ ಇಯತ್ತೆಯ ರೇಡಿಯಂಟ್ ರೀಡಸ್‌ದ ಮೇಲೆ ಕೈಯಿಟ್ಟಿ.

ಕಿಶೋರ ಒಳಗೆ ಹೋಗಿ ಬ್ರೇಕ್‌ಫಾಸ್ಟ್ ತಯಾರಿಸುತ್ತಿದ್ದ ಹೆಂಡತಿಗೆ ಕರೆದು ಹೇಳಿದ, “ಮೇರಿ, ಯೂ ನೋ, ದೇವಿದೀದಿ ತೀರಿಕೊಂಡಳು.” ಮೇರಿಯ ಜೊತೆ ಮಾತಾಡುವಾಗ ‘ದೇವಕಿ’ ಯಾವಾಗಲೂ ‘ದೇವಿದೀದಿ’ಯಾಗುತ್ತಿದ್ದಳು.

“ಯಾರು? ದೇವಿದೀದಿ?” ಎಂದು ಮೇರಿ ಕೈಯಲ್ಲಿಯ ಚಹಾದ ಕೆಟ್‌ಲ್ ಅಲ್ಲೇ ಇಟ್ಟು, ಕಿಶೋರನ ಹತ್ತಿರ ಹೋಗಿ, ಅವನ ಕೈಯಲ್ಲಿಯ ತಾರು ತೆಗೆದುಕೊಂಡು ನೋಡಿದಳು. ತ್ಯಾಪಾದ ಅಕ್ಕರಗಳಲ್ಲಿ ಅಡಗಿದ ಸತ್ಯ ಅವನ ಮಾತಿನ ಸತ್ಯಕ್ಕಿಂತ ಹೆಚ್ಚಿ ಸ್ವಷ್ಟವಾಗಿ ಅವಳಿಗೆ ತಿಳಿದಿರಬೇಕು. ‘ಅಯ್ ಸಿ, ಅಯ್ ಸಾರಿ,’ ಎಂದು ಹೇಳಿ ಕುಶಾಹಲದಿಂದ ಅವನ ಮುಖಿದ ಕಡೆಗೆ ನೋಡಿದಳು,

“ಫ್ರೈಜ್, ಒಂದು ಕಪ್ ಟೀ ಕೊಡು” ಕಿಶೋರ ಅತ್ಯಂತ ಶಾಂತ ಸ್ವರದಲ್ಲಿ ಹೇಳಿದ.

“ಟೀ?” ಎಂದು ಒಂದು ಕಷ್ಟನಲ್ಲಿ ಡಿಕಾಕ್‌ನ ಸುರವಿ, ಹಾಲು ಸಕ್ಕರೆ ಅವನತ್ತ ಸರಿಸಿದಳು.

ಕಿಶೋರ ಕುಚಿರ್ಯ ಮೇಲೆ ಕೂತು, ಕಷ್ಟನಲ್ಲಿ ಸಕ್ಕರೆ ಸುರವಿ ಚಮಚೆಯಿಂದ ಚಹಾ ತಿರುವತ್ತೊಡಗಿದ.

“ಮುಂದೇನು ಮಾಡಲಿ?” ಎಂದು ಮೇರಿ ಹೇಳಿದಳು.

ಕಿಶೋರ ಚಹಾ ಗುಟುಕು ಗುಟುಕಾಗಿ ಕುಡಿಯತೊಡಗಿದ.

ಮೇರಿ ಹೋಗಿ ಅವನ ಹೆಗಲ ಮೇಲೆ ಕೈಯಿಟ್ಟಿದ್ದು.

“ಕಿಶೋರ, ನೀ ಹಾಗಾದರೆ ಹೊರಡಬೇಕು ಜಮಿಂದಿಗೆ ಅಲ್ಲ?”

“ಹೋಗಬೇಕು ಖಿರೆ, ಆದರೆ ನಾ ಹೋಗೋದಿಲ್ಲ.”

“ಹೋಗೋದಿಲ್ಲ? ನಿನ್ನ ಅಕ್ಕ ತೀರಿಕೊಂಡಾಳ, ಮತ್ತೆ ನೀ ಹೋಗೋದಿಲ್ಲ? ಫೇ, ನೀ ಹೋಗಲೇಬೇಕು. ಕಿಶೋರ, ನಿನ್ನ ಕರ್ತವ್ಯ ಅದು.”

“ಮೇರಿ, ನನ್ನ ಕರ್ತವ್ಯ ಏನದ ಏನಿಲ್ಲ ಅಂತ ನೀ ನನಗ ಹೇಳೋದು ಬ್ಯಾಡಾ.”

“ಅಯ್ ಸಾರಿ!” ಎಂದು ಮೇರಿ ಟೇಬ್‌ಲ್ ಮೇಲೆ ಬ್ರೇಕ್‌ಫಾಸ್ಟ್‌ನ ವ್ಯವಸ್ಥೆ ಮಾಡತೊಡಗಿದಳು.

ಕಿಶೋರನಿಗೆ ಒಮ್ಮೆಲೆ ಮೇರಿಯ ಮೇಲೆ ಸಿಟ್ಟು ಬಂತು.

“ನಿನ್ನ ದಸಿಂದ ಆಕ್ಕೆನ್ನ ಇಲ್ಲಿ ಕರಕೊಂಡು ಬರಲಿಕ್ಕಾಗಲಿಲ್ಲ.” ಆತ ಅನ್ನಭಾರದಿತ್ತು ಅಂದ.

ಮೇರಿ ಅವನ ಕಡೆಗೆ ಟೇಬ್‌ಲಿನ ವಿರುದ್ಧ ದಿಕ್ಕಿನಿಂದ ದೀರ್ಘವಾಗಿ ನೋಡಿದಳು.

ಕಿಶೋರ ಸ್ವಲ್ಪ ಅಂಜಿ ತನ್ನ ದೃಷ್ಟಿಯನ್ನು ಬಾಗಿಲತ್ತ ಹೊರಳಿಸಿದ.

“ಕಿಶೋರ, ನಾ ಎಲ್ಲಿ ನಿನಗೆ ಬ್ಯಾಡ ಅಂತ ಅಂದಿದ್ದೆ?” ನನಗೆ ಒಮ್ಮೆ ಸಹ ನೀ ಈ ವಿಷಯದ ಬಗ್ಗೆ ಹೇಳಿಲ್ಲ.”

“ನಿನಗ ಕೇಳೋ ಪ್ರಶ್ನೆನೇ ಇದ್ದಿಲ್ಲ. ನಮ್ಮ ವಿಚಿತ್ರ ಸಂಸಾರ-ಇದರೊಳಗೆ ಆಖಿಗ ಸ್ಥಾನಾನೇ ಇರಲಿಲ್ಲ.”

ಅವನಿಗೆ ಏನೆನ್ನಬೇಕಾಗಿತ್ತೋ ಅದು ಅವಳಿಗೆ ತಿಳಿಯಿತು. ಅವಳು ಕ್ಯಾಥಲಿಕ್ ಕ್ರಿಸ್ತಿನ್, ಅವನು ದೇಶದ್ವಾರಾ ಬಾಹ್ಯಣ. ಅವಳಿದು ಮುಂಬಯಿ ಸಂಸ್ಕೃತಿ, ಅವನಿದು ಜಮವಿಂಡಿ ಸಂಸ್ಕೃತಿ. “ವಿಚಿತ್ರ ಸಂಸಾರ? ಕಿಶೋರ್ ಈ ಶಬ್ದ ನೀ ಮದಲನೇ ಸಲ ಉಪಯೋಗ ಮಾಡ್ತಾ ಇದ್ದೇ. ಆಯ್ದು ಸಾರಿ, ನಿಜಕ್ಕೂ ಸಾರಿ... ನನ್ನ ಕೂಡ ಚಚಾರ್ ಮಾಡಿದ್ದರ ನಾ ನಿನಗ ಬ್ಯಾಡ ಅಂತ ಅನ್ನುತ್ತಿದ್ದಿಲ್ಲ. ನಿನ್ನ ದೀದಿಗೆ ಒಂದು ಹಾಸ್ಟಿಲಿನಲ್ಲಿಟ್ಟ ನೋಡಿಕೊಳ್ಳೋ ಒಂದು ವ್ಯವಸ್ಥಾ ಮಾಡಲಿಕ್ಕೆ ಬರಬಹುದಾಗಿತ್ತು.”

ಮೇರಿ ಕಾಲೇಜ್ ಲೆಕ್ಕರ್‌, ಸೋಶಿಯೋಲಜಿ ಕಲಿಸುತ್ತಾಳೆ. ‘ಚರ್ಚ್’ ‘ವ್ಯವಸ್ಥೆ’ ‘ಹೀಗಾಗಬಹುದಿತ್ತು’, ‘ಹಾಗಾಗಬಹುದಿತ್ತು’ ಇತ್ಯಾದಿ ಶಬ್ದಗಳು ಅವಳ ಮಾತಿನಲ್ಲಿ ಸುಲಭವಾಗಿ ಬರುತ್ತವೆ. ಕೆಲವು ವಿಷಯಗಳಲ್ಲಿ ಚಚಾರ್ ಮಾಡುವದೂ ಸಾಧ್ಯವಿಲ್ಲ, ವ್ಯವಸ್ಥಾ ಮಾಡುವದೂ ಸಾಧ್ಯವಿಲ್ಲ ಅನ್ನುವುದು ಅವಳಿಗೂ ಗೊತ್ತಿದ್ದ ವಿಷಯವೇ.

‘ಹಾಲು ಉಕ್ಕಿ ಹೋಗಿದೆ ಈಗ ಅತ್ಯೇನು ಪ್ರಯೋಜನ?’ ಎಂದು ಕಿಶೋರ ಒಂದು ಜನಪ್ರಿಯ ನಾಣ್ಯಾಡಿಯ ಹಿಂದೆ ಅಡಗಿಕೊಳ್ಳಲು ಯಶ್ವಿಸಿದ.

ಹಾಗೆ ನೋಡಿದರೆ ಮೇರಿಯದೇನು ತಪ್ಪಿರಲಿಲ್ಲ. ಕಿಶೋರನ ಆಫೀಸಿನ ವ್ಯಾಪಾರವೇ ಬಹಳ. ಅದರಲ್ಲಿ ಆ ರೋಗಿಯಾದ ಮುದುಕಿಯನ್ನ-ಹಿಂದೆ ಅವಳು ಅವನನ್ನು ತಾಯಿಯಿಂತೆ ಸಲುಹಿರಬೇಕು, ಅತ್ಯಂತ ಶ್ರೀತಿಯಿಂದ ಅವನ ಎಲ್ಲ ಯಶಸ್ವನ್ನು ಹರಸಿರಬೇಕು, ಮುಂದೆ ಅವನ ಈ ಲಗ್ಗು ಕೂಡ ನಡೆದಿರಬೇಕು, ಎಲ್ಲ ಖಿರೆ. ಆದರೂ ಅಲ್ಲಿಂದ ಇಲ್ಲಿ ತಂದು ಶುಶ್ರಾವೆ ಮಾಡುವುದು ಸಾಧ್ಯವಿಲ್ಲೇ? ಗೋವಿಂದ ಕಾಕಾನಿಗೆ ಒಂದು ಸಾವಿರ ರೂಪಾಯಿಯ ಚೆಕ್ಕು ಕಳಿಸಿ ಕಿಶೋರ ತನ್ನ ಕರ್ತವ್ಯ ಸ್ವಲ್ಪ ಮಟ್ಟಿಗೆ ಮಾಡಿರಲಿಲ್ಲವೇ?

“ಕಿಶೋರ, ನಿನಗನಿಸ್ತುದೆ ನೀ ಇಂದೇ ಈಗಲೇ ಹೊರಡಬೇಕು” ಮೇರಿಯ ಅಧಿಕಾರ ವಾಣಿಯ ಮಾತು.

“ಈಗಲೇ ಹೋಗಬೇಕೆಂದಿಲ್ಲ, ಅಲ್ಲಿ ನಿನ್ನ ರಾತ್ರಿನೇ ಎಲ್ಲಾ ಮುಗಿಸಿರ್ತಾರೆ.”

“ಹೋಗದಿದ್ದ ಮ್ಯಾಲೆ ಸುದ್ದಿ ಗೊತ್ತಾದ ಕೂಡಲೆ ಹೋಗೋಂ ನೆಟ್ಟಗೆ. ನಿನಗಂತೂ ಹಾಗನಿಸ್ತುದ. ನಿಮ್ಮ ಜನರದು ನನಗೇನೂ ಗೊತ್ತಿಲ್ಲ, ಆಯ್ದು ಸಾರಿ.”

ಕಿಶೋರನ ಮನಸ್ಸಿನಲ್ಲಿಯ ಗಂಟೊಂದು ಸ್ವಲ್ಪ ಸದಿಲಾಯಿತು. “ಮೇರಿ, ನೀನೂ ಒಂದು ಬಿಡಲ್ಲ ನನ್ನ ಕೂಡ. ನೀ ಬಂದರೆ ನನಗೊಂದು ಆಧಾರ. ಬರಿಯಾ?” ಎಂದು ಮ್ಯಾದುವಾಗಿ ಕೇಳಿದ.

ಅವನ ಕಣ್ಣಲ್ಲಿಯ ಮುಗ್ಧಭಾವ ನೋಡಿ ಮೇರಿಯ ಮನಸ್ಸು ಕರಗಿತು. “ನಾನು? ಬೇಕಾದರೆ ಬರೇನೇ. ಆದರೆ ರವೀಂದ್ರನ್ನು ಎಲ್ಲಿ ಇಡಬೇಕು?”

“ಅವನನ್ನೂ ಕರಕೊಂಡು ಹೋಗೋಂ. ಕಾರು ಡ್ರಾಯಿವ್ ಮಾಡಲಿಕ್ಕೆ ಒಬ್ಬ ಕಂಪನೀ ಡ್ರೈವರ್ ತೆಗೆದುಕೊಳ್ಳೋಣಂತ. ಮತ್ತು—” ಕಿಶೋರನ ಢ್ಣನಿಯಲ್ಲಿ ಸ್ವಲ್ಪ ಉತ್ಸಾಹ ಮೂಡಿತು.

‘ಮತ್ತು—’ ಎಂದು ಕಿಶೋರ ಅರ್ಥಕ್ಕೇ ಮಾತು ಬಿಟ್ಟಿದ್ದರೂ, ‘ಮತ್ತು ನಾವು ಒಂದು ಫಂಡ ಟ್ರಿಪ್ ಮಾಡೋಣ’ ಎಂದು ಅಂದಂತೆ ಮೇರಿಗೆ ಭಾಸವಾಯಿತು. ಅದಕ್ಕೆ ಒಮ್ಮೆಲೆ ಹೂಂ ಅನ್ನಲು ಹೇಗೆ ಸಾಧ್ಯ?

“ವಿಚಾರ ಮಾಡೇನೇ,” ಎಂದು ಮೇರಿ ಕುಚ್ಚಿಯಲ್ಲಿ ಕೂತೆಳು. “ರವೀಂದ್ರ, ಬೇಗ ಬೇಗ ಸ್ವಾನ ಮಾಡು ಮರಿ” ಎಂದು ಕೂಗಿದಳು.

ರವೀಂದ್ರ ಓಡುತ್ತಾ ಬಂದವನೇ “ಇಷ್ಟು ಬೇಗ ಯಾಕ? ಮಮ್ಮೆ, ನಾವು ಎಲ್ಲಿಗಾದರೂ ಹೊರಟೇವೇನು?”

“ನಿನ್ನ ಡ್ಯಾಡಿ ಹೊರಡಾರ ಹಾಂ! ಯಾಕ, ಎಲ್ಲಿ ಅಂತ ಕೇಳಬ್ಯಾಡ. ನಾ ಆಮ್ಯಾಲೆ ಎಲ್ಲ ಹೇಳ್ತೇನಿ. ಹೊದಲು ಸ್ವಾನ ಮಾಡು. ಓಡು. ಆಮ್ಯಾಲ ನಿಂಗೆ ಬ್ರೇಕ್‌ಫಾಸ್ಟ್ ಕೊಡ್ತೇನಿ.”

ರವೀಂದ್ರ ಬಜ್ಜಲ ಮನಗೆ ಓಡಿದ.

“ಅವನಿಗೆನಿದು ತಲಿ ಗೊತ್ತು-ಯಾರು ಸತ್ತರ ಏನು ಅಂತ?” ಕಿಶೋರ ವ್ಯಂಗ್ಯವಾಗಿ ನಕ್ಕ.

“ಚಿಂತಿ ಮಾಡಬ್ಯಾಡ. ನಾ ಎಲ್ಲಾ ಹೇಳ್ತೇನಿ.”

ಮೇರಿಗೆ ಡಿಸಿಜನ್ ತೆಗೆದುಕೊಳ್ಳಲಿಕ್ಕೆ ಒಂದು ತಾಸು ಬೇಕಾಯಿತು. ‘ಕಿಶೋರ್, ಅಲ್ಲಿ ಹೋದ ಮ್ಯಾಲೆ ಎರಡು ಮೂರು ದಿನ ಇದ್ದರೂ ಇರಬೇಕು. ಅಲ್ಲಾ?... ಆ ಉರಾಗ ಒಳ್ಳೆ ಹೋಟೆಲ್ ಆದ ಏನು?... ಅಥವಾ ನಾನೂ ರವೀಂದ್ರನೂ ಬೇಳಗಾಂವಿನಲ್ಲಿದ್ದರೆ ಹ್ಯಾಂಗ? ನಿಮ್ಮ ಕಡೀ ಜನ ಜೋರ ಜೋರಲೇ ಅಳ್ತಾರೇನು? ಪಾಪ, ರವೀಂದ್ರನಿಗೆ

ಇನ್ನೂ ಮರಣ ಅಂದರೆ ಏನು ಅನ್ವೋದು ಗೊತ್ತಿಲ್ಲ... ನಾವು ಬರೋದಿಲ್ಲ, ನೀ ಒಬ್ಬನೆ ಹೋಗು... ಅಥವಾ ಬಂದರೆ ಜಮಾವಿಂಡಿಯಲ್ಲಿ ಒಂದು ತಾಸು ಕಳೆದು ಕೂಡಲೇ ಬೆಳಗಾಂವಿಗೆ ಹೋಗಿಬಿಡ್ದೇವೆ. ನೀ ಆಮ್ಯಾಲೆ ನಿನ್ನ ಕೆಲಸ ಮುಗಿದ ನಂತರ ಅಲ್ಲಿಗೆ ಬಾ... ಬೇಕಾದರೆ ಎರಡು ದಿನ ನಿಂತು ಬಾ. ಅಲ್ಲಿ ತನಕ ನಾವು ಗೋವಾಕ್ಕೆ ಹೋಗಿ ಬಂದರೆ?... ಅಲ್ಲ, ನಾವು ಬರೋದರಿಂದ ಏನು ಪ್ರಯೋಜನ ಹೇಳು? ನನ್ನ ಕಾಲೇಜ ತಪ್ಪತದ, ರವೀಂದ್ರನ ಸ್ವಾಲ ತಪ್ಪತದ... ಮತ್ತೆ ರೀಟಾಳ ಬ್ರೋಡ್ ಅದ...’

ಮೇರಿಯ ಡಿಸ್ಟ್ರಿಕ್ಟನಲ್ಲಿ ಕಿಶೋರ ಅಕ್ಷಯನ್ನು ಮರೆತ.

ಬ್ರೇಕ್‌ಫಾಸ್ಟ್ ಮುಗಿದ ನಂತರ ಸ್ವಾನಕ್ಕೆಂದು ಬಾಧ್ಯರೂಮು ಸೇರಿ ದಾಡಿ ಮಾಡಿಕೊಳ್ಳಬಾಗ, ಕನ್ನಡಿಯಲ್ಲಿ ಸೋಮ ಹಚ್ಚಿದ ಮುಖ ಪ್ರತಿಬಿಂಬ ನೋಡುತ್ತ ಕಿಶೋರ ಹಾಗೇ ನಿಂತುಕೊಂಡ. ನಿಂತು ನೋಡಿದ: ದೇವಕ್ಕನ ಹೊವನ್ನು ಬಿದಿರಿನ ಮೇಣಿಗೆ ಕಟ್ಟಿ ಕತ್ತಲಲ್ಲಿ ಸುಡುಗಾಡಿಗೆ ಒಯ್ದು ಸುಟ್ಟು ಬೂದಿ ಮಾಡಿ ಮುಗಿಸಿದ್ದಾರೆ ಅವನ ಮನಸ್ಯ ಜನ. ಈಗ ಅಲ್ಲಿ ಹೋಗಿ ಅವರ ಮುಂದೆ ನಿಂತರೆ, ‘ಕಿಶೋರ, ನೀ ಅಲ್ಲಿ ದೂರ ಮುಂಬ್ಯದಾಗ-ತಾರು ವ್ಯಾಳ್ಯಾಕ್ಕೆ ಮುಟ್ಟಿತದೋ ಇಲ್ಲೋ ಯಾರಿಗೊತ್ತು-ಮತ್ತ ಮುಟ್ಟಿದರೂ ನೀ ಉರಾಗ ಇರಿಯೋ ಇಲ್ಲೋ-ಇದ್ದರೂ ಮೂರ್ಖಾಲ್ಲು ತಾಸಿನ್ನಾಗ ಹ್ಯಾಂಗ ನೀ ಬರಾಂವಾ ಅಂತ ನಾವು ಅಗ್ನಿ ಸಂಸ್ಕಾರದ ಕೆಲಸಾ ಮುಗಿಸಿ ಬಿಟ್ಟಿವಿ, ಉರಾಗಿನ ಜನರಿಗೂ ಎಪ್ಪು ಹೊತ್ತು ಹಾದೀ ಕಾಯಾಕ ಹಚ್ಚೋದು ಅಂತ ರಾತ್ರೀನೇ ಮುಗಿಸಿಬಿಟ್ಟು’ ಎಂದು ಗೋವಿಂದ ಕಾಕ, ಅವರ ಮಗ ಜಗನ್ನಾಧ ಎಲ್ಲರೂ ಹೇಳುವವರೇ. ಸೋಮ ಹಚ್ಚಿದ ಮುಖವನ್ನು ಒಮ್ಮೆಲೇ ರೇರುಹಿನಿಂದ ಕರೆದು ದಿನದಂತೆ ಗುಳುಗುಳಾತ ಶೇವ್ ಮಾಡದೇ ಕಿಶೋರ ಬೇಗಬೇಗನೇ, ಸೋಮ ಕೂಡ ಹಚ್ಚಿದೆ ಸ್ವಾನ ಮಾಡಿ ಮುಗಿಸಿ ಹೋರಗೆ ಬಂದ. ದೇವಕ್ಕ ಅವನ ಬೆನ್ನು ಹಿಂದೆ, ಸುತ್ತಮುತ್ತ ತಿರುಗಾಡತ್ತಲೇ ಇದ್ದಳು. ಬೆದ್ದಾರೂಮಿಗೆ ಹೋಗಿ ಅರಿವೆ ಹಾಕಿಕೊಂಡು ಹಾಸಿಗೆಯ ಮೇಲೆ ಉರುಳಿದ: ಅಪ್ಪ ಸತ್ತಾಗ ಅವಳು ಅವನನ್ನು ಅಪ್ಪಿ ಸಮಾಧಾನ ಮಾಡಿದ ರೀತಿ; ಆತ ಎಸ್.ಎಸ್.ಎಲ್.ಸಿ.ಯಲ್ಲಿ ಇಡೀ ರಾಜ್ಯಕ್ಕೆ ನಾಲ್ಕನೇ ನಂಬರ್ ಬಂದಾಗ. ‘ಇದನ್ನು ನೋಡಾಕ ಅಪ್ಪ ಇರಬೇಕಾಗಿತ್ತು’ ಎಂದು ಕಣ್ಣೀರು ಸುರಸಿದ ಸಂದರ್ಭ; ಗಂಡ ಸತ್ತು ವಿಧವೆಯಾಗಿ ಮರಳಿ ಮನಸೆ ಬಂದಾಗ ಅಪ್ಪನ ದುಃಖ; ಮುಂದೆ ಏಳಿಂಟು ವರ್ಷಗಳ ನಂತರ ಆತ ಮುಂಬ್ಯಯಲ್ಲಿ ಎಮ್.ಎ., ಮಾಡುತ್ತಿದ್ದಾಗ ಜಗನ್ನಾಧನ ಪತ್ರ: ‘ದೇವಕ್ಕ ಹಿರೇಮರ ಮಾಸ್ತರರ ಜೊತೆ’ ಇತ್ಯಾದಿ, ಅಪ್ಪರೂಳಗೆ ಅಪ್ಪ ಸ್ತತಿದ್ವರಿಂದ ಕಾಕಾನ ಮನೆಯಲ್ಲಿ ಕಾರಾಗ್ಯಹವಾಸ- ಕಿಶೋರನ ಮನಸ್ಸಿನಲ್ಲಿ ಭೂತಕಾಲ ಮರಳಿ ಮೈವೆತ್ತು ಬಂದಿತು. ಕಿಶೋರ ಮಾತ್ರ ಆ ಹಳೇ ಜಗತ್ತಿನಿಂದ ಅನಾಯಾಸವಾಗಿ ಪಾರಾಗಿ ತನ್ನ ಬೇರೊಂದು ಜಗತ್ತನ್ನೇ ನಿರ್ಮಿಸಿದ್ದ: ಸ್ವಾಲ್ ಆಫ್ ಇಕನೊಮಿಕ್ಸ್-ಪಿಎಚ್.ಡಿ, ಮಾಡುವಾಗ ಮೇರಿ ಡಿಕಾಸ್ಟಿ ಗುರುರ್-ಗುರ್ರಿನಿಂದ ಗೆಳಿತನವಾದ ತ್ರೀತಿ - ಮುಂದೆ ಮೇರಿಯ ಧೈರ್ಯ, ಪ್ರೇರಣೆ, ಜಿಗುಟುತನ ಇವುಗಳಿಂದಾಗಿ ಕಿಶೋರನ ಹೋಸ ಜಗತ್ತು ನೋಡ ನೋಡುವದರೊಳಗೇ ನಿರ್ಮಾಣವಾಗಿತ್ತು. ಆದರೆ ಅವನ ತಬ್ಬಲಿ ಅಕ್ಕ ಮಾತ್ರ ಆ ಹಳೇ ಜಗತ್ತಿನ ನರಕದೊಳಗೇ ನೋಂದು ನವೆದು, ಹೊಳೆತು ಸತ್ತು ಹೋದಳು. ದೇವಕ್ಕನನ್ನು ಎಳೆದುಕೊಂಡು ತನ್ನ ಜಗತ್ತಿಗೆ ಕರಕೊಂಡು ಬಂದಿದ್ದರೆ - ಅದು ಸಾಧ್ಯವಿಲ್ಲ. ಅಪ್ಪರೂಳಗ ಅವಳ ವಯಸ್ಸು ಮೇರಿ ಹೋಗಿತ್ತು - ಅವಳಿಗೆ ಅ ಹಳೇ ಜಗತ್ತಿನಲ್ಲಿ ಉಳಿಯದ ಗತ್ಯಂತರವಿರಲಿಲ್ಲ.

ಆ ಹಿರೇಮರ ಮಾಸ್ತರನ ಜೊತೆ ಅವಳ ಪ್ರೇಮ-ಪ್ರಕರಣ ಸುರುವಾದಾಗ ತಾನು ಈಗಿನಂತೆ ಗಟ್ಟಿಮುಟ್ಟಾದ ಮನವ್ಯನಿರಬೇಕಾಗಿತ್ತು ಎಂದು ಕಿಶೋರನಿಗೆ ಅನಿಸಿತು; ‘ದೇವಕ್ಕ, ನೀವಿಬ್ಬರೂ ಇಲ್ಲಿ ಮುಂಬಯಿಗೆ ಬರಿ

- ಇಲ್ಲಿ ಬೇಕಾದಷ್ಟು ದೊಡ್ಡ ಜಗತ್ತಿದೆ - ನಾವೆಲ್ಲ ಕೂಡಿ ಒಂದು ಹೋಸ ಜೀವನ, ಹೋಸ ಸಮಾಜ...’ ಅದು ಸಾಧ್ಯವಿರಲಿಲ್ಲ. ತನ್ನ ಜವಾಬ್ದಾರಿ ನಿರ್ವಹಿಸಲು ತನಗೆ ಅನುವೇ ಸಿಗಲಿಲ್ಲ, ಅಂಥ ಯೋಗವೇ ಬರಲಿಲ್ಲ ಎಂದು ಸಮಾಧಾನ ಮಾಡಿಕೊಂಡ. ಐದಾರು ವರ್ಷಗಳ ಹಿಂದೆ ದೇವಕ್ಕ, ‘ಕಿಶೋರ, ನಿನ್ನ ಹೆಂಡತಿಯನ್ನು ನೋಡಬೇಕಂತ ಅನಿಸ್ತದೆ. ಒಂದು ಸಲ ಕರಕೊಂಡು ಬಾರಲ್ಲ,’ ಎಂದು ಅಂದಿದ್ದಳು. ಅದರಂತೆ ಆತ ಗೋವಾ ಟ್ರಿಪ್ಪಿನ ನೆಪ ಮಾಡಿ ಮೇರಿಯನ್ನು ಜಮಾವಿಂಡಿಗೆ ಕರಕೊಂಡು ಹೋಗಿದ್ದ. ಗೋವಿಂದ ಕಾಕ ಹಾಗೂ ಜಗನ್ನಾಧ ಮೇರಿಯ ಜೊತೆ ಅತ್ಯಂತ ಸಭ್ಯ ರೀತಿಯಲ್ಲಿ ಮಾತಾಡುತ್ತಾ ಅವಳ ಒಳ್ಳೆಯ ಸರಬರಾಯಿ ಮಾಡುತ್ತಾ ಹೋರಿನ ದಿವಾನ ಕೋಣೆಯಲ್ಲಿ ಕೂತಾಗ, ಕಿಶೋರ ಒಳಗೆ ಹೋಗಿ ಅಕ್ಕನಿಗೆ ಭೇಟ್ಟಿಯಾಗಿ ಕೇಳಿದ್ದ: ‘ದೇವಕ್ಕ, ಹ್ಯಾಂಗನಿಸಿದಳು ನನ್ನ ಹೆಂಡತಿ ಮೇರಿ?’ ಭೀ ನಿನ - ನಮ್ಮ ಬ್ರಾಂಬರ ಮಡುಗೇರು ಇಕೀಕಿಂತ ಥಂದ ಇರ್ತಾವ, ಮತ್ತ ಕಲಿತಾಕಿ ಬೇಕಂದ್ರ ಭಲೋ ಎಮ್.ಎ, ಪಿಎಚ್.ಡಿ.ನೂ ಸಿಗ್ರಿದ್ದವು.’ ‘ನಾ ಬರೇ ಸೌಂದರ್ಯ ನೋಡಿ ಲಗ್ನಾ ಅಗ್ನಿಲ್ಲ. ತ್ರೀತಿ ಕೂತಿತು...’ ‘ತ್ರೀತಿ?’ ದೇವಕ್ಕ ನಕ್ಕಿದ್ದಳು. ‘ಹೂಂ!

ಹಿರೇಮರ ಮಾಸ್ತಾರರ ಮ್ಯಾಲ ಕೂತಿತಲ್ಲ ಹಾಂಗಿ!” ಕಿಶೋರ ಚೇಪ್ಪೆ ಮಾಡಿದ್ದ. ಅವಳು ನಗುವ ಪ್ರಯತ್ನ ಮಾಡಿದ್ದಳು. ನಗುವಾಗ ಕಣ್ಣೀರು ತುಂಬಿ ಬಂದಿದ್ದವು. ಕಿಶೋರ ಮೇರಿಯ ವರ್ಣನಾ ಶುರು ಮಾಡಿದ್ದ: ‘ಅವಳು ಸ್ವಭಾವದಿಂದ ಭಾಳ ಭೆಲೋ ಅದಾಳ. ಮುಖ್ಯ ನನ್ನನ್ನ ಭಾಳ ಭೆಲೋ ನೋಡಿಕೋತಾಳ, ಅಕ್ಕನ್ನಾಂಗಿ! ಮರಳ ದೇವಕ್ಕನ ಗಂಟಲು ತುಂಬಿ ಬಂದಿತ್ತು. ಕಿಶೋರ ಹೇಳಿದ್ದ, ‘ದೇವಕ್ಕ, ಮುಂಬ್ಯಿಗೆ ಯಾವಾಗ ಬರಿ? ನಿನ್ನ ತಮ್ಮನ ಹೊಸಾ ಮನಿ, ಹೊಸಾ ಸಂಸಾರ ಇತ್ಯಾದಿ ನೋಡಾಕ?’ ‘ಈಗ ನೋಡಿದ್ದೆಲ್ಲ ಅದೇ ಮುಖ್ಯ. ಮನೀ-ಪನೀ ಇರ್ತದ ಭಾಡಿಗೆದು – ಅದನ್ನ ನೋಡಿ ಏನ ಮಾಡೋದದ... ಆದರೂ ಬರಿನಿ ಒಮ್ಮೆ – ನಿನಗ ಮಗ-ಪಗ ಆದರ,’ ಎಂದು ದೇವಕ್ಕ ವಿಷಾದದಿಂದ ನಕ್ಕಿದ್ದಳು... ಅನಂತರ ಬರೇ ಕೆಲವು ಪತ್ರಗಳು.

ರವೀಂದ್ರ ಹುಟ್ಟಿದಾಗ ಕಿಶೋರ ಅವಳಿಗೆ ಪತ್ರ ಬರೆದಿದ್ದ. ಆದರೆ ಆಗ ಜಗನ್ನಾಥನ ಲಗ್ಗುವಿತ್ತು. ಮುಖ್ಯ ಅವಳು ಸಾವಕಾಶ ಜೀವನದಲ್ಲಿಯ ಆಸಕ್ತಿಯನ್ನೇ ಹಿಂತೆಗೆದು ಕೊಂಡಿದ್ದಳು. ತನ್ನ ಕಾರಾಗ್ವಹದಲ್ಲಿಯೇ ಅವಳಿಗೆ ಸಾಯಬೇಕಿತ್ತು... ಮುಂದೆ ಕಿಶೋರ ಅವಳನ್ನ ಸ್ವಲ್ಪ ಮರತೇ ಬಿಟ್ಟಿದ್ದ. ಹೊಸಗೆ ಅವಳು ಸೀಕು ಬಿದ್ದು ಹಾಸಿಗೆ ಹಿಡಿದರೂ ತನ್ನ ಕೆಲಸದ ಒತ್ತಡದ ಮೂಲಕ ಅವ ಹೋಗಿ ನೋಡುವದಾಗಿರಲಿಲ್ಲ. ಇಂಗ್ಲೆಂಡ್-ಅಮೇರಿಕಾಗೆ ಟ್ರಿಪ್ಪು ಅ ಮಧ್ಯ ಬಂದಿತ್ತು. ಹೋಗೋಣ ಹೋಗೋಣ ಅಂತ ಆತ ಅನ್ನುವುದರೋಳಗೆ – ‘ದೇವಕ್ಕಿನಿಗೆ ಇನ್ನೂ ಹಾಗೇ ಇದೆ. ಕಿಡ್ಡಿ ಸ್ವಲ್ಪ ಡ್ಯಾಮೇಜ್ ಆಗಿವೆಯಂತೆ. ಡಾಕ್ಟರರ ಬಿಲ್ಲು ಬಹಳ ಆಗಿದೆ. ಸ್ವಲ್ಪ ಹಣ ಕಳಿಸಿಕೊಡು’ ಎಂದು ಜಗನ್ನಾಥನ ಪತ್ರ ಬಂತು. ಕಿಶೋರ ಕೊಡಲೆ ಬಂದು ಸಾವಿರ ರೂಪಾಯಿಯ ಚೆಕ್ಕು ಕಳಿಸಿ ಎರಡು ತಿಂಗಳಾಗಿತ್ತು. ಹೊಸಗೆ ಈ ತಾರು-

ಕಿಶೋರ ಕಾಟ್ ಕೆಳಗಿನ ಬ್ಯಾಗ್ ಹೊರತೆಗೆದು ತನ್ನ ಅರಿವೆ ಹಾಕತೊಡಗಿದ. ಹೊರಗೆ ಮೇರಿ ಫೋನಿನಲ್ಲಿ ಯಾರ ಯಾರದೊ ಜೊತೆಗೆ ಮಾತಾನಾಡುತ್ತಿದ್ದಳು: ‘ನಾವು ಡೋನ್ ಸೌಧ್ ಹೋಗ್ನ್ ಇದ್ದಿವಿ. ಕಿಶೋರನ ಅಕ್ಕ ತೀರಿಕೊಂಡಿದ್ದಾಳೆ. ರವೀಂದ್ರನಿಗೆ ಬಂದು ಸಣ್ಣ ಟ್ರಿಪ್ಪು ಆಗುವುದು... ಸಾಧ್ಯಾದರೆ ಗೋವಾಕ್ಕ ಹೋಗಿ ಬರೆತ್ತೇವೆ. ಆದರೆ ಇವರು ಬಹಳ ಸೆಂಟ್‌ಮೆಂಟ್‌ಲ್, ಗೋವಾಕ್ಕ ಹೋಗಲು ಒಮ್ಮತ್ತಾರ್ಲೋ ಇಲ್ಲವೋ ಯಾರಿಗ್ಲೋತ್ತು? ಆಂಟಿಗೆ ಪತ್ರ ಬರಿ. ಇವರು ಜಮಬಿಂಡಿಯಲ್ಲಿ ಇರೋ ಪ್ರಸಂಗ ಬಂದರೆ, ಕನಿಷ್ಠ ನಾನಾದರೂ ರವೀಂದ್ರನ್ನ ಕರಕೊಂಡು ಗೋವಾಕ್ಕ ಕ್ಕೋ ಟ್ರಿಪ್ ಮಾಡಿ ಬೆಳಗಾಂವಿಗೆ ತಿರುಗಿ ಬರೇನೇ.’–ಕಿಶೋರನಿಗೆ ಅವಳ ಮಾತು ಕೇಳಿ ಹೇಗೆ ಹೇಗೋ ಅನಿಸಿತು. ಆತ ಎದ್ದವನೆ ಹೋಗಿ ಮೇರಿಯ ಹತ್ತಿರ ನಿಂತೆ:

“ಮೇರಿ, ನಾ ಒಬ್ಬನೇ ಜಮಬಿಂಡಿಗೆ ಹೋಗ್ನಿ. ನೀ ಬಂದರ ಸುಮ್ಮೆ ಒಣ್ಣಾ ಕಾಂಫ್ಲಿಕೇಶನ್ಸ್” ಎಂದು ಹೇಳಿದ.

“ವಾಹ್! ನಾ ಈಗ ಎಲ್ಲಾ ವ್ಯವಸ್ಥಾ ಮಾಡಿ ಮುಗಿಸಿದ್ದೇನೆ. ಮತ್ತ ನೀ ಈಗ ಹೇಳ್ತೂ ಇದ್ದೀ. ಇಲ್ಲ ನಾವೆಲ್ಲ ಕೂಡಿ ಹೋಗೋಣ-ಇದು ನಮ್ಮ ಕರ್ತವ್ಯ. ನೀನಂತೂ ಹೋಗಬೇಕು. ನಾನೂ ಕೂಡ. ಒಮ್ಮೆ ಡಿಸ್ಪೇಚ್ ಮಾಡಿದ್ದೇವೆ. ಈಗ ಅದನ್ನ ಬದಲ ಮಾಡಬ್ಯಾಡ್.”

ಕಿಶೋರನಿಗೆ “ಬಿ.ಕೆ.” ಅನ್ನದೆ ಗತ್ಯಂತರವಿರಲಿಲ್ಲ.

ಅವನೂ ಆಫೀಸಿಗೆ ಮೋನ್ ಮಾಡಿ ನಾಲ್ಕೆಯ ದಿನಗಳ ಲೀವ್‌ ತೆಗೆದುಕೊಂಡ. ಒಬ್ಬ ಕಂಪನೀ ಡ್ರೈವರ್ ಕಳಿಸಿರಿ ಎಂದು ಹೇಳಿದ. ಯಾರೂ ಷ್ರೀ ಇರಲಿಲ್ಲ. ಮಹಮ್ಮದ ತನ್ನ ಅಜ್ಞ ಸತ್ತಳೆಂದು (ಅವನಿಗೆ ಸಾಯಲಿಕ್ಕೆ ಬೇಕಾದಪ್ಪ ಅಜ್ಞ ಇದ್ದಾರೆ) ಹೇಳಿ ರಜಾ ತೆಗೆದುಕೊಂಡಿದ್ದಾನೆ. ಇನ್ನು ಕಿಶೋರನಿಗೆ ತಾನೇ ಡ್ರಾಯಿವ್ ಮಾಡಬೇಕಾಗಿ ಬಂತು.

ತಯಾರಿ ಮುಗಿದು, ಕಾರಿನಲ್ಲಿ ಎಲ್ಲ ಸಾಮಾನು ಹಾಕಿ ನೆರೆಮನೆಯವರಿಗೆ ಮತ್ತು ಅದೇ ಬಂದ ಆಯಾಳಿಗೆ ಇನ್‌ಸ್ಟ್ರೀಕ್ನ್‌ ಕೊಟ್ಟು, ಅವರ ಕಡಿಂದ ‘ಬಹಳ ದುಃಖ ವಿಷಯ, ಷ್ವೇರಿ ಸ್ಯಾಡ್, ಟ್ರ್ಯಾಜಿಕ್’ ಇತ್ಯಾದಿ ಹೇಳಿಸಿಕೊಂಡು, ದಾದರ ಬಿಡುವ ಹೊತ್ತಿಗೆ ಬಂಭತ್ತಾವರೆಯಾಗಿತ್ತು. ಕಿಶೋರನ ಡ್ರಾಯಿವ್‌ ಎಂದಿನಕಿಂತ ಸ್ವಲ್ಪ ಘಾಸ್ ಇದ್ದರಿಂದ ಹನ್ನೂಂದೂವರೆಗೇ ಲೋನಾವಳಕ್ಕೆ ಬಂದು ಮುಟ್ಟಿದರು. ರವೀಂದ್ರ ‘ಮುಮ್ಮೆ, ಹೊಟ್ಟೆ ಹಸಿದೇತಿ.’ ‘ಮುಮ್ಮೆ, ಕ್ಯಾಡ್‌ಬರಿ,’ ಇತ್ಯಾದಿ ತಕರಾರು-ಬೇಡಿಕೆ ಸುರುಮಾಡಿದ್ದರಿಂದ ಬಂದು ಹೊಸದಾಗಿ ಸುರುವಾದ ‘ಹೇ ಸ್ಯೇಡ್ ಇನ್‌ಗೆ ಹೋದರು. ಅಲ್ಲಿ ಚಹಾಕ್ಕೆ ಆಡರ್‌ ಕೊಟ್ಟು, “ನಡಿ ಮೇರಿ, ಸ್ವಲ್ಪ ಕ್ಕೆ-ಕಾಲು ಸಡಿಲು ಮಾಡಿಕೊಂಡು ಬರೋಣ್” ಎಂದು ಆ ಇನ್ನಿನ ಹಿಂದೆ ಇದ್ದ ತೋಟದೊಳಗಿಂದ ಹಾಗೇ ಮುಂದೆ ಹೊದರು. ‘ಹಾಗೇ ಮುಂದೆ ಹೋಗಿರಿ, ಅಲ್ಲಿ ಬಂದು ಸುಂದರವಾದ ಪಾಯಿಂಟ್ ಇದೆ. ಅಲ್ಲಿಂದ ರಾಜಮಾರ್ಚೆ ಪರ್ವತ ಬಹಳ ಸುಂದರ ಕಾಣಿಸುದೆ’ ಎಂದು ಒಬ್ಬ ಮಾಳೀ ಹೇಳಿದ. “ಕಿಶೋರ, ನಡಿ ನೋಡಿ ಬರೋಣ. ರವೀಂದ್ರ, ಒಡು” ಎಂದು ಮೇರಿ ಉತ್ಸಾಹ ತೋರಿಸಿದ್ದರಿಂದ ಬಂದು ಫಲಾಂಗು ನಡೆದು ಹೋಗಲೇಬೇಕಾಯಿತು. ಆ ಪಾಯಿಂಟ್‌ಗೆ ಹೋಗಿ ಸುತ್ತಲೂ ನೋಡಿದರೆ, ಆಹಾ, ಏನು ಭವ್ಯ ದೃಶ್ಯವಾದು!

ಕಂದರದ ಆಚೆ ಪರ್ವತಗಳ ಸಾಲು ದಿಗಂತದಾಚೆಯನ್ನು ಮುಟ್ಟಿ ನಿಂತಿದ್ದವು. ಕೆಳಗೆ ಹಚ್ಚೆ-ಹಸಿರಾದ ಕಣಿವೆ. ಕಣಿವೆಯಲ್ಲಿ ಹೊಳೆಯಿವ ಗರೆಯಂತೆ ಕಾಳಿವ ಒಂದು ಹಳ್ಳ, ಸುತ್ತಲೂ ನೀರವತೆ. ಕಿಶೋರ ಧಕ್ಕಾಗಿ ನಿಂತ. ಮೇರಿ ರವೀಂದ್ರನನ್ನು ನಿಗ್ರಹಿಸುವದರಲ್ಲಿ ನಿರತಳಾಗಿದ್ದಳು.

ಕಿಶೋರನ ವಿಚಾರ ಜಕ್ಕ ಸುರುವಾಯಿತು: ಈಗ ಜಮಬಿಂಡಿಗೆ ಹೋಗಿಯಾದರೂ ಏನು ಮಾಡುವರಿದೆ? ಆ ಜಗತ್ತಿನ ಕೂಡ ಇದ್ದ ಇದ್ದು-ಬಿದ್ದ ಒಂದು ಸಂಬಂಧ ಅಲ್ಲಿ ಸುಟ್ಟು ಬೂದಿಯಾಗಿದೆ. ಈಗ ಹೋಗಿ ಗೋವಿಂದ ಕಾಕಾ, ಜಗನ್ನಾಥರ ಹೊಳ್ಳಿ ಸಾಂತ್ವನಕ್ಕೆ ಯಾಕೆ ಬಲಿಯಾಗಬೇಕು? ಅಥವಾ ತಾನಾದರೂ ಯಾರಿಗೆ ಸಾಂತ್ವನ ಮಾಡಬೇಕಾಗಿದೆ? ಬರೇ ತುಳುಕು ತುಳುಕಾದ ಅಧ್ಯಾತ್ಮಿಕೀನ ಮಾತುಗಳನ್ನಾಡಲಿಕ್ಕೆ ಮಾತ್ರ ಅಲ್ಲಿಗೆ ಹೋಗಬೇಕೇ? ಹೊನೆಗೆ ಅವರದೇ ಎತ್ತಿದ ಕ್ಷೇ: ‘ನೀ ಬರ್ತಿಯಂತ ಭಾಳ ಹಾದಿ ನೋಡಿದಳು, ಕಿಶೋರ’, ‘ನೀ ಒಮ್ಮೆ ಆಕೇನ್ನ ಕರಕೊಂಡು ಹೋಗಿ ಮುಂಬ್ಯೆಯ ಡಾಕ್ಟರರಿಗೆ ತೋರಿಸಬೇಕಿತ್ತು.’ ‘ನಾವೆಲ್ಲಾ ಎಪ್ಪು ಬೇಕೋ ಅಷ್ಟೆಲ್ಲಾ ಮಾಡಿದ್ದಿ. ಮೂರು ನಾಲ್ಕು ಸಾವಿರ ರೂಪಾಯಿ ವಿಚಾರದವು’ ಇತ್ತಾದಿ ಎಲ್ಲವೂ ಆ ಪರ್ವತಗಳ ತುದಿಗಳಂತೆ ಸುಸ್ಪಷ್ಟವಾದಂತೆನಿಸಿತು.

“ಮೇರಿ, ನಾವು ಜಮಬಿಂಡಿಗೆ ಹೋಗೋದುನ್ನ ಕ್ಕಾನ್ನಲ್ಲಾ!” ಕಿಶೋರ ಅಂದ.

“ಯಾಕೆ?”

“ನಾವು ಮಹಾಬಲೇಶ್ವರಕ್ಕೆ ಹೋಗೋಣು.”

“ಆಂ?”

“ಹೊಂ, ನಾವು ಅಲ್ಲಿ ಎಂದೂ ಹೋಗಿಲ್ಲ-ಅದಕ್ಕು.”

“ಅಲ್ಲ, ತಿರುಗಿ ಬರೋಮುಂದ ಹೋಗೋಣು-ಬೇಕಾದರ, ಕಿಶೋರ, ಒಮ್ಮೆ ಡಿಸ್ಟ್ರಿಕ್ಟ್ ಮಾಡಿವಿ. ನಿಮ್ಮ ಘ್ಯಾಮಿಲೇ ಮಂದಿ ಹಾದೀ ಕಾಯಿತ್ತಾರು.”

“ನಿನ್ನ ಹೆಸರಲೆ ನಾ ಒಂದು ತಾರು ಕಳಿಸ್ತೀನಿ. ಕಿಶೋರ ಟೂರಮ್ಮಾಲ ಹೋಗ್ಯಾನ. 15 ದಿನಾ ಬೇಕು ತಿರುಗಿ ಬರಾಕ-ಅಂತ. ಮುಂದ 10-12 ದಿನಗಳ ನಂತರ ನಾ ಒಂದ ಪತ್ರ ಬರಿತೀನಿ-ಪತ್ರದ ಕೂಡ ಎರಡು ಸಾವಿರ ರೂಪಾಯಿ ಚೆಕ್ಕಿಸಿಕೊಂಡಿನಿ...”

“ಕಿಶೋರ ಇಷ್ಟೆಲ್ಲಾ ಸುಳ್ಳ ಯಾಕೆ?”

“ಸುಳ್ಳ? ಸತ್ಯದ ಸಲುವಾಗಿ.” ಕಿಶೋರ ನಗಲು ಯಶ್ವಿಸಿದ.

“ಸತ್ಯ?”

“ಖರೇ ಅಂದರೆ ನನಗೆ ಹೋಗೋ ಮನಸ್ಸಿಲ್ಲ. ಬಸ್! ನೀ ಹೆಚ್ಚಿಗೇನೂ ಮಾತಾಡಬ್ಯಾಡ. ಇದು ನನ್ನ ವ್ಯೇಯಕ್ಕೆ ವಿಷಯ-ನನ್ನ ಮೌನರಲ್ಲಾ! ರವೀ ಬೇಟಾ, ತಾಲಿ ಬಜಾವ್. ನಾವು ಮಹಾಬಲೇಶ್ವರಕ್ಕೆ ಹೋಗ್ಯಾ ಇದ್ದೀವಿ. ಅಲ್ಲಿ ಕುದಿರೇ ಮ್ಯಾಲ ಹತ್ತಿ ಅಡ್ಡಾಡೋಣು, ಬೋಟಿಂಗ್ ಮಾಡೋಣು, ಮಜಾ ಮಾಡೋಣು. ಅಲ್ಲಿ ಕ್ಯಾಡಬರೀದು ಒಂದು ಗುಡ್ಡ ಅದ ಅಂತ.”

ರವೀಂದ್ರ ನಿಜಕ್ಕೂ ಚೆಪ್ಪಾಳಿ ತಟ್ಟಿದ.

ಮೇರಿ ಮಾತ್ರ ಗಂಭೀರಳಾದಳು. “ಕಿಶೋರ, ನೀ ಏನೋ ಬೇಷ್ಟು ಮಾಡ್ತಾ ಇದ್ದೀ?”

“ಬೇಷ್ಟಾ? ಭೇ, ಮರಿ, ಇಲ್ಲೋಡು ನಾವು ಜಮಬಿಂಡಿಗೆ ಹೋಗೋದರಿಂದ ಯಾರಿಗೆ ಏನು ಆಗಬೇಕಾಗೆದ? ಬರೀ ಮನಸ್ಸಿಗೆ ಒಣಾ ತೋಂದರೆ. ಅಲ್ಲಿ ಯಾರ ಕಣ್ಣಾ ನಾ ಒರೆಸಬೇಕಾಗಿಲ್ಲ. ಮತ್ತೆ ನನ್ನ ಕಣ್ಣಾ ಯಾರೂ ಒರೆಸಲಾರರು—”

“ನಾನು?” ಮೇರಿ ಕಣ್ಣೆತ್ತಿ ಕೇಳಿದಳು.

“ನೀನು? ನೀನೂ ಒರಿಸಲಾರಿ, ಎಂಬ ಶಬ್ದ ತುಟಿಗೆ ಬಂದಿದ್ದವು-ಅವನ್ನು ನುಂಗಿ, ‘ನೀನೊಬ್ಬಳೇ ಹಾಂ, ನೀನೊಬ್ಬಳೇ ನನ್ನ ಸತ್ಯ—’ ಎಂದೇನೋ ಕಿಶೋರ ಪುಟಪಟಿಸಿದ.

ಮುಣೆಯಲ್ಲಿ ಕ್ಯಾಂಟನಮೆಂಟನ ಪಾಠ ಹೋಟೆಲೊಂದರಲ್ಲಿ ಉಣಿ ಮುಗಿಸಿ ಹಾಯೋವೇ ಹಿಡಿದಾಗ ಮಧ್ಯಾಹ್ನ ಮೂರಾಗಿತ್ತು. ದಾರಿಯಲ್ಲಿ ಈಗ ಹುರುಪಾದ ರವೀಂದ್ರ ಕೇಳಿದ:

“ಡ್ಯಾಡಿ, ದೇವೀ ಆಂಟಿ ಯಾರು?”

“ನಿನ್ನ ಖರೇ ಆಂಟಿ, ನನ್ನ ಖರೇ ಸಿಸ್ಟರ್.”

“ರವೀಂದ್ರ, ಶಟ್ ಅಪಾ!” ಎಂದು ಮೇರಿ ರವೀಂದ್ರನನ್ನ ತನ್ನ ತೊಡೆ ಮೇಲೆ ಮಲಗಿಸಿಕೊಂಡು, “ಈಗ ಸ್ವಲ್ಪ ಮಲಕೋ ನೋಡೋಣ. ಸಂಜಿ ಮಹಾಬಲೇಶ್ವರದಲ್ಲಿ ಸನಾಸೆಟ್ ನೋಡೋದದ” ಎಂದು ಹೇಳಿದಳು.

ಮುಂದೆ, ಮೇನ್ ಹಾಯ್‌ವೇ ಬಿಟ್ಟು ವಾಯಿ-ಮಹಾಬಲೀಶ್ವರ ರೋಡದತ್ತ ಕಾರು ತಿರುಗಿಸಿದಾಗ ಕಿಶೋರನ ಗಂಟಲು ಬಿಗಿದು ಬಂತು, ಕಣ್ಣಿ ಮಸುಕಾದವು. ಅಷ್ಟರಲ್ಲಿ ಮೇರಿಯ ಶೋಡಯ ಮೇಲೆ ಮಲಗಿದ ರವೀಂದ್ರನ ಬೂಟು ಕಿಶೋರನ ಎಡಗೈಗೆ ಬಡಿಯಿತು.

ಕಿಶೋರ “ಹಾಯ್” ಎಂದು ಎಡಕ್ಕೆ ಹೊರಳಿ ಮೇರಿಯತ್ತ ನೋಡಿದ.

ಮೇರಿ ಸೀಟಿನ ಬೆನ್ನಿನ ಮೇಲೆ ತಲೆಯಿಟ್ಟು ಹಾಯಾಗಿ ನಿದ್ರಿಸುತ್ತಿದ್ದಳು.

**ಕರ್ತೆಗಾರರ ಪರಿಚಯ:** ಡಾ. ಶಾಂತಿನಾಥ ದೇಸಾಯಿ (ರೆ.ಎ-ರೆ.ಲ) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು. ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. **ಕೃತಿಗಳು:** ಮಂಜುಗಢ್, ಹೆಚ್.ಟಿ.ಜ, ದಂಡೆ, ರಾಕ್ಕನ, ಪರಿವರ್ತನೆ, ಕೂರ್ಮಾವತಾರ ಕಥಾ ಸಂಕಲನಗಳು ಮುಕ್ತ, ಸಂಬಂಧ, ಅಂತರಾಳ, ಓಂ ಇಮೋ ಕಾದಂಬರಿಗಳು.

#### ಪ್ರಶ್ನೆಗಳು:

೧. ಕಿಶೋರನ ವ್ಯಕ್ತಿತ್ವವನ್ನು ತಿಳಿಸಿ
೨. ಮೇರಿಯ ಸ್ಥಭಾವ ಎಂತದು?
೩. ಅಧುನಿಕ ಬದುಕು ಸಂಬಂಧಗಳಿಗೆ ಕೊಡುವ ಬೆಲೆಯನ್ನು ಕಥೆಯ ಹಿನ್ನಲೆಯಲ್ಲಿ ವಿವರಿಸಿ.

## ಫೋಟೋ-IV

### ರ. ಹೊಮೇಚೋ

ಬಿ.ಬಿ. ಎಲ್. ಸ್ವಾಮಿ

**ಅಶಯ:** ನಮ್ಮಲ್ಲಿ ಇಂದು ರೂಢಿಯಲ್ಲಿರುವ ಅನೇಕ ಬಗೆಯ ಆಹಾರ ಪದ್ಧತಿಗಳು ಮತ್ತು ಆಹಾರ ತಯಾರಿಸುವುದಕ್ಕಾಗಿ ಬಳಸುವ ಹಲವಾರು ಪದಾರ್ಥಗಳು ಮೂಲತಃ ನಮ್ಮಪುಗಳಲ್ಲ. ಪ್ರಪಂಚದ ವಿವಿಧ ದೇಶಗಳ ಮೂಲಗಳಿಂದ ಬಂದಿರುವ ಇವು ಇಂದು ನಮ್ಮ ಸ್ವದೇಶಿ ಪದಾರ್ಥಗಳು ಎನ್ನುವಂತೆ ಇಲ್ಲಿನ ಜನರ ಆಹಾರ ಕ್ರಮಗಳಲ್ಲಿ ಬೇರೆತುಹೋಗಿವೆ.

ಕಳೆದ ಶತಮಾನದ ಸಂಧ್ಯೆ ಭಾರತ ಸ್ವಾತಂತ್ರ್ಯದ ಕನಸು ಕೊಡ ಯಾರಿಗೂ ಕಾಣಿಸಿಕೊಂಡಿರಲ್ಲ. ಸೂರ್ಯಾಸ್ತವನ್ನೇ ಕಾಣಿದ ಬ್ರಿಟಿಷರ ಆಳ್ವಿಕೆ ಭಾರತದಲ್ಲಿ ನೆಲೆಗೊಂಡಿತ್ತು. ಅವರ ಯುದ್ಧಗಳು ರಾಜಕೀಯ ತಂತ್ರಗಳೂ, ತಸ್ಕರಣಾ ಸಂವಿಧಾನಗಳೂ ಮುಗಿಯ ಶಾಂತಿಯುಗ ಕಾಲಿಟ್ಟತ್ತು. ಸರ್ಕಾರದ ಉದ್ಯೋಗವೇ ಆಗಲಿ, ಬಿಳಿಯರದೇ ಮೇಲುಗೈ. ಸೇಕೆ ಭಾರತದಲ್ಲಿ ತಂಪು ಇಂಗ್ಲೆಂಡಿನ ಜೂರುಗಳನ್ನು ತಂದು ಅಲ್ಲಲ್ಲಿ ನೆಡಬೇಕೆಂದು ವಿಶ್ವ ಪ್ರಯತ್ನ ಮಾಡಿದರು. ಖ್ಯಾತ ಆರ್ಥಿಕ ರಜಿ ಇಟರಿಟಿಟಿಜ ಎಂದರೆ ಆ ದೇಶದ ಅಲೆ ಅಲೆಯಾಗಿ ಎದ್ದು ಬಿಂದಿರುವ ಹುಲ್ಲುಗಾವಲು ಪ್ರದೇಶ ಉದಕಮಂಡಲದ (ನೀಲಗಿರಿ) ಪ್ರಸ್ಥಭಾಮಿಯಲ್ಲಿ ಇಂಗ್ಲೆಂಡ್ ಡೌನಿನ ಭೂದೃಶ್ಯವನ್ನು ಹವಾಗುಣವನ್ನು ಕಂಡುಕೊಂಡು ತಮ್ಮ ದೇಶದ ವಾತಾವರಣವನ್ನು ಕಟ್ಟಲು ಪ್ರಾರಂಭಿಸಿದರು. ಇಂಗ್ಲೆಂಡಿನಲ್ಲಿರುವ ಜೇರಿಂಗ್ ಕ್ರೂಸ್, ಕೇಟೆ ಮೊದಲಾದ ಹೆಸರುಗಳಿಂದಲೇ ಉದಕಮಂಡಲದ ಕೆಲವು ಹರವುಗಳನ್ನು ಪೂರ್ವವಾಸನಾ ಬಲದಿಂದ ಕರೆದರು. ಇಂಗ್ಲೆಂಡಿನಲ್ಲಿ ಬೆಳೆಯುತ್ತಿದ್ದ ಹೂಗಿಡ ಮರಗಳನ್ನು ಕಾಯಿ ಪಲ್ಯ ಹಣ್ಣಿ ಹಂಪಲುಗಳನ್ನು ಇಲ್ಲಿಗೆ ಬರಮಾಡಿಕೊಂಡು ಬೆಳೆಸಲು ಪ್ರಯತ್ನಪಟ್ಟರು. ಕೆಲಸದಿಂದ ನಿವೃತ್ತಿಯಾದ ಮೇಲೆ ಉದಕ ಮಂಡಲವನ್ನು ಮುದ್ದಿನಿಂದ ಉಟಿಯೆಂದು ಕರೆದು ಅದನ್ನು ವಾಸ ಸ್ಥಾನವಾಗಿಸಿಕೊಂಡರು.

ಹೊಮೇಚೋ ಹಣ್ಣನ್ನು ದೃಂಬಿಸಿ ಅಹಾರದೊಡನೆ ಬಳಸುವ ಸಂಪ್ರದಾಯ ಇಂಗ್ಲೆಂಡಿನಲ್ಲಿ ಪ್ರಾರಂಭವಾದದ್ದು 19ನೇ ಶತಮಾನದಲ್ಲಿ. ಹಿಂದು ಹಿಂಡಾಗಿ ಭಾರತಕ್ಕೆ ಬರುತ್ತಿದ್ದ ಅಂಗ್ಲೀಯರಿಗೆ ಈ ಪದಾರ್ಥವಿಲ್ಲದಿದ್ದರೆ ‘ಹೋಂ ಸಿಕೋನ್ಸ್’ ಉಂಟಾಗುವುದಿಲ್ಲವೇ? ಹೊಮೇಚೋ ಬೀಜಗಳನ್ನು ತಂದು ಉಟಿಯಲ್ಲಿ ಬೆಳಸಿದರು. ವ್ಯಾಪಾರ ದೃಷ್ಟಿಯಿಂದ ನಮ್ಮವರೂ ಈ ತರಕಾರಿಯನ್ನು ಬೆಳೆದರಾದರೂ ಅದು ಬಿಳಿಯರ ನಾಲಿಗೆಯನ್ನು ಮಾತ್ರ ಹಿಡಿಯಿತು. ಈ ಶತಮಾನದ ಆರಂಭಕಾಲದಲ್ಲಿ ನಮ್ಮ ನಾಲಿಗೆಯ ಮೇಲೂ ಕೊಂಚ ಕೊಂಚವಾಗಿ ಸುಳಿದಾಡತೊಡಗಿತು. ಆದರೂ ರುಚಿಯ ಪಕ್ಷವನ್ನು ಸಂಪೂರ್ಣವಾಗಿ ಹೀರಲಿಲ್ಲ. ಹೀರುವುದಕ್ಕೆ ಇಪ್ಪತ್ತಪಡಲೂ ಇಲ್ಲ.

**ನಮ್ಮ ಸಂಪ್ರದಾಯದಲ್ಲಿ:** ‘ಹೋರಿನದ್ಯ’ ಎಂಬುದು ಕಾರಣ. ಹಣ್ಣನ್ನು ಹಿಸುಕಿದರೆ ಒಳಗಿನದು ಅಸಹ್ಯ ರೀತಿಯಲ್ಲಿ ಅಸಹ್ಯ ರೂಪದಲ್ಲಿ ಮಜ್ಜೆಕ್ಕೆಂದು ಹೊರಬರುತ್ತದೆಯಾದ್ದರಿಂದ ನಮ್ಮ ಕನ್ನಡ ರಸಿಕರು ಹೊಮೇಚೋವನ್ನು “ಅವಗೋದೆ ಹಣ್ಣು” ಎಂಬ ಅಸಹ್ಯದ ಹೆಸರಿನಿಂದಲೇ ಕರೆದರು. ಆದರೂ ಹಣ್ಣಿನ ಅರ್ಥಪ್ರಾಣಿಗಳಿಗೆ ಅನಕ್ಕರಸ್ತರ ಬಾಯಲ್ಲಿ ಕೂಡ ಹೊಮೇಚೋ ಎಂಬ ಹೆಸರೇ ಸ್ಥಾಯಿಯಾಗಿದೆ.

50 ವರ್ಷಗಳ ಹಿಂದೆ ಸಂಪ್ರದಾಯಸ್ಥ ಹಿಂದೂ ಸಮಾಜದಲ್ಲಿ ಹೊಮೇಚೋ ನಿರ್ವೇಧವಾಗಿತ್ತು. ಈಗ ಹೀಗೆಲ್ಲ. ಜಾತಿ ಭೇದವಿಲ್ಲದೆ, ಮೇಲು ಕೀಳು ಭೇದವಿಲ್ಲದೆ, ಬಡ ಧನಿಕ ಭೇದವಿಲ್ಲದೆ ನಮ್ಮ ಅಡುಗೆ ಮನೆಯನ್ನು ಪ್ರವೇಶಿಸುತ್ತಿದೆ. ಅಲ್ಲಿಂದ ಒಂದಲ್ಲ ಒಂದು ವಿಧದಲ್ಲಿ ನಮ್ಮ ಹೊಟ್ಟಿಯನ್ನು ಸೇರುತ್ತಿದೆ. ಪಶ್ಮಿಮ ದೇಶಗಳಲ್ಲಿ ಹೊಮೇಚೋ ಕಾಯಿಗೆ ಉಪಯೋಗವಿಲ್ಲ; ಹಣ್ಣನ್ನು ಮಾತ್ರ ತಿನ್ನುತ್ತಾರೆ. ಅದನ್ನು ಸಾಮಾನ್ಯವಾಗಿ ಬೇಯಿಸುವುದರು. ಹಸಿಯಾಗಿ “ಗ್ರೀನ್ ಸೆಲಾಡ್” ನೊಂದಿಗೋ, ಸ್ಯಾಂಡಿಚ್ಸ್‌ನೊಂದಿಗೋ ಸೇರಿಸಿ ತಿನ್ನುತ್ತಾರೆ. ಹಣ್ಣಿನೊಡನೆ ಉಪಯೋಗಿಸುವ ಸಾಂಭಾರವೇ ಮಿತಿಯಳ್ಳದ್ದು. “ಬ್ಲಾಂಡ್” ಎಂಬ ಗುಂಪಿಗೆ ಸೇರಿದ್ದು – ಉಪ್ಪು ಮತ್ತು ಮೆಣಸುಕಾಳಿನ ಪುಡಿ. ನಮ್ಮ ತರಕಾರಿಯನ್ನಾಗಿ ಹೊಮೇಚೋವನ್ನು ಪರಿವರ್ತಿಸಿಕೊಳ್ಳುವ ಸಂದರ್ಭದಲ್ಲಿ ನಾವು ಅದಕ್ಕೆ ಮಾಡದ ಕೋಲವಿಲ್ಲ. ಎತ್ತಿಸದ ಅವಶಾರವಿಲ್ಲ. ಉಪ್ಪು ಖಾರ ಮಳಿಗಳನ್ನು ಸುರಿದೆವು; ಕೊತ ಕೊತ ಕುದಿಸಿದೆವು, ಹುರಿದೆವು, ಚಟ್ಟಿ ಮಾಡಿದೆವು, ಸಾಂಭಾರ ಮಾಡಿದೆವು, ತೊವ್ವೆ ಮಾಡಿದೆವು; ಕಾಯನ್ನು ಉಪಯೋಗಿಸಿಕೊಂಡು ಕೋಸುಂಬರಿ, ಪಲ್ಯ, ಮೊಸರು ಬಜ್ಜಿಗಳನ್ನು ಮಾಡಿದೆವು.

(ಟೊಮೇಚೋ ಪಾಯಸವನ್ನು ಮಾತ್ರ ಇನ್ನೂ ಯೋಚಿಸಲ್ಲ). ನಮ್ಮ “ನಾಟು” ತರಕಾರಿಗಳನ್ನು ಉಪಯೋಗಿಸುವ ರೀತಿಯಲ್ಲೇ ಟೊಮೇಚೋವನ್ನೂ ಉಪಯೋಗಿಸಿದೆವು ಪಾಶ್ಚಾತ್ಯರು ಮಾಡುವ ಟೊಮೇಚೋ ಸೂಪ್ ತಯಾರಿಕೆಯ ಕ್ರಮವನ್ನು ಅವರಿಗೇ ಬಿಟ್ಟು ಬಿಟ್ಟು ನಮ್ಮ ಸಂಪ್ರದಾಯದ ಸಾರಿನ ವಿಧಾನವನ್ನು ಅನುಸರಿಸಿ ಆ ನೀರನ್ನೇ ಅದೇ ಹೆಸರಿನಿಂದಲೇ ಕರೆದು ಹುಡಿದು ತೇಗುಬಿಟ್ಟಿವು. ಅವರಿಗೆ ಒಂದು ತರಕಾರಿಯಾಗಿದ್ದದ್ದು ನಮಗೆ ತರಕಾರಿಗಳಲ್ಲಿಂದಾಯಿತು.

ಪಾಶ್ಚಾತ್ಯ ವೈದ್ಯಪನ್ನು ಆಹಾರಸತ್ವ ವಿಜ್ಞಾನವನ್ನೂ ಕಲಿತು ಬಂದ ನಮ್ಮವರಿಂದ ಟೊಮೇಚೋವಿನ ಸಾಮಾಜಿಕ ಪ್ರತಿಷ್ಠೆ ಹೆಚ್ಚಿತು. ಟೊಮೇಚೋನಲ್ಲಿ ವಿಟಮಿನ್‌ಗಳು ಅಥವ ಪ್ರಮಾಣದಲ್ಲಿವೆ (ನಿಜ); ಹೆಚ್ಚು ಹೆಚ್ಚಾಗಿ ಉಪಯೋಗಿಸಿ; ಮಕ್ಕಳಿಗೂ ಮುದುಕರಿಗೂ. ಕಾಯಿಲೆಯಿಂದ ಚೇತರಿಸಿ ಕೊಳ್ಳುತ್ತಿರುವವರಿಗೂ ಅತ್ಯುತ್ತಮವಾದ ಆಹಾರ (ಇದು ನಿಜವೇ) ಎಂದು ಒಳ್ಳೆತ್ತಿ ಹೇಳಿದರು. ಜನ ಹೆಚ್ಚು ಹೆಚ್ಚಾಗಿ ಕಿವಿಗೊಟ್ಟರು. ಸಂಪ್ರದಾಯಸ್ಥರು ಕೂಡ ಈಗ ಉಸಿರೆತ್ತದೆ “ಜೈವಧಾರ್ಥವಾಗಿ” ಟೊಮೇಚೋ ತಿನ್ನುತ್ತಾರೆ. ಅಳುಕಿದ್ದವರು ತಿಂದಾದ ಮೇಲೆ ಯಾವುದೋ ಪ್ರಾಯಶೀತ್ತ ಮಂತ್ರವನ್ನು ಒಳಿಸಿಕೊಳ್ಳುತ್ತಾರೆ. ಅಂತೆ ಟೊಮೇಚೋ ರಸ ನಮ್ಮ ರಕ್ತನಾಳಗಳಲ್ಲಿ ಹರಿಯ ಹ್ತಿದೆ.

**ತೌರನಲ್ಲಿ:** ಟೊಮೇಚೋ ಸ್ವೀಟೀಸುಗಳು ಸ್ವಾಭಾವಿಕವಾಗಿ ಬೆಳೆಯುವ ಹರವನ್ನು ಗಮನಿಸಿದಾಗ ದಕ್ಷಿಣ ಅಮೆರಿಕವೇ ಇದರ ತೌರು ಎಂದು ಭಾಸವಾಗುವುದು ಸಹಜ. ಆದರೆ ಬೇರೆ ತೆರನಾದ ಆಧಾರಗಳು ಮೆಕ್ಸಿಕೋವನ್ನು ಸೂಚಿಸುವಂತೆ ಕಾಣುತ್ತದೆ. ದಕ್ಷಿಣ ಅಮೆರಿಕದಲ್ಲಿ ಇಂದಿನ ಟೊಮೇಚೋ ಸಾಗುವಳಿ ಅಲ್ಲಿರುವ ಅನ್ಯದೇಶಿಯರ ಪ್ರಯೋಜನಕ್ಕಾಗಿ ನಡೆಯುತ್ತಿದೆ. ಆದರೆ ಮೆಕ್ಸಿಕೋನಲ್ಲಿ ಅಲ್ಲಿಯ ನಾಡು ಜನಾಂಗದ ಉಗಮೋಗಕ್ಕಾಗಿಯೇ ನಡೆಯುತ್ತಿದೆ ಇಲ್ಲಿಯ ಟೊಮೇಚೋಗಳಲ್ಲಿ ರೂಪ ಗಾತ್ರ ವರ್ಣಗಳ ವೈವಿಧ್ಯತೆಯೂ ಗಮನಾರ್ಹವಾದದ್ದೇ. ಟೊಮೇಚೋ ಎಂಬ ಪದವೇ ಮೆಕ್ಸಿಕೋ ದೇಶದ ಭಾಷೆಯಾದ ನಹುಅಜ್ಞ ಪದ, ಟೊಮೇಟ್ಲ (Tomatl). ಈ ಪದದ ರೂಪಾಂತರಗಳೇ ದಕ್ಷಿಣ ಅಮೆರಿಕದಲ್ಲಿ ಯೂರೋಪಿನಲ್ಲಿ ಪ್ರಚಾರಗೊಂಡಿವೆ. ಈ ಆಧಾರಗಳಿಂದ ಮೆಕ್ಸಿಕೋನಲ್ಲಿ ಟೊಮೇಚೋವಿನ ದೀರ್ಘಕಾಲದ ಚರಿತ್ರೆಯಿತ್ತೆಂದು ಉಹಿಸಬಹುದು.

ಇನ್ನೂ ಒಂದು ಸಂಗತಿಯನ್ನು ಗಮನಿಸಬೇಕು. ಮೊಟ್ಟ ಮೊದಲು ಟೊಮೇಚೋ ಯೂರೋಪಿಗೆ ಹೋದದ್ದು ಮೆಕ್ಸಿಕೋನಿಂದ. ಕ್ರಿ.ಶ. 1554ನೇ ವರ್ಷದಲ್ಲೇ ಇಟಲಿಯಲ್ಲಿ ಈ ಗಿಡದ ಜಿತ್ತೆ ಪ್ರಕಟವಾಯಿತು. ಇದಕ್ಕೆ ಕೆಲವು ವರ್ಷಗಳ ಹಿಂದೆ ಗಿಡ ಆ ಭಾಷಿಯಲ್ಲಿ ಬೇರುಬಿಟ್ಟಿರುವೇತ್ತಾಗಿತ್ತು. 1533ನೇ ಇಸೆವಿಯವರೆಗೂ ಪೆರು ಆಗಲಿ ಈಕ್ಕೆದರ್ಬಾ ಆಗಲಿ ಯೂರೋಪಿಯನ್ನರ ಸ್ವಾಧೀನಕ್ಕೆ ಬಂದಿರಲಿಲ್ಲ, 1519ರಲ್ಲೇ ಮೆಕ್ಸಿಕೋವನ್ನು ಕಾರ್ಪೋಸ್ ಗೆದ್ದಿದ್ದು. ಜರಿತ್ತೆ ಹೀಗಿರುವಲ್ಲಿ ದಕ್ಷಿಣ ಅಮೆರಿಕ ಪ್ರದೇಶದಿಂದ ಟೊಮೇಚೋ ಯೂರೋಪಿಗೆ ಸಾಗಿರುವುದಕ್ಕಿಂತಲೂ ಮೆಕ್ಸಿಕೋನಿಂದ ರವಾನೆಯಾದದ್ದಕ್ಕೆ ಹೆಚ್ಚು ಅಸ್ವದವಿತ್ತು.

ಟೊಮೇಚೋವನ್ನು ಮೊದಲೊದಲು ಕೃಷಿಗೆ ಒಳಪಡಿಸಿದ ಪ್ರದೇಶವೂ ಮೆಕ್ಸಿಕೋನಲ್ಲೇ ಇದ್ದಿರಬೇಕು. ವನ್ನಜಾತಿಯ ಟೊಮೇಚೋ ಮೆಕ್ಸಿಕೋಗೆ ದಕ್ಷಿಣ ಅಮೆರಿಕದಿಂದ ಹೇಗೆ ಬಂದಿತೆಂಬುದೂ, ಅದು ಮೆಕ್ಸಿಕೋನಲ್ಲಿ ಯಾವ ಸಂದರ್ಭಗಳಿಂದ ಸಾಗುವಳಿಗೆ ಒಳಪಟ್ಟಿತೆಂದೂ ಹೇಳುವುದು ಕಷ್ಟ. ಆದರೆ ಉಹಿಯೊಂದನ್ನು ಮುಂದಿಡಬಹುದು. ಬಹುಶಃ ಚೆರಿ ಟೊಮೇಚೋ ಎಂಬ ವನ್ನ ಜಾತಿ ದಕ್ಷಿಣ ಅಮೆರಿಕದಲ್ಲಿ ಬೆಳೆಯುತ್ತಿದ್ದಾದರೂ ಕೃಷಿಗೆ ಒಳಪಟ್ಟಿರಲಿಲ್ಲ. ಈ ಜಾತಿ ಹೇಗೋ ಉತ್ತರ ದಿಕ್ಕಿಗೆ ಹರಡಿ ಮೆಕ್ಸಿಕೋವನ್ನು ಸೇರಿದಿರಬೇಕು. ಹಕ್ಕಿಗಳು ಹಣ್ಣಿನ್ನು ಉಂಡು ಉತ್ತರಾಭಿಮುಖವಾಗಿ ಪ್ರಯಾಣ ಮಾಡುವಾಗ ಹಣ್ಣಿನ ಬೀಜಗಳೂ ಹರಡಿರಬಹುದು; ಮಾನವನ ವಲಸೆಗಳಿಂದಲೂ ಹರಡಿರಬಹುದು; ಕಳೆಯಾಗಿಯೂ ಹರಡಿರಬಹುದು. ಇದಾದ ಹೊಸತರಲ್ಲೇ ಮೆಕ್ಸಿಕೋನಲ್ಲಿ ಟೊಮೇಚೋ ಕೃಷಿ ಆರಂಭವಾಗಿರಬೇಕು. ಇದರ ಫಲವಾಗಿ ಹಣ್ಣಿನ ಗಾತ್ರ ಹಿರಿಯಾದಾಯಿತು; ಹುಳಿ ಹೋಗಿ ಮೃದುವಾದ ಸಿಹಿ ದಕ್ಷಿಣ. ಒಳಜಾತಿಯ ಆಯ್ದೆಯ ಫಲವಾಗಿಯೂ ಕೃಷಿ ವಿಧಾನಗಳ ಮೂಲಕವಾಗಿಯೂ ರುಚಿ ವೈವಿಧ್ಯದ ಟೊಮೇಚೋಗಳು ಹುಟ್ಟಿಕೊಂಡವು.

**ಯೂರೋಪಿನಲ್ಲಿ ಸ್ವಾಗತ:** ದಕ್ಷಿಣ ಅಮೆರಿಕ ಖಂಡದ ಹೊರಗಡೆ ಮೊಟ್ಟ ಮೊದಲು ಟೊಮೇಚೋ ಬೆಳೆದದ್ದು ಜರ್ನಿಯಲ್ಲಿ (1553). ಇದೇ ಸುಮಾರಿಗೆ ಇಟಲಿಯಲ್ಲಿ ಬೇರು ಬಿಟ್ಟಿತ್ತು. 1597ರ ಹೊತ್ತಿಗೆ ಜೆರಾರ್ಡ್ ಎಂಬುವನ ಸಹಾಯದಿಂದ ಇಂಗ್ಲೆಂಡಿನಲ್ಲಿ ಬೆಳೆಯಿತು. ಯೂರೋಪು ರಾಷ್ಟ್ರಗಳಲ್ಲಿ ಹೀಗೆ ಬಹುಬೇಗ ಹರಡಿಕೊಂಡಿತು. ಆ ಕಾಲದ ಸ್ವೀಯ್ಯ ದೇಶದಲ್ಲಿ ಟೊಮೇಚೋಗೆ ದಾಖಲೆಯಿಲ್ಲದಿರುವುದು ಆಶ್ಚರ್ಯದ ಸಂಗತಿ. ದಕ್ಷಿಣ ಅಮೆರಿಕದಿಂದ ಆಮದಾದ ಗಿಡಗಳಿಗೆಲ್ಲ ಮೊಟ್ಟಮೊದಲನೆ ತೊಟ್ಟಿಲಾಗಿದ್ದ ಈ ದೇಶದಲ್ಲಿ ಟೊಮೇಚೋ ಮಾತ್ರ ಏಕ ಬೇರು ಬಿಡಲೀಲ್ಲವೋ?

ಇಟಾಲಿಯನರು ತುಕ್ಕಿಯಿಂದ ಟೊಮೇಟೊ ಬೀಜಗಳನ್ನು ಪಡೆದರೆಂದು ಅಂಡರ್‌ಸನ್ ಅಭಿಪ್ರಾಯ. ಇದು ನಿಜವಾದರೆ ತುಕ್ಕಿಯವರು ಅದನ್ನು ಎಲ್ಲಿಂದ ಸಂಪಾದಿಸಿಕೊಂಡರು? ಇಲ್ಲಿಂದು ಅಭಿಪ್ರಾಯ ಭೇದವೂ ಉಂಟು. 1942ರಲ್ಲಿ ವರ್ನಾನ್ ಕ್ರಿಸ್ತೋ ಎಂಬಾಕೆ ಇನ್ನೊಂದು ಉಹೆಯನ್ನು ಮುಂದಿಟ್ಟಳು: ಟೊಮೇಟೊವಿನ ಬೆಳೆ ಹೊದಲು ಆರಂಭವಾದದ್ದು ಸ್ವೇಚ್ಛನ್ನಲ್ಲೇ. ಆದರೆ ಜನದ ಸ್ವಾಗತವಿಲ್ಲದರಿಂದ ಅಲ್ಲಿ ನೆಲೆಯಾಗಲಿಲ್ಲ. ಆ ದೇಶದಲ್ಲಿದ್ದ ಮೂರ್ ಜನಾಂಗದವನೊಬ್ಬ ಬೀಜಗಳನ್ನು ಮೋರಾಕೋಗೆ ಸಾಗಿಸಿಕೊಂಡು ಹೋದ. ಕೆಲವು ಕಾಲದ ಮೇಲೆ ಇಟಾಲಿಯನಾವಿಕನೊಬ್ಬ ಈ ಗಿಡವನ್ನು ಕ್ಯಾಂಗಿಯೂ ಉರಿನಲ್ಲಿ ಗುರುತಿಸಿ ಬೀಜಗಳನ್ನು ಸಂಗ್ರಹಿಸಿಕೊಂಡು ಸ್ವದೇಶಕ್ಕೆ ಹಿಂತಿರುಗಿದ. ಮೂರರ ದೇಶದಿಂದ ಹೀಗೆ ಆಮುದಾದ ಹಣ್ಣನ್ನು ಇಟಾಲಿಯನ್ನರು ಮೊಮೊ ದ್ವೆ ಮೋರಿ (ಮೂರರ ಹಣ್ಣ) ಎಂದರು. ಅಲ್ಲಿಂದ ಹಣ್ಣ ಘ್ರಾನ್ನಿನಲ್ಲಿ ಸಾಗುವಳಿಯಾದಾಗ ಜನ ಮೂರ್ ನುಡಿಯನ್ನು ಮೊಮೆದ ಮೋರ್ ಎಂದು ಅಪಭ್ರಂಶ ಮಾಡಿಕೊಂಡರು.

ಹಣ್ಣಿನಲ್ಲಿ ವಿಷವಿದೆ ಎಂಬ ಇನ್ನೊಂದು ಅಪಶ್ಯಾತಿಯಿಂದಲೂ ಅದರ ಆಹಾರ ಯೋಗ್ಯತೆ ಸ್ಥಾಪನೆಗೊಳ್ಳುವುದು ತಡವಾಯಿತು. ಇದಕ್ಕೆ ಆಗಿನ ವೈದ್ಯರೂ ಕಾರಣಾದರು, ಡೆಡೊನಿಯಸ್ ತನ್ನ ವೈದ್ಯ ಮೂಲಿಕಾ ಗ್ರಂಥದಲ್ಲಿ “ದೇಹಕ್ಕೆ ಮಷಿಯನ್ನು ಕೊಡುವುದಿಲ್ಲ, ರುಚಿಯೂ ಇಲ್ಲ” ಎಂದು ಬರೆದಿಟ್ಟ “ಕಣ್ಣ ರೋಗಗಳನ್ನೂ, ಕಜ್ಜಿಯನ್ನೂ ವಾಸಿಮಾಡುವ ಗುಣವಿದೆ” ಎಂದೊಂದು ಅನುಬಂಧ ವಾಕ್ಯವನ್ನೂ ಸೇರಿಸಿದ. ಮರು ಶತಮಾನದಲ್ಲಿ ಜನರ ಮನೋಧರ್ಮ ವ್ಯತ್ಯಾಸವಾಗಲಿಲ್ಲ. “ವಾಸನೆಯಲ್ಲಾಗಲಿ ಆಹಾರ ಸತ್ಯದಲ್ಲಾಗಲಿ ಟೊಮೇಟೊವಿಗೆ ಯೋಗ್ಯತೆಯಿಲ್ಲದೆ ಹೋದರೂ ಗಿಡದ ಸ್ವರೂಪ ನೋಟಕ್ಕೆ ಚಂದ; ಹಣ್ಣನ್ನು ತಿಂದರೆ ಮಾತ್ರ ವಾಂತಿ ಬರುತ್ತದೆ” ಎಂಬ ಅಭಿಪ್ರಾಯವೇ ಪ್ರಬಲವಾಗಿತ್ತು. “ನೋಟದ ಚಂದ”ಕಾಗಿ ಮಾತ್ರ ಖಾಸಗಿ ತೋಟಗಳಲ್ಲಿ ಬೆಳೆಯುತ್ತಿತ್ತು.

**ಉತ್ತರ ಅಮೆರಿಕಾದಲ್ಲಿ:** ಯೂರೋಪಿನಲ್ಲಿ ಟೊಮೇಟೊ ವಿಷಯದಲ್ಲಿದ್ದ ಅಪನಂಬಿಕೆಗಳೂ ಮೂಡ ನಂಬಿಕೆಗಳೂ ಮಾಯವಾಗಿ ಅದು ಆಹಾರದಲ್ಲಿ ಸೇರುವ ಯೋಗ್ಯತೆ ಪಡೆದುಕೊಳ್ಳುವುದಕ್ಕೆ 18ನೇ ಶತಮಾನ ಕಾಲಿಡಬೇಕಾಯಿತು. ಕಳೆದೆರಡು ಶತಮಾನಗಳಲ್ಲಿ ಸಂಭವಿಸಿದ್ದ ಕ್ಷಾಮಗಳೂ ಟೊಮೇಟೊವನ್ನು ಆಹಾರಯೋಗ್ಯವೆಂದು ಸ್ವೀಕಾರ ಮಾಡಿಕೊಳ್ಳುವುದಕ್ಕೆ ಕಾರಣವಾದವು ಎಂದು ಕೆಲವರ ಅಭಿಪ್ರಾಯ. 17ನೇ ಶತಮಾನದಲ್ಲಿ ಇಂಗ್ಲಿಷರು ಗಂಟು ಮೂಟಿ ಸಮೀತ ಅಮೆರಿಕಾಗೆ ಹೋಗಿ ನೆಲಸಿದರಷ್ಟು. ಈ “ಮೇ ಫ್ಲಾವರ್” ಪಿತ್ಯಗಳ ಹಿಂದೆಯೇ ಟೊಮೇಟೊವೂ ವಲಸ ಹೋಯಿತು. ಎಂದರೆ, ದಕ್ಷಿಣ ಅಮೆರಿಕಾದಿಂದ ಯೂರೋಪಿಗೆ ಹೋದ ಟೊಮೇಟೊ ಅಲ್ಲಿಂದ ಉತ್ತರ ಅಮೆರಿಕಾಗೆ ಒಂದು ವಿಧದಲ್ಲಿ ವಾಪಸಾಯಿತು. 18ನೇ ಶತಮಾನದಲ್ಲಿ ಧಾಮಸ್ ಜೆಪ್ರೋಸನ್ ವರ್ಜಿನಿಯಾದಲ್ಲಿ ಟೊಮೇಟೊವನ್ನು ಕೃಷಿ ಮಾಡಿದ್ದಕ್ಕೂ, ನ್ಯೂ ಆರ್ಲಿಯನ್ಸನಲ್ಲಿ ಟೊಮೇಟೊ “ಕೆಚಪ್” ತಯಾರಾಗುತ್ತಿದ್ದಕ್ಕೂ ದಾಖಿಲಿಗಳಿವೆ. 19ನೇ ಶತಮಾನದ ಆರಂಭಕಾಲದಲ್ಲಿ ಕೂಡ ಹಣ್ಣನ್ನು ನೇರವಾಗಿ ತಿನ್ನುವ ಬಳಕೆ ಅಮೆರಿಕದಲ್ಲಿ ರೂಧಿಗೊಳ್ಳಲಿಲ್ಲ. ನೀಗೆಲೂ ಶಿಕ್ಷಣ ತಜ್ಜನಾದ ಕಾರ್ವರ್ ಎಂಬಾತ ಟೊಮೇಟೊ ಪ್ರಚಾರವನ್ನೂ ಕೈಗೊಂಡ ಸಭೆಗಳನ್ನು ಕೂಡಿಸಿ “ನೋಟ, ನಾನೇ ತಿನ್ನುತ್ತೇನೆ” ಎಂದು ಸಭಿಕರಲ್ಲಿ ನಂಬಿಕೆ ಮೂಡಿಸುವುದಕ್ಕಾಗಿ ಒಂದೆರಡು ಹಣ್ಣಗಳನ್ನು ತಿಂದು ತೋರಿಸುತ್ತಿದ್ದ ಇವತ್ತಿನ ಉತ್ತರ ಅಮೆರಿಕದಲ್ಲಿ ಟೊಮೇಟೊ ಒಂದಲ್ಲಿ ಒಂದಲ್ಲಿ ಬಗಿಯಲ್ಲಿ ದ್ವೇನಂದಿನ ಆಹಾರದೊಂದಿಗೆ ಸೇರಿಕೊಂಡು ಬಿಟ್ಟಿದೆ. ಬ್ರೇಕ್‌ಫಾಸ್ಟಿಗೆ ಹಣ್ಣಿನ ರಸ, ಕಟ್ಟಲೆಟಿಗೆ “ಕೆಚಪ್”, ಉಂಟದೊಂದಿಗೆ ಟೊಮೇಟೊ ಸೂಪ್, ಇಲ್ಲವೆ ಹಣ್ಣಿನ ಹೋಜುಗಳು, ಟೊಮೇಟೊ ಗಿಡವನ್ನು ಮಗು ಕೂಡ ಗುರುತು ಹಿಡಿಯುವಂಥ ನೆಲೆ ಏರ್ಪಟ್ಟಿದೆ. ಮನೆ ತೋಟಗಳಲ್ಲಿ ಬೆಳೆಸುತ್ತಾರೆ, ನೆಲದ ಅನುಕೂಲವಿಲ್ಲದವರು ಕರಂಡಕಗಳಲ್ಲಿ ಬೆಳೆಸುತ್ತಾರೆ. ಸ್ವಾಭಾವಿಕ ವಾತಾವರಣದಲ್ಲಿ ಸಾಗುವಳಿ ಮಾಡುತ್ತಾರೆ. ಜಳಗಾಲಕ್ಕಾಗಿಯೇ ಸೃಜವಾದ ಕಾವುಮನೆಗಳಲ್ಲಿ ಆರ್ಪಕೆ ಮಾಡುತ್ತಾರೆ. ವರ್ಷ ಮೂರ, ದಿನತಪ್ಪದೆ, ಟೊಮೇಟೊ ಮಾರುಕಟ್ಟೆಯಲ್ಲಿರುತ್ತದೆ.

**ಭಾರತದಲ್ಲಿ ನಾಮಕರಣ:** ಟೊಮೇಟೊ ಭಾರತೀಯರ ಕೈಯಲ್ಲಿ ಬೆಳೆಗೆ ಒಗ್ಗಿ ಬಳಕೆಗೆ ಬಂದು ನೂರು ವರ್ಷ ಕೂಡ ಆಗಿಲ್ಲವಾದರೂ ಎರಡು ದಾರಿಗಳ ಮೂಲಕ ಹೆಸರು ಪಡೆದಿದೆ. ಮೊದಲನೆಯದು ಅಪಭ್ರಂಶದಾರಿ ಮೂಲ ಟೊಮೇಟೊ ರೂಪವನ್ನೇ ಉಳಿಸಿಕೊಳ್ಳುವ ಪ್ರಯತ್ನ (ಕನ್ನಡ) ಅದರ ರೂಪಾಂತರಗಳು-ತಿಮೋತಿ, ತಮಾಟೆ, ಟಿಮಾಟಿ (ಹಿಂದಿ, ಬಂಗಾಳಿ), ತಮಾಟೆ, ಟಿಮಾಟೆ, ಟಿಮಾಟೆ (ಮರಾಠಿ, ಗುಜರಾತಿ), ತಮಾಟೆ (ಮಲೆಯಾಳ), ತಮಾಟೀ (ಸಿಂಹಳ). ಎರಡನೆಯದು ನಮಗೆ ಪರಿಚಯವಾಗಿರುವ ವಸ್ತುವಿನೊಡನೆ ಹೋಲಿಸಿ ಅನುಗುಣವಾದ ಮೂರ್ ಪ್ರತ್ಯೇಯವನ್ನು ಹೊಂದಿಸುವ ದಾರಿ: ಚಪ್ಪರ-ಬದನೆ (ಕನ್ನಡ), ಗುರ್-ಬೇಗನ್ (ಹಿಂದಿ, ಬಂಗಾಳಿ), ಬಿಲಾಟಿ (ವಿಲಾಯತಿ) ಬೇಗನ್ (ಅಸ್ಸಾಮಿ, ಪರಂಜಾಬಿ, ಮಪ್ಪು), ವಾಲ್-ವಾಂಗೀ, ವೇಲ್-ವಾಂಗೀ (ಮರಾಠಿ, ಗುಜರಾತಿ).

ತಮಿಳಿನಲ್ಲಿ ಮಾತ್ರ ತಕ್ಕಾಳಿ, ಶೀಮೆತಕ್ಕಾಳಿ, ಎರುಮೈತಕ್ಕಾಳಿ ಎಂಬ ಪದಗಳು ಬಳಕೆಗೆ ಬಂದಿವೆ. ತೆಲುಗು ಸೀಮೆಯ ಕೆಲವಡಿಗಳಲ್ಲಿ ಓಕ್ಕಲ್ಲಿ ಪಂಡು ಎನ್ನುತ್ತಾರೆ; ಈ ಪದಗಳಿಗೆ ತಕ್ಕಾಳಿಯೇ ಮಾತ್ರಕೆಯಾಗಿದ್ದ ಪಟ್ಟದಲ್ಲಿ ಶೀಮೆ, ಎರುಮೈ, ಹೇ ಎಂಬ ಪೂರ್ವ ಪ್ರಶ್ನಯಗಳು ಸೇರಿವೆಯೆಂದು ಭಾಸವಾಗುತ್ತದೆ. ಆದರೆ ತಕ್ಕಾಳಿ ಪದಕ್ಕೆ ಜೇರೆ ಮೂಲಪ್ರೋಂದಿರಬೇಕೆಂದೂ ತೋರುತ್ತದೆ. ತಮಿಳಿನಲ್ಲಿ ಬದನೆ ಗಿಡ ವರುದಲ್ಲೇ, ಕತ್ತರಿ ಎಂಬ ಪದಗಳಿಂದ ಪರಿಚಿತವಾಗಿದೆಯೇ ಹೊರತು ಕಾಳಿ ಎಂಬ ಅಂತ್ಯ ಪ್ರಶ್ನಯಿಂದ ಉಂಟಾದ ಪದವೋಂದು ಅದನ್ನು ಸೂಚಿಸುವುದಿಲ್ಲ. ಆದರೆ ಬದನೆ ಜಾತಿಯ ಇತರ ಗಿಡಗಳಿಗೆ ಮಂತಕಾಳಿ, ಪಶುಂಕಾಳಿ, ಶಿರುಂಕಾಳಿ ಎಂಬ ನಾಡು ನುಡಿಯ ಪ್ರಯೋಗಗಳಿವೆ. ಈ ಜಾತಿಗಳ ಸಾದೃಶ್ಯಿಂದ ತಕ್ಕಾಳಿ ಪದ ಬಳಕೆಗೆ ಬಂದಿರಬಹುದಾರರೂ ಪೂರ್ವ ಪ್ರಶ್ನಯದ ಮಟ್ಟನ್ನಾಗಲೀ ಅರ್ಥವನ್ನಾಗಲೀ ನಿಣಣಿಯಿಸಲಾಗಿಲ್ಲ. ಬಹುಶಃ ಟೊಮೇಟೊ+ಕಾಳಿ=ಟಕ್ಕಾಳಿಯಾಗಿ ತಕ್ಕಾಳಿ ರೂಪವನ್ನು ಪಡೆದಿರಬಹುದು.

**ಗ್ಯಾಲಪ್ಪ ಗಾಸ್ ದ್ವೀಪದ ಆಮೆ:** ಟೊಮೇಟೊ ಕರೆಗೂ ಈ ತಲೆ ಚೀಟಿಗೂ ಬಾದರಾಯಣ ಬಾಂಧವ್ಯವೆಂದಿಟ್ಟುಕೊಂಡರೂ ಸಸ್ಯ ಶಾಸ್ತ್ರಜ್ಞರನ್ನು ಎದುರಿಸುವ ಸಮಸ್ಯೆಗಳನ್ನೂ, ಅರಿವಿನ ಹಾದಿಯಲ್ಲಿ ಅವು ಒಡ್ಡುವ ಪ್ರತಿಬಂಧಕಗಳನ್ನೂ ತಿಳಿಸುವ ಉದ್ದೇಶದಿಂದ ಈ ಸಂಗತಿಯನ್ನು ಪ್ರಸ್ತಾಪಿಸಿದ್ದೇನೆ.

ಗ್ಯಾಲಪ್ಪ ಗಾಸ್ ದ್ವೀಪ ದಕ್ಷಿಣ ಅಮೆರಿಕದ ಪಶ್ಚಿಮದಲ್ಲಿದೆ. ಡಾರ್ವಿನ್‌ನ ಸಂಶೋಧನೆಗಳಿಗೂ ಅವನ ವಿಕಾಸವಾದಕ್ಕೂ ಮೂಲ ಸಾಮಗ್ರಿಗಳನ್ನು ಒದಗಿಸಿದ ಜಾಗ ಇದು. ಅಲ್ಲಿ ವಾಸಿಸುವ ಆಮೆಗಳು ಶೀರ ದೊಡ್ಡ ಗಾತ್ರದವೆಂಬುದು ಲೋಕ ಪ್ರಸಿದ್ಧವಾಗಿದೆ. ಆ ದ್ವೀಪದಲ್ಲಿಂದ ವಸ್ತ್ಯ ಜಾತಿಯ ಟೊಮೇಟೊ ಬೆಳೆಯುತ್ತದೆ. ಕ್ಯಾಲಿಪೋನಿಯ ಯೂನಿವರ್ಸಿಟಿಯ ರಿಕ್ಸ್ ಮತ್ತು ಟಾಮೆನ್ ಎಂಬ ಸಸ್ಯ ಶಾಸ್ತ್ರಜ್ಞರು ಆ ದ್ವೀಪಕ್ಕೆ ಪರೀಕ್ಷಾರ್ಥವಾಗಿ ಭೇಟಿಯಿತ್ತಿದ್ದಾಗ ಆ ಟೊಮೇಟೊ ಬೀಜಗಳನ್ನು ಸಂಗ್ರಹಿಸಿಕೊಂಡು ಬಂದರು. ಬಿತ್ತಿದ ಬೀಜ ಕ್ಯಾಲಿಪೋನಿಯದಲ್ಲಿ ಮೊಳೆಯಲಿಲ್ಲ. ತಿಳಿದ ಕೃತಕ ವಿಧಾನಗಳನ್ನೆಲ್ಲ ಮಾಡಿ ನೋಡಿದರು ಮೊಳಕೆ ಹುಟ್ಟಲಿಲ್ಲ. ಇಲಿಗಳಿಗೆ ತಿನ್ನಿಸಿ ಅದರ ಪಿಂಡಿಕೆಯಲ್ಲಿ ಹೊರಬಂದ ಬೀಜಗಳನ್ನು ಬಿತ್ತಿದರು, ಮೊಳೆಯಲಿಲ್ಲ. ಗ್ಯಾಲಪ್ಪ ಗಾಸನಿಂದ ತಂದಿದ್ದ ಏರಡು ಆಮೆಗಳಿಗೆ ಬೀಜಮಿಶ್ರವಾದ ಆಹಾರವನ್ನು ತಿನ್ನಿಸಿದರು. ಒಂದೆರಡು ವಾರಗಳಾದ ಮೇಲೆ ಪಿಂಡಿಕೆಯೊಂದಿಗೆ ಬೀಜಗಳೂ ಹೊರಬಂದವು. ಹುಟ್ಟು ಹಾಕಿದಾಗ ಸಸಿಗಳು ಮೊಳತು ಬೆಳೆದು ಹೂಕಾಯಿಗಳನ್ನು ತಳೆದವು. ಈ ಪ್ರಯೋಗದಿಂದ ತಿಳಿದುಬರುವ ಸಂಗತಿಗಳು ಎರಡು: 1. ಟೊಮೇಟೊ ಬೀಜ ಒಂದೆರಡು ವಾರಗಳವರೆಗೂ ಆಮೆಯ ಮೊಟ್ಟೆಯಲ್ಲಿರುವುದರಿಂದ ಬೀಜದ ಹೊರ ಪದರ ಮೆತುವಾಗಿ ಮೊಳಕೆ ಗುಟ್ಟುವುದು ಸುಲಭವಾಗುತ್ತದೆ. 2. ಇಟ್ಟು ಕಾಲ ಬೀಜವನ್ನು ಮೊಟ್ಟೆಯಲ್ಲಿ ಹೊತ್ತುಕೊಂಡು ‘ಆಮೆಯ ವೇಗ’ದಲ್ಲೇ ಆ ಪ್ರಾಣಿ ಅತ್ಯಿತ್ತ ಸಂಚಾರ ಮಾಡಿ ಪಿಂಡಿಕೆ ಹಾಕುವುದರಿಂದ ಟೊಮೇಟೊವಿನ ಹರವೂ ವಿಸ್ತಾರಗೊಳ್ಳುತ್ತದೆ.

**ಶೀಳಿಕರ ಪರಿಚಯ:** ಬಿ.ಜಿ.ಎಲ್ ಸ್ನಾರ್ಮು (ರೆಡ್‌ಲೆ-ಡೆಲ್‌ಎಲ್) ಕನಾರ್ಕಿಕ ಕಂಡ ಅಪರಾಪದ ಪ್ರತಿಫೆಯಾದ ಬೆಂಗಳೂರು ಸುಂಡಪ್ಪಲ್ಲಿನಾರಾಯಣ ಸ್ನಾಮಿಯವರು ಬೆಂಗಳೂರಿನಲ್ಲಿ ಜನಿಸಿದರು. ಅಮೇರಿಕಾದ ಹಾವರ್ಡ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದಲ್ಲಿ ಉನ್ನತಾಧ್ಯಯನ ಪೊಣಗೊಳಿಸಿದ ನಂತರ ಮದರಾಸಿನ ಪ್ರಸಿದ್ಧೀ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಪ್ರಾಧ್ಯಪಕರಾಗಿ ಮತ್ತು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಕೃತಿಗಳು: ಹಸುರು ಹೊನ್ನು ನಮ್ಮ ಮೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ, ಕಾಲೇಜು ರಂಗ, ಪ್ರಾಧ್ಯಾಪಕನ ಹೀಗೆ ತಮಿಳು ತಲೆಗಳ ನಡುವೆ ಅಮೇರಿಕಾದಲ್ಲಿ ನಾನು (ಪ್ರವಾಸ ಕಥನ).

### ಪ್ರಶ್ನೆಗಳು:

१. ಟೊಮೇಟೊ ಬೆಳೆಯ ಮೂಲವನ್ನು ಕುರಿತು ವಿವರಿಸಿ.
२. ಟೊಮೇಟೊ ಬೆಳೆ ಯುರೋಪಿನಲ್ಲಿ ಪರಸಿದ ಬಗೆಯನು ವಿವರಿಸಿ.
३. ಟೊಮೇಟೊ ಕುರಿತು ಇದ್ದ ಅಪನಂಬಿಕೆಗಳು ಯಾವುವು? ನಿರೂಪಿಸಿ.

## ೨. ಮಣ್ಣಾದರು ನಮ್ಮಪ್ಪ

ಎನ್.ಎಸ್. ಶಂಕರ್

**ಅಶಯ:** ತಾಯಿ-ತಂಡ ತಮ್ಮ ಮಕ್ಕಳ ವ್ಯಕ್ತಿತ್ವದ ಮೇಲೆ ಉಂಟು ಮಾಡುವ ಪ್ರಭಾವ ಅತ್ಯಂತ ತೀವ್ರವಾದುದು. ಆನಂತರ ಮಕ್ಕಳು ಬೆಳೆದು ದೊಡ್ಡವರಾಗಿ ಹುಟ್ಟಿದ ಮನೆ ಮತ್ತು ಒಡನಾಡಿನ ಉರಿನ ಪರಿಸರದಿಂದ ದೂರವಾಗಿ ಎಲ್ಲೇ ಇದ್ದರೂ ಅವರ ಭಾವಕೋಶದಲ್ಲಿ ಈ ದೃವ್ಯ ಸದಾಜೀವಂತವಾಗಿರುತ್ತದೆ. ನಮ್ಮ ಸಾಮಾಜಿಕ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೂ ಅವರ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಕೇಳೋಹಾರಿಯಾಗಿ ಅರಳಿಸುವಂತಹ ಹೆತ್ತವರು ಹಾಗೂ ಮನೆಯ ಪರಿಸರದೊರೆಯವುದು ಬಹಳ ಕಷ್ಟ.

ಒಂದೇ ಒಂದು ನೋಣ ಒಂದು ಹಣಕೆಯ ಮೇಲೆ ಕೂತಿತು. ಅಲ್ಲಿಂದ ಎದ್ದು ಒಂದು ಕಣ್ಣಿ ರೆಪ್ಪೆಯ ಮೇಲೆ ಅಲ್ಲಿಂದ ಮೂಗಿನ ದ್ವಾರದಲ್ಲಿ. ಅಪ್ಪ ಕ್ಷೇತ್ರದಲ್ಲಿ ಬಿಂಬಿಕೆಯಾಗಿ ನೋಣ ಹಾರಿಹೋಗುತ್ತೇ ಎಂದು ಆಸೆಪಡುತ್ತ ಮರಗಟ್ಟಿ ಕೂತಿದ್ದೆ. ನಾನೇ ಎದ್ದು ಓಡಿಸಲಾಗದಪ್ಪ ಜಡ. ಅಪ್ಪ ಕ್ಷೇತ್ರದಲ್ಲಿ.

ಮನೆ ತುಂಬ ಜನ. ಎಂಥ ಉರಿಬಿಸಿಲಲ್ಲಾ ಬೆಳಕಿಗೆ ತಾವು ಕೊಡದ, ಉದ್ದ ಓಣಿಗಳಿಗೆ ಗೋಡೆ ನೆಟಿಂಧ ಮನೆಗಳು ನಮ್ಮಪ್ಪ. ಮಬ್ಬಗತ್ತಲಲ್ಲಿ ಗುಜಿಗುಜಿ ಸದ್ಯಗಳು. ಎಷ್ಟೋ ಜನ ಪರಿಚಯವೇ ಇಲ್ಲ. ಯಾರೋ ಕರೆದು ಯಾರನೋ ಪರಿಚಯಿಸುತ್ತಾರೆ. ಹಿರಿತನ ವಹಿಸಿಕೊಂಡ ಕೆಲವರು “ಮುಂದೆ ನಡೆಯಬೇಕಾದ್ದರೆ” ಕಡೆ ನಿಗಾ ಕೊಟ್ಟಿದ್ದಾರೆ. ಇನ್ನರದು ಕಾಯಿ ತರ್ತು... ಹೂ ತರಕ್ಕೆ ಹೇಳ್ಣಿತಾ?... ಇಬ್ಬಾತಿ ಗಟ್ಟಿ?... ವಾಲಗದಿರಿಗೆ ಅಡ್ಡನ್ನು ಕೊಟ್ಟಿಗ್ಗೆತ್ತಿ, ಗಂಜೀನಹಳ್ಳಿಯಿಂದ ಬರಬೇಕು ಬರಾರೆ ತಗಾ.....” ಮೈಯೆಲ್ಲ ಬಾಯಾಗಿದ್ದವನೊಬ್ಬ ಒಂದೇ ಸಮ ಮಾತಾಪುತ್ರಿದ್ದಾನೆ. ಓಡಾಡುತ್ತಿದ್ದಾನೆ. ಗದ್ದಲ. ಆಗ ಎದ್ದು ಸೆಕೆಗೆ ಬೇರುವ ಮಗುವಿಗೆ ಯಾರೋ ಹಾಲಾಡಿಸುತ್ತಿದ್ದಾರೆ.

ಅಪ್ಪನ ಮುಖಿದ ಮೇಲಿನ ನೋಣ ಈಗ ಹಾರಿಹೋಗಿದೆ. ಬಿಸಿಲೇರುತ್ತಿದೆ.

**ಅಪ್ಪ ಒಬ್ಬ ಸ್ವಾತಂತ್ರ್ಯಯೋಧ,-** ಆ ಕಾರಣಕ್ಕೆ ಸರ್ಕಾರದ ಕಡೆಯಿಂದ ಒಬ್ಬ ಪ್ರತಿನಿಧಿ ಬಾರದೆ ಹೊಕ್ಕೆ ಕ್ಷೇತ್ರದಲ್ಲಿ ಅನುಮತಿ ತಿಳಿದವರೊಬ್ಬರು ಹೊನ್ನಾಳಿಗೆ ಕರೆದೂಯಾರು. ಅಲ್ಲಿ ತಾಲ್ಲೂಕಾಫೀಸಿನಿಂದ ಒಬ್ಬ ಅಧಿಕಾರಿ, ಜೊತೆಗೆ ಇಲ್ಲೇ ನ್ಯಾಮತಿ ನಾಡಕಳೇರಿಯಿಂದ ಉಪ ತಹತೀಲ್ಲಾರ್ ಬಂದು ಹಾರ ಹಾಕಿ ಹೋದ ಮೇಲೆ ನುರಿತವರು ಕ್ಷೇತ್ರದರು.

ಒಂದು ಕವೆಗೋಲು. ಎರಡೂ ಕಾಲು ಮಡಿಸಿ ಜೋಡಿಸಿ ಮಲಗಿಸಿದ ದೇಹ ಹಾಗಿಂದ ಹಾಗೇ ಎತ್ತಿ ಗೋಡೆಗೊರಗಿಸುತ್ತಾರೆ. ಕತ್ತು ಬೀಳದಿರಲೆಂದು ಕವೆಗೋಲು ಇಟ್ಟು ಕೂರಿಸುತ್ತಾರೆ. ಈ ದೇಹಕ್ಕೆ ನೋವಿಲ್ಲ, ಹೇಗೆ ಎಳೆದಾಡಿದರೂ ಮಿಸುಕುವದಿಲ್ಲ ಅನ್ನವುದನ್ನು ಒಪ್ಪದ ನನ್ನ ಮನಸ್ಸು, ಆ ನುರಿತ ಒರಟು ಕೈಗಳನ್ನು ನೋಡಿ ನೋಡಿ ಕಸಿವಿಸಿಗೊಳ್ಳುತ್ತದೆ. ಕವೆಗೋಲು ಕೊಟ್ಟಿ ರಂಡಕ್ಕೆ ಆಸರೆ ಕೊಡುವಾಗ ಒಂಚೂರು ಬಾಯಿ ತೆರೆಯಿತು. ಅಪ್ಪ ಏನೋ ಹೇಳಬಹುದಿಗೆ ಅನ್ನವ ಭ್ರಮೆ ಹೋಗುತ್ತಿಲ್ಲ. ವಾರ ಕಾಲ ಸತತ ಅರಿತಿನದ ನೀರು ಹುಯ್ಯ ಮೀಯಿಸಿದಂತೆ ಹಜದಿ ತಿರುಗಿದ ಜರ್ಮ. 80 ವರ್ಷ ಮೀರಿದ ಜೀವದ ಜಂಜಾಟಗಳಲ್ಲಿ ಮುಖಿದ ಸುಕ್ಕಿಗಳಾಗಿ, ಆ ಸುಕ್ಕಿಗಳೆಲ್ಲ ಈಗ ಮೃದುವಾಗಿದೆ. ಕಣ್ಣಿ ಮುಚ್ಚಿದೆ.

ಇನ್ನಾರೋ ಮೂರು ಬೆರಳಿಗೆ ವಿಭೂತಿ ತೇಯ್ಯಕೊಂಡು ಹಣಕೆ ಮೂರು ಪಟ್ಟಿ ಬಳಿದಾಗ ಹೊಕ್ಕೊಂದು ಜಾತಿ ಬಂತು. ಈ ಜಾತಿವಂತ ಹೊದ ಉಸ್ತುವಾರಿಗೊಬ್ಬ ಐನೋರು ಬರುತ್ತಾರೆ. ಈ ಜಾತಿಕಟ್ಟಿಗಳಲ್ಲಿ ಎಂದೂ ನಂಬಿಕೆಯಿಡದ ಅಪ್ಪನ ದೇಹ, ಈಗ ಎಲ್ಲ ಸಹಿಸಿಕೊಂಡಿದೆ.

ಚಿಕ್ಕ ವಯಸ್ಸಿಗೇ ಅಮೃತನ್ನು ಕಳೆದುಕೊಂಡು ಅಪ್ಪನ ನೆರಳಲ್ಲೇ ಬೆಳೆದ ನನ್ನ ಮನಸ್ಸಿನಲ್ಲಿ ದೀಪ ಹಚ್ಚಿದ ಮುಸ್ಸಂಜೆಯಲ್ಲಿ ಅಪ್ಪ ಒಬ್ಬರೇ ‘ಕರುಣಾಳು ಬಾ ಬೆಳಕೆ’ ಸುನಗುತ್ತಾ ಹಾಲೋನ ಉದ್ದಕ್ಕೂ ತಲೆತೆಗ್ಗಿಸಿ ಅತ್ಯಂದಿತ ಹೆಚ್ಚಿ ಹಾಕುತ್ತಿದ್ದ ನೆನಪು. ಏಷು ಜನ ಮಕ್ಕಳ ದಂಡು ಕೂರಿಸಿ ನಡುವೆ ದೀಪ ಹಚ್ಚಿಟ್ಟಿ “ಈಶ್ವರ ಅಲ್ಲಾ ತೇರೇ ನಾಂ”- ಕ್ಷೇಮುಗಿದು ಹೇಳಿಕೊಟ್ಟ ನೆನಪು. ನಮ್ಮಣಿ ಅಂಕ ಮೀರಿ ಹೋದನೆಂದು ಗಾಂಧಿ ಭಕ್ತರಾದ ನಮ್ಮಪ್ಪ ಉಟ ಬಿಟ್ಟಿ ಕೂತು ಅಣ್ಣನ ಕಣ್ಣಲ್ಲಿ ನೀರು ತರಿಸಿದ ನೆನಪು...

ಮನೆ ಜಗುಲಿಯ ಕೆಳಗೆ ಅಲ್ಲಲ್ಲಿ ಹೊಳೆ ನೀರು. ಅಲ್ಲಿಗೇ ದೇಹ ಇಳಿಸಿ ಕೂರಿಸುವಾಗ ಒಳಗೆಲ್ಲ ಕಲಮಲ. ದೇಹ ಇಳಿಸುವವನೊಬ್ಬಿನಿಗೆ ಗೂರ್ಳೊ ಎಂಥದೋ, ಸುಮ್ಮನೆ ಗಂಟಲಿಂದ ಮುಲುಕು ಹೊರಡುತ್ತಿದೆ. ಇಳಿಗಾಲದಲ್ಲಿ ನಮ್ಮಪ್ಪನ ಗಂಟಲಲ್ಲಿ ಅಂಥವೇ ಸದ್ಯಗಳನ್ನು ಕೇಳಿದ್ದ ನನಗೆ, ಹಾಗೆ ಇಳಿದು ಕೂರುವ ಶ್ರಮಕ್ಕೆ ಅಪ್ಪನ ಬಾಯಲ್ಲೇ ಸ್ವರ ಹೊರಡುತ್ತಿದೆ ಅನಿಸಿ, ಓಡಿ ಅವರನ್ನು ಎಬ್ಬಿಸಿ ತರುವ ತವರೆ.

ಆ ಸಮಯಕ್ಕೆ ಸರಿಯಾಗಿ ರಸ್ತೆಯ ಆ ಕಡೆ, ಬಿಸಿಲೇ ಕಂಪನಗಳೆಬ್ಬಿಸಿದಂತೆ ಒಬ್ಬ ತಮಟೆ ಬಡಿದು ಹದ ಮಾಡತೋಡಿದೆ. ಆ ಬಡಿತಕ್ಕ ಉಮ್ಮೆಸುವ ತಳಮಳ. ಇಲ್ಲಿ ನೆರಳಲ್ಲಿ ವಾಲಗದವರ ಜತೆ ಒಬ್ಬ ಮಟ್ಟ ಹುಡುಗ ಬಂದು ಎತ್ತತ್ತೋ ನೋಡುತ್ತ ಡಕ್ಕೆ ತಪ್ಪ ತಪ್ಪಾಗಿ ಹೊಡೆಯುತ್ತಿದ್ದಾನೆ. ಆ ತಪ್ಪಿಗೆ ಅವನ ತಲೆ ಮೇಲೊಂದು ಏಟು ಬಿತ್ತು. ಬಿಸಿಲು ಧೂಳು.

ಎಲ್ಲವೂ ಕಾಣುತ್ತಿದೆ. ಯಾವುದೋ ತಪ್ಪಿತ್ತಿಲ್ಲ. ಅಪ್ಪನ ಜುಬ್ಬಾ ಹರಿದು ತೆಗೆದು ಯಾರೋ ತಲೆಗೆ ನೀಲಗಿರಿ ತೈಲ ತಟ್ಟಿದರು. ಸೋರೆಯ ನೀರು ಮುಟ್ಟಿ ಇನ್ನೊಬ್ಬು ‘ಇಪ್ಪು ಬಿಸಿ ಸಾಕಾಕ್ಕೆ’ ಅಂದ. ನಾನೂ, ಉಳಿದವರೂ ನೀರು ಹುಯ್ಯಿವು. ಮತ್ತೆ ಮತ್ತೆ ಮನಸ್ಸು ಒಪ್ಪದ ಅದೇ ಭಾವ-ಕಣ್ಣೆದುರಿಗಿರುವುದು ಅಪ್ಪನಲ್ಲ; ಯಾರೂ ಅಲ್ಲದ ದೇಹ ಮಾತ್ರ. ಆ ದೇಹ- ಈ ನೀರು, ಮಣ್ಣ, ಈ ಕಸದ ಹಾಗೇ ಬಂದು ವಸ್ತು.... ಆ ದೇಹದ ಬಂದು ಬಿಂದುವಾದ ನನ್ನ ದೇಹ ಉಸಿರಾಡುತ್ತಿದೆ. ಆ ದೇಹವನ್ನು ನೋಡುತ್ತಿದೆ.

ಮತ್ತೆ ಬಟ್ಟೆ ತೊಡಿಸಿದರು. ಜಗುಲಿಯ ಮೇಲೆ ಮಂಚ ಇಟ್ಟಮೇಲೆ ಬಟ್ಟೆ ಹಾಸಿ, ಕತ್ತು ವಾಲದಂತೆ ಬಟ್ಟೆ ಸುತ್ತಿ ಹಿಡಿದು ಮತ್ತೆ ಕವೆಗೋಲು ಹೊಟ್ಟು ಕೂರಿಸಿದರು. ಹಾರ ಹಾಕಿದರು. ತಲೆಯ ಮೆಲೆ ಗಿಂಡಿ ತೂಗುಬಿಟ್ಟರು. ಅತ್ತ ತಿರುಗಿ ಇತ್ತ ತಿರುಗವಷ್ಟರಲ್ಲಿ ಅವರದೇ ಕನ್ನಡಕ ತೊಡಿಸಿದ್ದಾರೆ. ಅಪ್ಪ ಎಪ್ಪು ಜೀವಂತವಾಗಿ ಕಂಡರು!

ಓದಿದ ಲಕ್ಷಣವೇ ಇಲ್ಲದವನೊಬ್ಬ ಐನೋರು ಎಂಬ ಹೆಸರಿನಲ್ಲಿ ಬಂದು ತನ್ನ ಬಲಗಾಲು, ನಮ್ಮಪ್ಪನ ಬಲಶೋಡಯ ಮೇಲೂರಿ ತನ್ನ ಕಾಲಿಗೆ ಪೂರ್ಜ ಸ್ವೀಕರಿಸುವಾಗ ನನಗೆ ಮೈ ಉರಿ. ಅಪ್ಪ ಈ ಸಂಪ್ರದಾಯಗಳನ್ನೊಂದೂ ಒಬ್ಬಿದವರಲ್ಲ.

ಹೊಟ್ಟೆ ಹಸಿಯುತ್ತದೆ. ಎಲ್ಲಿ ಏನು ನಡೆದರೂ ತನ್ನ ನಿಯಮದಂತೆ ನಡೆಯುವ ನನ್ನ ದೇಹ ಆಹಾರ ಕೇಳುತ್ತಿದೆ. ಕಣ್ಣೆದುರಿನ ದೇಹ ಮೌನವಾಗಿದೆ...

ಸಂಜೆ ಹೊತ್ತಿಗೆ ಅಪ್ಪ ಮಣ್ಣಲ್ಲಿ ಸೇರುವುದರೊಳಗೆ ಬಂದಿದ್ದವರೆಲ್ಲರ ತಲೆಯಲ್ಲಿ ಏನೇನು ಜರುಗಿತೋ! ಮೆರವಣಿಗೆಯಲ್ಲಿ ಸಾಗಿದವರಿಬ್ಬರ ನಡುವೆ ಚುನಾವಣೆಯದೇ ಜೋರು ಚಚೆ. ತಮ್ಮ ತುರ್ತಿನ ಕೆಲಸಗಳು, ಆಸೆಗಳು, ಒತ್ತಡಗಳು, ದುಡ್ಡಿನ ಚೋಕಾಸಿಗಳು...

“ವಾಲಗದವರಿಗೆ ಈಗಲೇ ರೋಕ್ಕ ಕೊಡಕ್ಕೆ ಹೋಗಬ್ಬಾಡ್ರಿ. ಹುಡಿದು ಬತಾರೆ ಕಡಿಗೆ”...

ಸಾವಿಗೆ ಜಡ್ಡಾದ ಮನಸ್ಸನ್ನು ಜಗಿಜಗಿ ನಿತ್ಯದ ಅನಿವಾಯಕ್ಕೆ ಕಟ್ಟಿಹಾಕುವ ಸಣ್ಣ ಮಟ್ಟ ಸಂಗಡಿಗಳು... ಇದೆಲ್ಲ ಯಾಕೆ ನೆನೆಸುತ್ತಿದ್ದೇನೆ? ಯಾರಿಗೆ ಉಪಯೋಗ? ಗೊತ್ತಿಲ್ಲ.

14ನೇ ವಯಸ್ಸಿಗೆ ಮನೆ ಬಿಟ್ಟು ಗಾಂಧಿ ಹುಟ್ಟಿನಲ್ಲಿ ಮುಂಬಯಿಗೆ ಓಡಿ ಹೋದ ನ್ಯಾಮತಿಯ ಎನ್.ಎಸ್. ಹಾಲಪ್ಪ ಜೈಲು ವಾಸ ಮಾಡಿದ್ದು, ಬ್ರಿಟಿಷರ ವಾರಂಟ್ ಇದ್ದಾಗ ತಲೆ ತಪ್ಪಿಸಿಕೊಂಡು ತಿರುಗಿದ ಸಾಹಸ ವೃತ್ತಾಂತ, ಮೆರವಣಿಗೆಯಲ್ಲಿ ಕಂಡ ಮುಖ್ಯಕ್ಕೆ ಮನ ಸೋತು, ದ್ವಿಜಾರೋಹಣದೊಂದಿಗೇ ತಾಳಿ ಕಟ್ಟಿದ್ದು, ಕಡು ಬಡತನದಲ್ಲೇ ಏಳು ಮತ್ತೆಗಳನ್ನು ಹಡೆದು ನಡುದಾರಿಯಲ್ಲಿ ಹೆಂಡತಿಯನ್ನು ಕಳೆದುಕೊಂಡು ಈ ಮತ್ತೆಗಳನ್ನು ದಡ ಮುಟ್ಟಿಸಲು ಹೆಣಗಿದ್ದು, ಮೊದಲು ನಾಲ್ಕು ಮುಖ್ಯ ಮಂತ್ರಿಗಳಾದಿಯಾಗಿ ಎಂಥಂಥ “ದೊಡ್ಡವರು” ಗೊತ್ತಿದ್ದರೂ ಯಾರ ಮುಂದೂ ತಮ್ಮ ಕಷ್ಟಸುಖಿದ ಸರಗೊಡ್ಡದೆ ಬಾಳಿದ್ದು, ಕುಟುಂಬದ ದುರಂತಗಳಿಗೆ ಗೋಣೋಡ್ಡಿ ಹಣ್ಣಾಗುತ್ತಾ ಮೌನವಾಗಿ ಸವೆಯುತ್ತಾ ಹೋದದ್ದು, ಜೊತೆಗಾರರೆಲ್ಲ ಒಬ್ಬೊಬ್ಬರಾಗಿ ತೀರಿಕೊಂಡು ಏಕಾಕಿಯಾಗಿದ್ದು, ನಡು ನಡುವೆ ಮತ್ತೆಗಳಿಗೆ ಏನೂ ಆಸ್ತಿ ಮಾಡಲಿಲ್ಲ ಎಂದು ಕೊರಗಿದ್ದು, ನನ್ನ ಮದುವೆಯನ್ನು ಸಂತೋಷದಿಂದ ಬೇರೆಜಾತಿಯಲ್ಲಿ ಮಾಡಿ ಕೊಟ್ಟಿದ್ದು...

**ಇವನ್ನೆಲ್ಲ -** 1915ರ ನವೆಂಬರ್ 6ರಂದು ಹುಟ್ಟಿ 1996ರ ಏಪ್ರಿಲ್ 3ರಂದು ತೀರಿಕೊಂಡ ಹಾಲಪ್ಪ ಎಂಬ ಅನಾಮಿಕನ ಚರಿತ್ಯೆಯಾಗಿ ಹೇಗೆ ಬರೆಯಲಿ? ಇವಿಷ್ಟು ವಿವರಗಳೇ ನಮ್ಮಪ್ಪನದೇ? ಮಕ್ಕಳನ್ನೆಂದೂ ಗದರದೆ, ಕೈ ಮಾಡದೆ ತಮ್ಮ ಮೌನದ ಶಕ್ತಿಯಲ್ಲೇ ನಮ್ಮನ್ನು ತಿದ್ದಿದ ಅಪ್ಪ ಇಷ್ಟು ಮಾತ್ರವೇ?

ಕಡೆಗಾಲದಲ್ಲಿ ಅಪ್ಪ ಕುಸಿದು ಹೋಗಿದ್ದರು. ದೇಹ ಅವರ ಹತೋಟಿ ಮೀರಿತ್ತು. ನಮ್ಮಣಿಗೆ ಒಂದು ನಾಯಿಮರಿ ತಂದುಕೊಡೋ” ಅಂದರಂತೆ, ನನಗೆ ನೆನಪಿರುವಾಗಿನಿಂದಲೂ ಅಪ್ಪನಿಗೆ ನಾಯಿಗಳೆಂದರೆ ಪ್ರಾಣ. ಆದರೆ ಆಗಲೇ ಅಥವ್ ಪ್ರಜ್ಞೆ ಕಳೆದುಕೊಂಡು ಕನಸು, ನಿಜಗಳಿರಡನ್ನೂ ಒಂದು ಮಾಡಿಕೊಂಡಿದ್ದ ಅಪ್ಪನಿಗೆ ನಾಯಿ ಸಿಕ್ಕಲಿಲ್ಲ. ಜೀವನುದುದ್ದಕ್ಕೂ ಬೀಡಿ ಸೇದುತ್ತಾ ಒಂದು ಕೆಲ ವರ್ಷಗಳಿಂದ ಮಾತ್ರ ಬಿಟ್ಟಿದ್ದ ಅಪ್ಪ “ನನಗೆ ಬೀಡಿ ಬೇಕು” ಎಂದು ಹಟ ಹಿಡಿದರಂತೆ. ಬೀಡಿಗಾಗಿ ಬಾಗಿಲವರೆಗೂ ತವೆಯುತ್ತ ಹೋಗಿ ಕಾದು ಸಿಟ್ಟಿಗೂಂದು ಮಲಗಿದ್ದರಂತೆ.

ಸಾಯಂ ಹದಿನ್ಯೇದು ದಿನದ ಮೊದಲು ಉರಿಗೆ ಹೋಗಿದ್ದ ರಾತ್ರಿ ನಮ್ಮನ್ನು ಗುರುತ ಹಿಡಿಯದೆ ತಮ್ಮಪ್ಪಕ್ಕೆ ಕನವರಿಸುತ್ತಿದ್ದ ಅಪ್ಪ, ಆಗಲೇ ಇನ್ನೊಂದು ಲೋಕದಲ್ಲಿ ಕಾಲಿರಿಸಿದವರಂತೆ, ಬೇರೆಯವರಂತೆ ಕಂಡು ಭಯವಾಗಿತ್ತು. ಮಾರನೇ ಬೆಳಗ್ಗೆ ಕೈಯಲ್ಲಿ ಕೈ ತುಂಬಿ ಹಿಡಿದು ಮಾತಾಡಿಸಿದಾಗ ಗುರುತು ಸಿಕ್ಕು ಮಾತು ಹೊರಬಂತು. ಮೃಯೆಲ್ಲ ಹತ್ತಿಯಂತೆ ಹಗುರ. ಇಂಜೆಕ್ಕನ್ ಚುಚ್ಚಿದರೂ ಅರಿವಿಲ್ಲ. ಅಪ್ಪ ಮತ್ತೆ ಮಗುವಾಗಿದ್ದರು. ಆ ಮಗುವನ್ನು ಸಲಹುವ ಬಗೆ ನಮಗೆ ಗೊತ್ತಾಗಲಿಲ್ಲ.

ಶಕ್ತಿ ಇಧಿಪ್ಪ ದಿನವೂ ದುಡಿಯುತ್ತ ಗಳಿಗೆಗಳಿಗೂ ತಮಾಷೆ ಮಾಡುತ್ತ, ನಮ್ಮ ಕಣ್ಣಿಗೆ ಸ್ವಯಂ ಸಂಪೂರ್ಣರಂತೆ ಕಂಡು ಬದುಕಿದ್ದ ಅಪ್ಪನಿಗೂ ಸಾವು ಬರಬಹುದೆಂಬುದು ನಮ್ಮ ತಲೆಯಲ್ಲೇ ಇರಲಿಲ್ಲ. ಹೆಡ್ಡರು ನಾವು. ಅಪ್ಪ ನಮ್ಮ ಜತೆ ಶಾಶ್ವತವಾಗಿ ಇರುತ್ತಾರೆಂದು ನಂಬಿದ್ದೇವು. ಮರೆತಿದ್ದೇವು. ಅವರ ತಳಮಳಗಳನ್ನು, ಗುಟ್ಟಿಗಳನ್ನು, ಒಳ ಆಸೆಗಳನ್ನು ನಮ್ಮದಾಗಿಸಿಕೊಳ್ಳಬೇಕಾಗಿ ಬಂದೂಂದು ದಿಕ್ಕು ಹಿಡಿದಿದ್ದೇವು. ಈಗ ಎಲ್ಲ ಮುಗಿದು ಹೋಯಿತು...

ಗುಂಡಿ ತೋಡಿ ದೇಹ ಇಂಸುವ ಮುನ್ನ ಆ ಕಡೆ ಒಬ್ಬ, ಈ ಕಡೆ ಒಬ್ಬ ಐನೋರು ಶಾಸ್ತ್ರೋಕ್ತವಾಗಿ ಮಾತಾಡಿದರು

“ಇವರು ಯಾರು?”

“ನ್ಯಾಮುತಿವಾಸಿ ಎನ್.ಎಸ್. ಹಾಲಪ್ಪ”

“ಇಹಲೋಕದಲ್ಲಿ ಏನೇನು ಮಾಡಿದ್ದರು?”

“ಗೊದಾನ, ಭೂದಾನ, ಕನ್ನಾದಾನ ಮಾಡಿದರು!”

“ಇದನ್ನು ಕೇಳಕ್ಕೆ ನೀನ್ಯಾರು ಅಂತ ಕೇಳು”

“ಇದನ್ನೆಲ್ಲ ಕೇಳಕ್ಕೆ ನೀನ್ಯಾರು?”

“ನಾನು ಶಿವದೂತ”

ಈ ಶಿವದೂತರಿಗೇನು ಗೊತ್ತು? ನಮ್ಮಪ್ಪನೂ ಎಲ್ಲ ಅಪ್ಪಂದಿರಂತೆ ಹೋರಾಡಿದ್ದು, ಗಾಂಧಿ ಬೆನ್ನು ಬಿದ್ದಿದ್ದು, ಸಂಸಾರ ಕಟ್ಟಿ ಮೌನವಾಗಿ ಬದುಕಿದ್ದು, ಬಂದಿದ್ದು, ನಕ್ಕಿದ್ದು...

... ಕೊನೆಗೆ ನಮ್ಮೆಲ್ಲರಲ್ಲಿ ಕರಗಿಹೋದದ್ದು?

**ಶೀಖರ ಪರಿಚಯ:** ಎನ್.ಎಸ್. ಶಂಕರ್ ಎಂಬ ಶಿವಮೂರ್ತಿ ಜಿಲ್ಲೆಯ ಸೂರಬಿ ತಾಲ್ಲೂಕಿನ ನ್ಯಾಮುತಿಯಲ್ಲಿ ಜನಿಸಿದರು. ಜನವಾಣಿ, ಪ್ರಜಾವಾಣಿ, ಲಂಕೇಶ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಮುಂಗಾರು ದಿನಪತ್ರಿಕೆ ಮತ್ತು ಸುದ್ದಿ ಸಂಗಾತಿ ವಾರ ಪತ್ರಿಕೆಗಳ ಸಂಸ್ಥಾಪಕರಲ್ಲಿ ಒಬ್ಬರಾಗಿ ಅಪಾರ ಅನುಭವಗಳಿಸಿದ್ದಾರೆ. **ಕೃತಿಗಳು:** ಮೇಲೋಗರ, (ಬಿಡಿ ಬರಹಗಳು) ಹುಡುಕಾಟ, ಉಸಾಬರಿ (ಸಮಕಾಲೀನ ವಿದ್ಯೆ ಮಾನಗಳು) ಮಾಯಾ ಬಜಾರ್ (ಸಿನಿಮಾಕುರಿತ ಬರಹಗಳು) ಚಂಚಲೆ (ಮಹಿಳಾ ಕಥನ), ಪೂಲನ್ ದೇವಿ ಮತ್ತು ಜಾಲ್ಫ್ ಶೋಭರಾಜ್ (ಜೀವನಕಥನ) ಹಾಗೂ ರಾಮ ಕೃಷ್ಣ (ಅನುವಾದ).

### ಪ್ರಶ್ನೆಗಳು:

೧. ಅಪ್ಪನ ಶವದ ಬಳಿ ಕುಳಿತಿದ್ದ ಶೀಖರ ಏನೆಲ್ಲಾ ಘಟನೆಗಳನ್ನು ಮೌನವಾಗಿ ಗಮನಿಸಿದರು? ವಿವರಿಸಿ.
೨. ಶವ ಸಂಸ್ಥಾರದ ಸಿದ್ದತೆಗಳು ಹೇಗೆ ನಡೆದವು? ವಿವರಿಸಿ.
೩. ಶೀಖರ ನನುಗಳು ಕಟ್ಟಿಕೊಡುವ ಅಪ್ಪನ ಆದರ್ಶ ಪ್ರಕ್ರಿಯೆ ಎಂದು?

## ಇ. ಇರುಪ್ರದೋಂದೇ ಭೂಮಿ

ನಾಗೇಶ್ ಹೆಗಡೆ

**ಅರ್ಥ:** ಕ್ಯಾರಿಕೆರಣದ ಫಲವಾದ ನಗರೀಕರಣ ಮತ್ತು ಅದರ ಅಂಗವಾದ ಆಧುನಿಕ ಉಪಭೋಗವಾದ ದೃಷ್ಟಿಕೋನ ಭೂಮಿಯ ವಿನಾಶಕ್ಕೆ ಬಹುಮುಖ್ಯ ಕಾರಣವಾಗಿದೆ. ಇಂದಿನ ಮಾನವನ ಭೋಗಜೀವನದ ವಿಲಾಸಿ ಮತ್ತು ದುರಾಸೆ ಸಂಸ್ಕೃತಿಯಿಂದಾಗಿ ಅತ್ಯಂತ ಸೂಕ್ಷ್ಮವೂ ಹಾಗೂ ಪರಸ್ಪರ ಅವಲಂಬಿತವೂ ಆದ ಜೀವಜಾಲ ಬಹಳ ವೇಗವಾಗಿ ವಿನಾಶದೆಂದೆ ಧಾವಿಸುತ್ತಿದೆ.

“ಈ ಭೂಮಿ ಮಾನವನ ಪಿತ್ರಾಜ್ಞತ ಅಸ್ತಿಯಲ್ಲ. ಇತರ ಅಸಂಖ್ಯೆ ಜೀವಿಗಳಂತೆ ಮಾನವ ಕೂಡ ಒಂದು ಜೀವಿ ಅಷ್ಟೇ ಜೀವಿಗಳ ಈ ಸಂಕೀರ್ಣ ಜಾಲವನ್ನು ಮಾನವ ನೇಯುದ್ದಲ್ಲ. ಆತ ಈ ಜಾಲದ ಒಂದು ಎಳೆ ಅಷ್ಟೇ ಈ ಜಾಲಕ್ಕೆ ಮಾನವ ಏನೇ ವಿವರವು ತಂದುಕೊಂಡರೆ, ಈ ಭೂಮಿಗೆ ದುರ್ಗತಿ ಬಂತೆಂದರೆ ಮಾನವನಿಗೂ ಅದೇಗತಿ ಬಂತೆಂದೇ ಅರ್ಥ. ಇಲ್ಲಿ ಎಲ್ಲವೂ ಒಂದಕ್ಕೊಂದು ತುಳುಕಿ ಹಾಕಿಕೊಂಡಿವೆ.”

ಈ ಮೇಲಿನ ಹೇಳಿಕೆ ಯಾವ ಮುನಿವಯನದೂ ಅಲ್ಲ, ಮಹಾ ವಿಜ್ಞಾನಿಯರೂ ಅಲ್ಲ. ಕಾಡಿನಲ್ಲಿ ವಾಸಿಸುತ್ತಿದ್ದ ಒಬ್ಬ ರೆಡ್‌ಬಂಡಿಯನ್ ಜನಾಂಗದ ಮುಖ್ಯಸ್ಥ ಜೀವ್ ಸಿಟ್ಲ್ ಎಂಬಾತ ಹೇಳಿದ ಮಾತುಗಳಿವು. ವಾಷಿಂಗ್‌ಟನ್ ನಗರದ ಸರಹದಿನಲ್ಲಿದ್ದ ಆದಿವಾಸಿ ಜನರು ತಮ್ಮ ಭೂಮಿಯನ್ನು ನಗರ ವಿಸ್ತರಣೆಗಾಗಿ ಬಿಟ್ಟಕೊಡಬೇಕೆಂದು 1854 ರಲ್ಲಿ ಸರಕಾರ ಕೇಳಿಕೊಂಡಾಗ ಜೀವ್ ಸಿಟ್ಲ್ ಬರೆದ ಸುದೀರ್ಘ ಪತ್ರದ ಒಕ್ಕಣೆ ಇದು.

ಈ ಪತ್ರದ ತಾತ್ತ್ವರ್ಯ ನಮಗೆ ಅರ್ಥವಾಗಲು ಒಂದು ಶತಮಾನವೇ ಬೇಕಾಯಿತು. ಭೂಮಿಯ ಆಚೆ ನಿಂತೇ ಭೂಮಿಯ ಸಮಗ್ರ ಚಿತ್ರವನ್ನು ನಾವು ನೋಡಬೇಕಾಯಿತು. 1970ರ ದಶಕದ ಪ್ರಾರಂಭದಲ್ಲಿ ಬಾಹ್ಯಾಕಾಶ ನೋಕಳು ಮೊಟ್ಟಮೊದಲ ಬಾರಿಗೆ ಭೂಗ್ರಹದ ಘೋಜೋಗಳನ್ನು ಭೂಮಿಗೆ ರವಾನಿಸಿದವು. ಕರಾಳ ಕಮ್ಮ ಆಕಾಶದ ಮಧ್ಯ ವಿಕಾಂಗಿಯಾದ ನೀಲವಣಿದ ಭೂಮಿಯ ಸುಂದರ ಚಿತ್ರ ಅದು. ಭೂಮಿಯೂ ಒಂದು ಗಗನನೋಕೆ ಎಂಬ ಕಲ್ಪನೆಯನ್ನು ನಮಗೆಲ್ಲ ಮೊಟ್ಟ ಮೊದಲು ಕೊಟ್ಟ ಚಿತ್ರ ಅದು.

ಒಂದು ದೃಷ್ಟಿಯಲ್ಲಿ ಅದು ದಿಗಿಲು ಹಟ್ಟಿಸುವ ಕಲ್ಪನೆ. ವಿಶ್ವ ನಿಯಮಗಳ ನಾಜೂಕು ತಂತ್ರಿಯ ಮೇಲೆ ಒಬ್ಬಂಟಿಯಾಗಿ ಸುತ್ತುತ್ತಿರುವ ಜೀವಂತ ನೋಕೆ ಇದು. ನಿಯಮಗಳಲ್ಲಿ ಕೊಂಡ ಏರುಪೇರಾದರೂ ಸಾಕು-ಇಡೀ ನೋಕೆ ನಿಜೀವ ಕೆಂಡವಾಗುತ್ತದೆ. ಇಲ್ಲವೇ ಹಸಿರ ಹೆಸರೂ ಇಲ್ಲದ ಹಿಮವಿಂಡವಾಗುತ್ತದೆ.

ಇನ್ನೂಂದು ದೃಷ್ಟಿಯಲ್ಲಿ ನಮಗೆಲ್ಲ ನೆಮ್ಮೆ, ಹೆಮ್ಮೆ ಮೂಡಿಸಿದ ಕಲ್ಪನೆ ಇದು. ಇಡೀ ವಿಶ್ವದಲ್ಲೇ ಜೀವಂತ ಸೃಷ್ಟಿಯೊಂದನ್ನು ಸೃಷ್ಟಿಸಿದ ಮುಟ್ಟ, ಸುಂದರ ಭೂಮಿ. ನಮ್ಮೆಲ್ಲರ ತ್ವಿತಿಯ ಮಾತೃಭೂಮಿ. ಹಸಿರು ನೀಲಾಂಬರ ಭೂಷಿತ; ರತ್ನಗಳಾಗ ವಸುಂಧರೆ.

ಈ ಪ್ರಜ್ಞೆ ಸಾಕಾರವಾಗುತ್ತಲೇ, ಮನ ತಲ್ಲಿಗೊಳಿಸಲು ಒಂತು, ‘ಕ್ಲಬ್ ಆರ್ ರೋಮ್‌ನ’ ‘ಲಿಮಿಟ್ ಟು ಗೋರ್ಡ್’ ವರದಿ (16ನೇ ಪುಟ ನೋಡಿ). ಬಾಹ್ಯಲೋಕದಿಂದ ಮುದ್ದಾಗಿ ಕಂಡ ಈ ಭೂಮಿಯನ್ನು ಒಳಗೊಳಗೇ ನಾವೆಟ್ಟು ಕೆಡಿಸಿದ್ದೇವೆ ಎಂಬುದನ್ನು ವಿಮರ್ಶಿಸಿ ನೋಡಲೇಂದು ಅದೇ ವೆಳಿಗೆ ಸ್ವಾಕ್ಷರೋಮ್‌ನಲ್ಲಿ ಪರಿಸರ ಕುರಿತಾದ ಮೊಟ್ಟ ಮೊದಲ ಜಾಗತಿಕ ಸಮ್ಮೇಳನವೂ ಜರುಗಿತು. ‘ಈ ಭೂಮಿಯ ಸಂಪತ್ತು ಅಪಾರವೇನಲ್ಲ; ಇಲ್ಲಿರುವುದು ಸಿಮಿತ, ನಿಯಮಬದ್ಧ ನಿಸಗ್ರ. ಮಾನವ ನಿರ್ಮಿತ 180 ಜಿಲ್ಲರೆ ದೇಶಗಳು ತಮ್ಮವರ ಅಭಿವೃದ್ಧಿಗೆಂದು ತಮ್ಮಮೊಳಗೇ ಪ್ರೇಮೋಣಿ ನಡೆಸುತ್ತ ಹೊಣೆಗೇಡಿಯಾಗಿ ಹಿರಿಯುವಪ್ಪು ಅಕ್ಷಯ ವಿಜಾನೆ ಇಲ್ಲಿಲ್ಲ’ ಎಂಬ ಅರಿವು ಬೆರಳೆಣಿಕೆಯ ಕೆಲವರಿಗಾದರೂ ಬರುವಂತಾಯಿತು.

ಈ ಭೂಮಿಯ 500 \* ಕೋಟಿ ಜನರಲ್ಲಿ ಬೆರಳೆಣಿಕೆಯ ಕೆಲವರಾದರೂ ಗಂಭೀರವಾಗಿ ಯೋಚಿಸುವಂತಾಯಿತು.

ಭೂಮಿ ಒಂದು ಗಗನನೋಕೆ ಎಂಬ ಕಲ್ಪನೆ ಒಂದ ಮೇಲೆ ಈ ನೋಕೆಯಲ್ಲಿ ಎಲ್ಲಲ್ಲಿ ಎಂತೆಂಧ ಸ್ವಿಪ್ಪುಗಳು, ಲಿವರ್, ಗಿಯರ್, ಆಕ್ಸಿಜನ್ ಸಿಲಿಂಡರ್ ಇವೆಯೆಂಬುದು ಗೊತ್ತಾಗಬೇಕು. ಅವನ್ನೆಲ್ಲ ಅರ್ಥ ಮಾಡಿಕೊಳ್ಳುವ ಮೊದಲೇ ಕಿತ್ತಾಡುತ್ತಿದ್ದೇವೆ. ಕಿತ್ತು ಬಿಸಾಡುತ್ತಿದ್ದೇವೆ. ನೋಕೆ ಬಿಸಿಯಾಯಿತೆಂದೋ, ಇಂಗಾಲದ ದೃಯಾಕ್ಷರ್ಡ್ ಹೆಚ್ಚಿತೆಂದೋ, ಓ

ಜೋನ್ ಕವಚ ಭಿದ್ರವಾಯಿತೆಂದೋ ಹೊಯ್ದುಡ್ಟಿದ್ದೇವೆ. ಮುಂದಿನ ಪೀಠಿಗೆಯವರಿಂದ ಈ ನೋಕೆಯನ್ನು ಎರವಲು ಪಡೆದದ್ದು, ಎಂಬುದರ ಪರಿವೆ ಇಲ್ಲದೇ, ಮುತ್ತಜ್ಞನ ಆಷಿಯೆಂಬಂತೆ ಇಲ್ಲಿನ ಪರಿಕರಗಳನ್ನು ಧ್ವಂಸ ಮಾಡುತ್ತಿದ್ದೇವೆ. ಮುಂದಿನವರಿಗೆಂದು ಈ ನಿಸರ್ಗ ನಿಮಿತ್ತ ನೋಕೆಯು ಸರಂಜಾಮುಗಳನ್ನು ರಕ್ಷಿಸುವ ಬದಲು ನಾವೇ ಮಹಾಮಹಿಮರೆಂದು ಭಾವಿಸಿ ನಮ್ಮದೇ ಜರಿತೆಯನ್ನೋ ಶಿಥಿಲವಾದ ಹೋಟೆ ಹೊತ್ತಲಗಳನ್ನೋ ಕಾಪಾಡಲು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದೇವೆ.

ಒಂದು ಉದಾಹರಣೆ ನೋಡಿ: ಉಷ್ಣವಲಯದ ಮಳೆಕಾಡುಗಳಿಂದರೆ ಜಗತ್ತಿನ ಅತ್ಯಂತ ಸಮೃದ್ಧ ಜೀವ ಭಂಡಾರ. ಭೂಮಿಯ ಕೇವಲ ಶೇಕಡಾ 6 ರಪ್ಪು ಕ್ಷೇತ್ರವನ್ನು ಆಕ್ರಮಿಸಿರುವ ಈ ಮಳೆ ಕಾಡುಗಳಲ್ಲಿ ಜೀವ ಜಗತ್ತಿನ ಅಧ್ಯಕ್ಷಿಂತ ಹೆಚ್ಚು ಸಂಖ್ಯೆಯ ವನ್ನು ಪ್ರಾಣಿಗಳು, ಸಸ್ಯಗಳು, ಪಕ್ಷಿಗಳು, ಕೀಟಗಳು ಇವೆ. ಈ ಕಾಡುಗಳ ಶೇಕಡಾ 40ರಪ್ಪು ಭಾಗ ಕಳೆದ 40 ವರ್ಷಗಳಲ್ಲಿ ನಿನಾರುವಾಗಿದೆ. ನಮ್ಮ ಅತಿಯಾಸೆ ಹಾಗೂ ಅನಗತ್ಯ ಹಸ್ತಕ್ಷೇಪದಿಂದಾಗಿ ಇಂದು ಪ್ರತಿ ನಿಮಿಷಕ್ಕೂ ಸರಾಸರಿ 100 ಎಕರೆಯಪ್ಪು ಮಳೆಕಾಡು ಧ್ವಂಸವಾಗುತ್ತಿದೆ. ಪ್ರತಿ ವರ್ಷವೂ ಏನಿಲ್ಲೆಂದರೂ ಇದು ಸಾವಿರಜೀವಿ ಸಂಕುಲವನ್ನೇ ನಾಮಾವಶೀಷ ಮಾಡುತ್ತಿದ್ದೇವೆ.

ಸಾರ್ವತ್ರಿಕ ಸಮೃದ್ಧಿಯನ್ನಾಗಲೇ, ಸಮಾನತೆಯನ್ನಾಗಲೇ ಸಮತೋಲನವನ್ನಾಗಲೇ ಸಾಧಸಲಾರದ ಈ ಬಗೆಯ ಭೂಪತನವನ್ನು ಯಾರು ತಡೆಹಿಡಿಯಬೇಕು? ಜನಸಂಖ್ಯೆ ಸ್ವಾಷಿ, ಸಂಪನ್ಮೂಲಹರಣ ಹಾಗೂ ಮಾಲಿನ್ಯವ್ಯಾಧಿ ಈ ಮೂರಕ್ಕೂ ತಡೆಯೋಡ್ಡಿ ನಿಸರ್ಗ ಆಧರಿಸಿಯೇ ನಿರಂತರ ಅಭಿವೃದ್ಧಿ ಸಾಧಿಸುವಂತೆ ಯಾರನ್ನು ಒತ್ತಾಯಿಸಬೇಕು?

“ಭವಿಷ್ಯದ ಬಗೆಗೆ ದೂರದೃಷ್ಟಿಯಿಳ್ಳ ರಾಜಕೀಯ ಮುತ್ತಿನಿಗಳೇ ಇಂದು ತುಂಬ ಅಪರೂಪ; ಇದ್ದರೂ, ಅಂಥ ದೂರದೃಷ್ಟಿ ಯೋಜನೆಗಳನ್ನು ಕಾರ್ಯಗತ ಮಾಡಬಲ್ಲ ಸಾಮರ್ಥ್ಯ ಇದ್ದವರು ಇನ್ನೂ ಅಪರೂಪ” ಎನ್ನುತ್ತಾರೆ, ಭೂಮಿಯ ಪರಿಸರ ಪರಿಸ್ಥಿತಿ ಕುರಿತು ವರ್ಷವರ್ಷವೂ ‘ಪ್ರಗತಿ ಪತ್ರ’ ತಯಾರಿಸುತ್ತಿರುವ ವಲ್ಲೂ ವಾಚ್ ಸಂಸ್ಥೆಯ ಲೆಸ್ಪರ್ ಬೌನ್, ಇಂದಿನ ಅನೇಕ ಮುತ್ತಿನಿಗಳು ದಿನ ದಿನದ ಜಟಿಲ ಸಮಸ್ಯೆಗಳನ್ನು ಬಗೆಹರಿಸುವಲ್ಲೇ ಎಷ್ಟೊಂದು ಹೂತು ಹೋಗಿದ್ದಾರೆ ಎಂದರೆ ಮುಂದಿನ ಭೂಭವಿಷ್ಯದ ಮಾತು ಹಾಗಿರಲಿ, ನಾಳಿನ ಗ್ರಿತ್ತಿಗಳಿಯನ್ನು ಉಂಟಿಸಲೂ ಬಿಡುವಿಲ್ಲದವರಾಗಿದ್ದಾರೆ. ಅನೇಕರಿಗಂತೂ ಭೂಮಿಯನ್ನು ಮತ್ತೆ ಹೇಗೆ ಮರಳಿ ಮೊದಲಿನ ಸ್ಥಿತಿಗೇ ತರಬಹುದೆಂಬ ಚಿಂತಿಗಂತ, ಮುಂದಿನ ಚುನಾವಣೆಯನ್ನು ಮತ್ತೆ ಹೇಗೆ ಗೆಲ್ಲಬೇಕೆಂಬಪ್ಪೇ ಚಿಂತೆ ಬಾಧಿಸುತ್ತಿರುತ್ತದೆ.

ಅಪ್ಪೇ ಆಗಿದ್ದರೆ ಹೇಗೋ ನಿಭಾಯಿಸಬಹುದಿತ್ತು. ಜಾಗತಿಕ ಧೂರೀಣರಲ್ಲಿ ಅದಕ್ಷಿಂತ ಅಪಾಯಕಾರಿ ಪ್ರವೃತ್ತಿ ಇನ್ನೂಂದಿದೆ: ಜಗತ್ತಿನ ಭವಿಷ್ಯದ ಬಗೆಗೆ ಇವರು ಆಗಾಗ ಘಂಟಾ ಫೋಷವಾಗಿ ಚಿಂತಿಸುತ್ತಾರೆ. 1986ರ ಬದಲೀ ನೋಬೆಲ್ ಪ್ರಶಸ್ತಿ ವಿಜೇತೆ ಡಾ. ರೋಸಾಲಿ ಬಟ್ಟೆಲ್ ಹೇಳುವಂತೆ, ಇವರೆಲ್ಲ ಹೀಗೆ ಜಗತ್ತಿನ ಬಗೆಗೆ ಚಿಂತಿಸಿದ ಮಾತ್ರಕ್ಕೆ ಇವರೇ ಏನಾದರೂ ಮಾಡಿಯಾರೆಂಬ ಟೊಳ್ಳು ಭೂಮೆ ನಮ್ಮ ನಿಮ್ಮನ್ನು ಆವರಿಸುತ್ತದೆ. ಹಸಿದ ಮಕ್ಕಳ ಸಮಸ್ಯೆ, ಗಿಡಿಗುಡುವ ನಗರಗಳ ಸಮಸ್ಯೆ ನಾರುವ ಶರಧಿಯ ಸಮಸ್ಯೆ, ಬೆಳೆಯುವ ಮರುಭೂಮಿಯ ಸಮಸ್ಯೆಗಳಲ್ಲ ಹೇಗೋ ಬಗೆಹರಿದಾವೆಂದು ನಾವು ನಿಶ್ಚಿಂತರಾಗಿ ಕೂರುವಂತೆ ಮಾಡುತ್ತದೆ. ಇಂಥ ಧೂರೀಣರಿಂದಾಗಿ ಶಾಂತಿ ಸಂಧಾನಗಳ ಧಣಾಡಂಗೂರದ ಮಧ್ಯಯೇ ಇನ್ನಪ್ಪು ಶಸ್ತಾಸ್ತಗಳು ನಿಮಾಣಿವಾಗುತ್ತವೆ; ಪರಿಸರ ರಕ್ಷಣೆಯ ಫೋಷಣೆಗಳು ಗಡಬಿಕ್ಕಾಗಲೇ ದಟ್ಟ ಹಸಿರಿನ ಮಳೆಕಾಡು ಮಡಿಲಲ್ಲಿ ಮತ್ತೊಂದು ಅಣುಸಾಫ್ಫಾವರ ತಲೆಯೆತ್ತುತ್ತದೆ.

ನಿಸರ್ಗವನ್ನು ಬಗ್ಗೆ ಬಡಿದೇ ಮಾನವರ ಏಳಿಗೆ ಸಾಧಿಸುವ ಈ ಧೂರೀಣರೆಯನ್ನು ಬದಲಾಯಿಸಬೇಕಾದ ಪರ್ವಕಾಲದಲ್ಲಿ ನಾವಿದ್ದೇವೆ. ನಮ್ಮವರು ಸೃಷ್ಟಿಸಿದ ಸಮಸ್ಯೆಗಳು ಎಷ್ಟು ಕ್ಷಿಷ್ಟವೆಂದರೆ ಅವನ್ನು ಬಿಡಿಸುವ ಮಾತು ಹಾಗಿರಲಿ, ಅರ್ಥಮಾಡಿಕೊಳ್ಳುವುದೂ ರೂಢಿಯಲ್ಲಿರುವ ಯಾವ ಒಂದು ಇಸಂನಿಂದ ಸಾಧ್ಯವಿಲ್ಲವೆಂದು ‘ಕ್ಷಬ್ಜ್ ಆಫ್ ರೋಮ್’ನ ಸದಸ್ಯರು ಹೇಳಿದ್ದಾರೆ. ಹಾಗೆಂದು ಭವಿಷ್ಯವೆಲ್ಲ ಅಂಥಃಕಾರವೆಂದು ಕ್ಯಾಚೆಲ್ಲಬೇಕೆಲ್ಲ. ಹೊಸ ಚಿಂತನೆಯ ಮಾರ್ಗ ಮಡುಕಲು ಯುವ ಪೀಠಿಗೆಯ ಮೊಂಬತ್ತಿಗಳು ಅಲ್ಲಲ್ಲಿ ಮಿನುಗೊಡಿಗಿವೆ. ಗ್ರೀನ್ಸ್, ಗ್ರೀನ್ಸ್ಪೀಸ್, ಪ್ರೆಂಡ್ಸ್ ಆಫ್ ದಿ ಆರ್ಥ್, ಸಬ್ಸಾತ್ ಅಲಾಮ್ ಮಲೇಶಿಯಾ, ಚಿಮ್ನ್ ಮುಂತಾದ ಸಂಘ-ಸಂಸ್ಥೆಗಳ ಆದಶರ್ಕಗಳನ್ನು ಮುಂದಿಟ್ಟುಕೊಂಡು ಪರಿಸರ ಜಾಗೃತಿ ಹಾಗೂ ನಿಸರ್ಗ ಸಂರಕ್ಷಣೆಗೆಂದು ಅಸಂಖ್ಯೆ ಯುವಕರು ಟೊಂಕ ಕಟ್ಟುತ್ತಿದ್ದಾರೆ. ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತಿದ್ದಾರೆ. ಸಂಧಾನವೋ ಸಂಗ್ರಹಮ್ವೋ, ಅಂತೂ ಧರಣೆ ರಕ್ಷಣೆಗೆಂದು ರಂಗ ಸಜ್ಜಿಕೆಯಾಗುತ್ತಿದೆ.

ಪರಿಸರ ಪ್ರಜ್ಞೆ ಬೆಳೆಸಿಕೊಂಡ ಬಿಸಿ ರಕ್ತದ ಯುವಕರು ಟೊಂಕಟ್ಟಿದ ಮಾತ್ರಕ್ಕೆ ಸಾಬೂನು ಗುಳ್ಳೆಯಂತೆ ನಾಜೂಕಾಗಿರುವ ಈ ಭೂಮಿ ಬದ್ರವಾದೀತೆಂದು ಹೇಳುವಂತಿಲ್ಲ. ತಲೆತಲಾಂತರಗಳಿಂದ ನಾವು ನಿಮಿಸಿಕೊಂಡ

ವ್ಯವಸ್ಥೆಗಳನ್ನೂ ರೂಡಿಗೆ ತಂದ ಸಂಪ್ರದಾಯಗಳನ್ನೂ ಬದಲಾಯಿಸುವುದು ಸುಲಭವಲ್ಲ. ದೂರದ ಕಾಡುಗಳು ನಾಶವಾಗುತ್ತವೆಂದು ಯಾರೂ ತಣ್ಣೀರ ಸ್ವಾನಕ್ಕೆ ದೀಕ್ಷೆ ತೊಡುವುದಿಲ್ಲ. ರಾಷ್ಟ್ರದ ಹಿತವನ್ನು ಗಮನದಲ್ಲಿ ಇಟ್ಟಕೊಂಡು ಯಾರೂ ಒಂದೇ ಮನುವಿನ ನಂತರ ಸಂತಾನಶಕ್ತಿ ಹರಣ ಮಾಡಿಕೊಳ್ಳುವುದಿಲ್ಲ. ಅಂತಹೀ ಶೈತೀಯ ವಿಶ್ವದ ಬದಲೇಗಳ ಸಂಪನ್ಮೂಲ ನಾಶವಾದೀತೆಂದು ಯಾವ ಅಮೇರಿಕನ್ ಪ್ರಜೆಯೂ ತನ್ನ ಪುಟಂಬದ ಮೂರನೇ ಕಾರನ್ನು ಮಾರುವುದಿಲ್ಲ. ಸಂಪನ್ಮೂಲ ಧ್ವಂಸದ ಬಿಸಿ ಕಾಲ ಬುಡಕ್ಕೆ ತಟ್ಟವರೆಗೂ ಜನರ ರೀತಿ-ನೀತಿ-ರಿವಾಬುಗಳು ಬದಲಾಗುವುದಿಲ್ಲ.

ಬಿಸಿ ತಟ್ಟವುದೂ ಅರಿವಿಗೆ ಬಾರದಪ್ಪು ಅಚ್ಚಾನ್, ಅಂಥಃಕಾರ ಬದಲೇಗಳಲ್ಲಿದೆ. ನಿರ್ಕಾರಿಗಳಷ್ಟೇ ಅಲ್ಲ, ಸುತ್ತಿಕ್ಕಿರುತ್ತಾರೂ ತುಂಬ ನಿಧಾನಗತಿಯಲ್ಲಿ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುತ್ತಿದ್ದಾರೆ. ಸಂಪನ್ಮೂಲ ಉಳಿಸಿಕೊಂಡೇ ನಿರಂತರ ಅಭಿವೃದ್ಧಿ ಸಾಧಿಸಬಲ್ಲ ಬದಲೀತಂತ್ರ ಜ್ಞಾನಗಳೂ ಬದಲೇಗಳಿಗೆ ಸುಲಭವಾಗಿ ಲಭ್ಯವಾಗುವುದಿಲ್ಲ. ಜೀವ ಸಂಪತ್ತಿನ ರಕ್ಷಣೆ, ಮೋಷಣೆ, ಅಕ್ಷಯ ಶಕ್ತಿಮಾಲಗಳ ಅಭಿವೃದ್ಧಿ, ಶಕ್ತಿಯದಕ್ಕ ಬಳಕೆ, ಬಿಸಾಕು ವಸ್ತುಗಳ ಮರುಬಳಕೆ, ಜನಸಂಖ್ಯೆ ನಿಯಂತ್ರಣದ ಸರಳ ತಂತ್ರಜ್ಞಾನ ಇವುಗಳ ಕುರಿತು ರಾಷ್ಟ್ರ ರಾಷ್ಟ್ರಗಳ ಮಧ್ಯ ಮಾಹಿತಿ ವಿನಿಮಯ ನಡೆಯಬೇಕಿದೆ. ಬದಜನತೆಯ ಅಚ್ಚಾನವನ್ನೇ ಬಂಡವಾಳ ಮಾಡಿಕೊಂಡು ನಿಸರ್ಗ ಶೋಷಣೆ ಮಾಡುವವರಿಗೆ ಕಡಿವಾಣ ಹಾಕಬೇಕಾಗಿದೆ. ಅದಕ್ಕೆ ಕೇವಲ ಬಿಸಿ ರಕ್ತದ ಉತ್ಸಾಹವಿದ್ದರೆ ಸಾಲದು. ಪ್ರಪಂಚ ವಿದ್ಯಮಾನಗಳ ಅಪಾರ ಮಾಹಿತಿಯೂ ಬೇಕಾಗುತ್ತದೆ.

1986ರ ವಿಶ್ವ ಪರಿಸರ ದಿನಾಚರಣೆಯಂದು 14ನೇ ದಲಾಯಿ ಲಾಮಾ ಪೂಜ್ಯ ತೇನೋಸಿನ್ ಗ್ಯಾತ್ಮೇನ್ ನೀಡಿದ ಸಂದೇಶ ಹೀಗಿತ್ತು:

“ಮಾನವನ ಅಚ್ಚಾನ್, ಆಸೆಬುರುಕೆನ ಹಾಗೂ ಜೀವಿಗಳ ಬಗೆಗಿನ ಅಸದ್ದೆಯಿಂದಾಗಿಯೇ ನಿಸರ್ಗ ಧ್ವಂಸವಾಗುತ್ತಿದೆ. ಅಚ್ಚಾನವೋದರಿಂದಾಗಿಯೇ ಈ ಹಿಂದೆ ಮನುಷ್ಯ ಹಾಳುಗೆಡವಿದ್ದನೆಲ್ಲ ಕ್ಷಮಿಸಿ ಬಿಡಬಹುದು. ಆದರೆ ಇಂದು ನಮಗೆ ನಿಸರ್ಗ ಕುರಿತು ಹೇರಳ ಮಾಹಿತಿ ಸಿಗುತ್ತಿದೆ. ಮಾರ್ವಜನರಿಂದ ಪಡೆದಿದ್ದೇನು, ನಮ್ಮಿಂದಾಗುತ್ತಿರುವ ತಪ್ಪಗಳೇನೇನು, ಮುಂದಿನವರಿಗೆ ಉಳಿಸಬೇಕಾದುದು ಏನೇನು ಎಂಬ ಪ್ರಶ್ನೆಗಳಿಗೆ ಸ್ವೇಚ್ಛಾದ ಉತ್ತರ ಸಿಗಬೇಕಾಗಿದೆ. ಖಂಡಿತವಾಗಿಯೂ ನಮ್ಮೆಡು ಪರ್ವಕಾಲದ ಹೀಳಿಗೆ. ವಿಚ್ಚಾನ್, ತಂತ್ರಜ್ಞಾನದಲ್ಲಿ ತಮ್ಮ ಸಾಧನೆ ಎಷ್ಟೇ ಇದ್ದರೂ ಅದಕ್ಕೆ ಸರಿಸಾಟಿಯಾಗಿ ನಮ್ಮು ವ್ಯೇಫಲ್ಯಗಳು ಗುಡ್ಡದಪ್ಪಿವೆ. ಇತರೆ ಜೀವರಾಶಿಯನ್ನು ಹೊಸಕ ಹಾಕಿದ್ದ್ವಾ, ನಮ್ಮುವರೇ ಹಸಿವಿನಿಂದ ಸಾವಪ್ಪತ್ತಿರವುದೂ ಈ ವ್ಯೇಫಲ್ಯಗಳ ದ್ಯೌತಕವಾಗಿವೆ. ನಮ್ಮ ಮೇಲಿಂದ ಅಪಾರ ಹೊಣ ಇದೆ. ಅದನ್ನು ನಿಭಾಯಿಸುವ ಸಾಮಧ್ಯವೂ ನಮಗಿದೆ, ಈಗಲಾದರೂ ಕಾಯ್ ಪ್ರವೃತ್ತರಾಗೋಣ, ಕಾಲ ಮೊಂಚಿಲ್ಲ.”

\* ಈಗಿನ ವಿಶ್ವಜನಸಂಖ್ಯೆ 750 ಕೋಟಿ.

**ತೇವಿಕರ ಪರಿಚಯ:** ನಾಗೇಶ ಹೆಗಡೆಯವರು (೧೯೬೮) ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಳಿಯ ಬಕ್ಕೆ ಮನೆ ಎಂಬ ಗ್ರಾಮದಲ್ಲಿ ಜನಿಸಿದರು. **ಶೈತೀಗಳು:** ನಮ್ಮೊಳಗಿನ ಬ್ರಹ್ಮಾಂಡ, ನರಮಂಡಲ ಬ್ರಹ್ಮಾಂಡ, ಹಾರುವ ತಟ್ಟೆಯ ದಶಾವಶಾರ, ಶತ್ರುವಿಲ್ಲದ ಸಮರ, ಅಮಾರ್ವ ಪಶ್ಚಿಮಘಟ್ಟ, ಸ್ವನ್ನ ಸಫಾರಿ, ಪಾಳಸಿಕ್ ಎಂಬ ಕಸ -ರಕ್ತಸ ಮತ್ತು ಗ್ರೇತಾಧನ್ ಬರ್ಗ, ಮೊದಲಾದವು.

### ಪ್ರಶ್ನೆಗಳು:

- ಗ. ಭೂಮಿ ಹೇಗೆ ಒಂದು ನಿಸರ್ಗ ನಿರ್ಮಿತವಾದ ಜೀವಂತ ಗಗನ ನೋಕೆಯಾಗಿದೆ? ವಿವರಿಸಿ
- ಎ. ಮಾನವ ಎಸಗುತ್ತಿರುವ ವಿನಾಶಕಾರಿ ಭೂಪತನ ಯಾವ ಬಗೆಯದು? ವಿವರಿಸಿ.
- ಖ. ಭೂಮಿಯನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಜಾಗತಿಕ ಮಟ್ಟದಲ್ಲಿ ನಡೆದಿರುವ ಪ್ರಯತ್ನಗಳು ಯಾವುವು? ಪರಿಚಯಿಸಿ.

ಬಿ.ಎಸ್. ಎರಡನೆ ಸೆಮಿಸ್ಟರ್,

ಕನ್ನಡ ವ್ಯಾಖ್ಯಾ

ಪರಿವಿಡಿ

೪೦ ಅಂಕ

**ಫಳಕ-I**

- ೧. ಆ ಹಕ್ಕಿ ಬೇಕಾದರೆ
- ೨. ಮಿಲರೇಪ
- ೩. ಭೂಮಿಯೂ ಒಂದು ಆಕಾಶ

- ಎ.ಕೆ.ರಾಮಾನುಜನ್
- ಡಾ. ಎಚ್.ಎಸ್. ಶೀವಪ್ರಕಾಶ್
- ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಗಜಿ ಅಂಕ

**ಫಳಕ-II**

- ೧. ಸೀಮಂತಿನಿ
- ೨. ಸ್ಥಿತಿ
- ೩. ಕನ್ನಡ ಪದಗೋಳ

- ಡಾ.ಎನ್.ಎಸ್.ಲಕ್ಷ್ಮಿನಾರಾಯಣಭಟ್ಟ
- ಬಿ.ಆರ್.ಲಕ್ಷ್ಮಿನಾರಾವ್
- ಡಾ.ಜಿ.ಪಿ.ರಾಜರತ್ನಂ

ಗಜಿ ಅಂಕ

**ಫಳಕ-III**

- ೧. ಕಥೆಗಾರ ಮಂಜಣಿ
- ೨. ಸ್ವಷ್ಟಿ ಸುಂದರಿ
- ೩. ಇನ್ನೊಂದು ಮುಖಿ

- ಕುವೆಂಪು
- ಚದುರಂಗ
- ತ.ರಾ. ಸು

ಗಜಿ ಅಂಕ

**ಫಳಕ-IV**

- ೧. ಕನ್ನಡ ಸಾಹಿತ್ಯ ಮತ್ತು ಮನುಷ್ಯನ ಹುಡುಕಾಟ
- ೨. ಚಿಂತನ
- ೩. ಕನ್ನಡದ ಆತಂಕಗಳು

- ಡಾ. ಬರಗೂರು ರಾಮಚಂದ್ರಪ್ಪ
- ಡಾ. ಎಚ್.ಎಸ್. ರಾಘವೇಂದ್ರರಾವ್
- ಕಿ.ರಂ. ನಾಗರಾಜ

ಗಜಿ ಅಂಕ

## ಫೋಟೋ-I

### ರ. ಆ ಹಕ್ಕಿ ಬೇಕಾದರೆ

ಎ.ಕೆ. ರಾಮಾನುಜನ್

**ಅಶಯ:** ಆಸೆಯೇ ದುಃಖಕ್ಕೆ ಮೂಲ ಎಂಬ ವಾಣಿಯಂತೆ ಮನುಷ್ಯ ಅತಿ ಆಸೆಗೆ ಒಳಗಾಗಿ ಬದುಕಿನ ನೆಮ್ಮೆದಿಯನ್ನೇ ಕಳೆದು ಕೊಳ್ಳುತ್ತಾನೆ. ತಿಳಿದಿದ್ದರೂ ಸುಂದರವಾಗಿರುವುದೆಲ್ಲವೂ ತನಗೇ ಸೇರಬೇಕೆಂಬ ಸ್ವಾಧ್ಯಾತ್ಮಕ ಮನುಷ್ಯನಲ್ಲಿ ಮೂಡಿ ಸಿಗದೆ ಇರುವುದಕ್ಕೆ ಕೈಚಾಚಿ ಸಿರಾಲೆಗೊಳ್ಳುತ್ತಾನೆ.

ಮಂಗೋಲಿಯದಲ್ಲಿ ಒಬ್ಬ ರಾಜ  
ಇದ್ದನಂತಲ್ಲ  
ಅವನು ಯಾವುದೋ  
ದೂರ ದೇಶಕ್ಕೆ ದಂಡೆತ್ತಿ ಹೋದಾಗ  
ಅಲ್ಲಂದು ಹೊಸ ಹಕ್ಕಿ ಹಾಡು ಕೇಳಿಸಿ  
ಆ ಹಾಡು ನನಗೆ ಬೇಕು ಎಂದು  
ಹಾಡಿಗೆಂದು ಹಕ್ಕಿ ಹಿಡಿದು  
ಹಕ್ಕಿಯ ಜೊತೆ ಗೂಡೆತ್ತಿ  
ಗೂಡಿನಡಿ ರೆಂಬೆ  
ರೆಂಬೆಗೆ ಕೊಂಬೆ  
ಕೊಂಬೆಗೆ ಮರ  
ಮರದಡಿಯ ಬೇರು  
ಬೇರು ಸುತ್ತಿದ ಹೆಂಟೆ ಮಣಿ  
ಆ ಉರು  
ನೀರು  
ಹಿಂಗಾರು  
ಆ ಪ್ರದೇಶ  
ದೇಶ  
ಆ ಇಡೀ ರಾಜ್ಯ  
ಎಲ್ಲ ಹೊತ್ತು ಹಾಕಬೇಕು  
ಎನ್ನಿಸಿ  
ಇದ್ದಬಿದ್ದ ಆನೆ ಕುದುರೆ ರಥ  
ಸೈನ್ಯ ಎಲ್ಲ ಕೂಡಿಸಿ  
ಇಡೀ ರಾಜ್ಯವನ್ನೆಲ್ಲ ಗೆದ್ದು  
ತನ್ನ ಸಾಮಾಜಿಕ್ಕೆ ಸೇರಿಸಿಕೊಂಡ  
ಮನೆಗೇ ಹೋಗಲಿಲ್ಲ.

**ಕೆವಿ ಪರಿಚಯ:** ಎ.ಕೆ.ರಾಮಾನುಜನ್ (ರೆ.೨೬-ರೆ.೩೧) ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ., ಪದವಿ, ಅಮೇರಿಕಾದ ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿ ಪಡೆದು ಪ್ರಾಧ್ಯಾಪರಾಗಿ ಸೇವೆ ಸಲ್ಲಿಸಿದ್ದಾರೆ. ಕೃತಿಗಳು: ಹೊಕ್ಕಳಲ್ಲಿ ಹೂಡಿಲ್ಲ ಮತ್ತು ಇತರ ಪದ್ಯಗಳು, ಕುಂಟೋಬಿಲ್ಲೆ ಕವನ ಸಂಕಲನಗಳು. ಮತ್ತೊಬ್ಬನ ಆತ್ಮಚರಿತ್ರೆ ಗಡ್ಡಕೃತಿ.

**ಪ್ರಶ್ನೆಗಳು:**

೧. ಸಾಮಾಜಿಕ ವಿಸ್ತರಣೆಯ ಹೆಸರಿನಲ್ಲಿ ಮಾನವೀಯ ಮೌಲ್ಯಗಳು ನಾಶವಾಗುವುದನ್ನು ವಿವರಿಸಿ.
೨. ದುರಾಸೆಯು ಮನುಷ್ಯನ ಅದಃಪತನಕ್ಕೆ ಹೇಗೆ ಕಾರಣವಾಗುತ್ತದೆಂಬುದನ್ನು ಕವನದ ಹಿನ್ನೆಲೆಯಲ್ಲಿ ವಿವರಿಸಿ.
೩. ಮಾನವನ ಸ್ವಾಧ್ಯಾತ್ಮಕ ಪರಿಸರದ ಮೇಲೆ ನಡೆಯುವ ದಾಳಿಯನ್ನು ಕುರಿತು ನಿರೂಪಿಸಿ.

## ೨. ಮಿಲರೇಪ್

ಡಾ. ಎಚ್.ಎಸ್. ಶಿವಪ್ರಕಾಶ

**ಅಶಯ:** ಮಿಲರೇಪ್ ಟಿಬೆಟಿನ ಸಂತ. ಮಹಾಯೋಗಿ, ಗತಕಾಲದ ನೆನಪುಗಳನ್ನು ಕನಸಿನ ರೂಪದಲ್ಲಿ ಕಂಡಂತಹ ಮಹಾಯೋಗಿಯಾದ ಮಿಲರೇಪನು ಜೀವನದ ಗುಟ್ಟನ್ನು ತಿಳಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಅನೇಕ ಅವಸ್ಥಾಂತರಗಳನ್ನು ದಾಟಬೇಕಾಗುತ್ತದೆ.

ಕನಸು ಕಂಡಿದ್ದೀಗ ಕಣ್ಣ ಮುಂದಿನ ನೋಟ:  
 ಬಿಧ್ಯಮನೆ, ಗೆದ್ದಲಿಕ್ಕಿದ್ದ ಕಂಬಗಳು,  
 ನವಣ ಹೊಲಗಳ ಮುಢ್ಯ ಪಾಳು ನೆಲ  
 -ಇಲ್ಲಿದ್ದ ಮನೆಯ ಉಳಿದ ಕೊನೆಯ ಜಿಹ್ವೆಗಳು.  
 ಮಂಜಿನ ಅನಾಮಧೇಯತೆಯ ಕೆಳಗೆ  
 ಹೂತ ಚಿಕ್ಕಿಂದಿನ, ತಲೆಮಾರ ನೆನಪುಗಳು  
 ಇಲ್ಲೇನೆ ಕುಪ್ಪಳಿಸ ಕಲಿತಿದ್ದು,  
 ಕತ್ತರಿಸುವ ಭಳಿಯಲ್ಲಿ ಉಣಿ ಬಟ್ಟೆಯ ಒಳಗೆ  
 ಬಜ್ಜಿಟ್ ಮೈಯ ಮಧ್ಯ ಯಾವನ ಜ್ಞಾಲೆ  
 ಜಿಗಿತದ್ದು.  
 ಹೊಸ್ತಿಲನ್ನೊದೆಯುತ್ತ ಗುರುವಿನೆಡೆಗೆ ಹೊರಟಾಗ,  
 ತಾಯ ಮುಚ್ಚಿದ ಬಾಯ ಕಂಬನಿಯ ಬಿಂದು  
 ಸ್ವರ್ಪಿಂಸಿದ್ದ;  
 ಎಲ್ಲಿರುವೆ ತಂದೆ, ನವಣ ಮೂಟೆಗಳ  
 ಹೊತ್ತು ತರುತ್ತಿದ್ದ ಕಟ್ಟಾಳು ರ್ಯಾತ್?  
 ತಾರಬಲ್ಲಿನೆ ತಿರುಗಿ  
 ಗೋಳಿಡುವ ಮಂಜುಗುಪ್ಪೆಗಳ ನಡುಮುಢ್ಯ  
 ಇಟಕಿ ರಾಶಿಯ ಅಡಿ ನೆಪವಾಗಿ ಹೂತ  
 ಜೀವದಾತರ ಈಗ?  
 ನಿಂತುಕೊಂಡಿದೆ ಕೈತಟ್ಟಿ ಧಾಕೆನೀ ಸಂಕುಳ;  
 ಅಂದಿದೆ: ತರುತ್ತೇನೆ ಸತ್ತವರ ಮತ್ತೆ,  
 ಮಂಜು ಕಣಾಗಳ ಹೊನ್ನಾಗಿಸುತ್ತೇವೆ.  
 ಮಿಲರೇಪ್ ನೀ ಹೂಂ ಅಂದರೆ,  
 ಚಿಟಕಿ ಹಾಕಿದರೆ ಆಶೇಯೀಡೇರಿಸುವ  
 ಧಾಕೆನಿಯರ ವಶಮಾಡಿ,  
 ಆಶೆ ಹೀಗೆ ಬೀಳುವ ಮನೆಗೆ,  
 ಸಂಸಾರಕ್ಕೆ  
 ಬುನಾದಿ ಎಂದು ತೋರಿದೆ ಮಾರ್ವ;  
 ಚಕ್ರ ತಿರುಗುವುದ,  
 ನಿಧಾನಗಳ ಗುಟ್ಟಿ  
 ಬಾದೆಗಳ ರೂಪಗಳ ಧಾಕೆನೀ ಸಂಕುಲದ  
 ನರ್ತನದ ಮೊದಲು ಕೊನೆ ಕಾಳಿಸಿದೆ.  
 ಕಾಲದೇಶಗಳ ಬೀಳಿನಿಕ್ಕಟಿಲ್ಲ  
 ಕರೆದೊಯ್ದು

ವಜ್ರಾಯಾನದಗ್ನಿರಥ ಸಾರಥಿಯೆ  
ನಮನ ನಮನ ನಿನಗೆ.  
ಬಿಧ್ಯ ಇಟ್ಟಿಗೆಯ ಅಳಿಸಿದ್ದ ಮಂಜು,  
ಬಿಳಿಗಗನಕ್ಕೆ ಬಾಯಿಟ್ಟ ಗೆದ್ದಲ ಕಂಬ  
ಹದಿನಾಲ್ಕು ಲೋಕಗಳ ಹಣೆಬರಹ;  
ನಿವಾಳಣದಂಚಲ್ಲಿ ಬುಧ್ಯ ಗುರುವಿಗೆ ಕೂಡ ಕಿಬ್ಬೀಟ್ಟಿ ನೋವು.  
ಯಾಕೆ ಬಲಿಕೊಡಲಿ ಚಕ್ರದ ತಿರುಗಣಿಗೆ  
ಅಪ್ಪ ಅಮ್ಮ ನಿಮ್ಮ?

ಮಿಲರೇಪ: ಟಿಬೇಟಿನ ಸುಪ್ರಸಿದ್ಧ ಯೋಗಿ.

**ಕವಿ ಪರಿಚಯ:** ಡಂ. ಎಚ್.ಎಸ್. ಶಿವಪ್ರಕಾಶ (ರಂಜಿ). ಬೆಂಗಳೂರಿನಲ್ಲಿ ಜನನ. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ., ಪದವಿ ಪಡೆದು, ದೇಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕೃತಿಗಳು: ಮಿಲರೇಪ, ಮತ್ತಿಬಿಧ್ಯ ನೆಲದಲ್ಲಿ, ಅಣುಕ್ಕಣ ಚರಿತೆ, ನವಲು ನಾಗರ ಕವನ ಸಂಕಲನಗಳು. ಮಂಟೇಸ್ಯಾಮಿ ಕಥಾ ಪ್ರಸಂಗ, ಮಾದಾರಿ ಮಾದಯ್ಯ, ಸುಲಾನ್ ಟಿಪ್ಪು, ಮಹಾ ಚೈತ್ರ ಮುಂತಾದವು ನಾಟಕಗಳು.

#### ಪ್ರಶ್ನೆಗಳು:

1. ಮಿಲರೇಪ ಯಾರು?
2. ಗತಕಾಲದ ನೆನಮುಗಳು ಮನುಷ್ಯನನ್ನು ಹೇಗೆ ಕಾಡುತ್ತವೆ?
3. ಡಾಕೆನಿ ಸಂಹಳ ಏನೆಂದು ಹೇಳುತ್ತಿದೆ?

## ಇ. ಭೂಮಿಯೂ ಒಂದು ಆಕಾಶ

ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಆಶಯ: ‘ಮಾನವ ಜನ್ಯ ದೊಡ್ಡದು ಹುಣ್ಣಪ್ಪಗಳಿರ ಹಾನಿ ಮಾಡಿಕೊಳ್ಳ ಬೇಡಿ’ ಎಂಬ ಪುರಂದರದಾಸರ ವಾಣಿಯಂತೆ ಮಾನವ ಬಹುಕು ಅತ್ಯಂತ ಶ್ರೇಷ್ಠವಾದುದು. ಪ್ರಸ್ತುತ ಕುಟುಂಬ ವ್ಯವಸ್ಥೆಯಲ್ಲಿ ಅನೇಕ ಬಿರುಕುಗಳನ್ನು ನಾವಿಂದು ಕಾಣುತ್ತಿದ್ದೇವೆ. ಸಂಬಂಧಗಳು ಶಿಥಿಲಗೊಳ್ಳುತ್ತಿವೆ.

ಆಕಾಶದಲ್ಲಿ ಗ್ರಹತಾರೆ ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ.

ಅದು ವಶಿಷ್ಟ, ಅದು ಅರುಂಧತಿ.

ಅವರು ಬೆಳಕಿನ ಕೈಚಾಚಿ ಪರಸ್ಪರ ವರಿಸಿದ್ದಾರೆ.

ನವದಂಪತೀಗಳೇ – ಅವರಂತಿರಬೇಕು ಸತೀ-ಪತೀ.

ಆಕಾಶದಲ್ಲಿ ಗ್ರಹತಾರೆ ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ

ಅದು ಸಪ್ತಫ್ರೀ ಮಂಡಲ, ಅವು ಭತ್ತದ ಅರಳು

ಸಪ್ತಫ್ರೀಗಳು ಅಗ್ನಿಕುಂಡದ ಸುತ್ತ ಕೂತಿದ್ದಾರೆ

ಹೋಮಾಗ್ನಿ ಉರಿಸಿ ಅಂತರತಮ ಕೆದಪ್ಪತ್ತ.

ಆಕಾಶದಲ್ಲಿ ಗ್ರಹತಾರೆ ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ

ಅವನು ಚಂದ್ರ ಅವಳು ತಾರೆ ಅವನು ಬುಧ

ಅವರದ್ದು ಒಂದು ಚಿಕ್ಕ ಚೊಕ್ಕ ಸಂಸಾರ

ಒಡಕು ಮರೆತು ಒಡನಿರುವುದೇ ಸಂಸಾರದ ಹದ.

ಆಕಾಶದಲ್ಲಿ ಗ್ರಹತಾರೆ ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ

ಆಗಾಗ ಇವರ ಮನೆಗೆ ಅವರು ಅವರ ಮನೆಗೆ ಇವರು

ಇದು ಕುಟುಂಬ ಧರ್ಮ; ಇದು ಮಾನವತ್ವದ ಮಾರ್ಗ

ಆದರೆ ನಿಪ್ಪುರ ಸತ್ಯ; ಆಳದಲ್ಲಿ ಅವರೆಲ್ಲ ಏಕಾಂಗಿಗಳು.

ಆಕಾಶದಲ್ಲಿ ಗ್ರಹತಾರೆ ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ.

ನಕಾಷೆ ಬಿಡಿಸಿದ್ದ ನಾವು-ಎಳೆದು ಅವರ ನಡುವೆ ಸಂಬಂಧದ ಗರೆ

ಅಂತರಾಂತರ ಹೆಣೆದಿದ್ದೇವೆ, ವಿಶ್ವ ಕುಟುಂಬ ಕನಸಿದ್ದೇವೆ

ಆದರೂ ನಮಗೆ ಗೊತ್ತು-ಭೂಮಿಯೂ ಒಂದು ಆಕಾಶ.

ಇಲ್ಲಿ ನಾವೆಲ್ಲ ಗ್ರಹತಾರೆಗಳು

ಕವಿ ಪರಿಚಯ: ಡಾ. ಎಚ್.ಎಸ್. ವೆಂಕಟೇಶಮೂರ್ತಿ (೧೯೬೪) ಶಿವಮೋಗ್ಗ ಜಿಲ್ಲೆಯ ಹೋದಿಗೆ ಗ್ರಾಮದಲ್ಲಿ ಜನಿಸಿದರು. ವಿಶ್ವವಿದ್ಯಾಲಯದಿಂದ ಬಿ.ಎ., ಪದವಿಯನ್ನು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಪದವಿಯನ್ನು ಪಡೆದಿದ್ದಾರೆ. ಕೃತಿಗಳು: ಬಾಗಿಲು ಬಡಿವ ಜನ, ಸಿಂದಬಾದನ ಆತ್ಮಕಥೆ, ಅಗ್ನಿಸ್ತಂಭ, ಕವನ ಸಂಕಲನಗಳನ್ನು ಚಿತ್ರಪಟ, ಉರಿಯ ಉಯ್ಯಾಲೆ ಮತ್ತಿತರ ನಾಟಕಗಳನ್ನು ಸಣ್ಣಕತೆ, ಅನುವಾದ, ವಿಮರ್ಶ, ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ಪ್ರಶ್ನೆಗಳು:

1. ವಿಶ್ವಕುಟುಂಬದಲ್ಲಿ ಮಾನವರೆಲ್ಲರೂ ಪರಸ್ಪರ ಬಂಧುಗಳೇ ಎಂಬುದನ್ನು ಕವಿತೆ ಹೇಗೆ ಧ್ವನಿಸುತ್ತದೆ?
2. ಮಾನವ ಸಂಬಂಧಗಳು ಗ್ರಹ ತಾರೆಗಳಂತೆ ಚಲ್ಲಾಪಿಲ್ಲಿಯಾಗಿರುವುದು ಕವಿತೆಯಲ್ಲಿ ಹೇಗೆ ನಿರೂಪಿತವಾಗಿದೆ?
3. ಮಾನವನ ಆಂತರಿಕದಲ್ಲಿರುವ ತಮ್ಮವನ್ನು ಹೋಮಾಗ್ನಿಯಲ್ಲಿ ಉರಿಸಬೇಕೆಂಬುದರ ಜೀಜಿತ್ತುವೇನು?

## ಫೋಟ್‌ಪತ್ರ – II

### ಇ. ಸೀಮಂತಿನಿ

ಡಾ. ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟೆ

**ಅಶಯ:** ತೊಟ್ಟೆಲು ಹೊಕ್ಕೊಂಡು ತವರ್ಬಣ್ಣ ಉಟ್ಟೊಂಡು  
ಅಪ್ಪ ಕೊಟ್ಟೆಮೈ ಹೊಡೊಂಡು ತೌರೂರ  
ತಿಟ್ಟತ್ತಿ ತಿರುಗಿ ನೋಡ್ದಾಳೊ

ಯಾರಿವಳು?

ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು?  
ಗಂಡನೆಂಬುವನನ್ನ ಕಂಡು ಕಂಡಂತೆಯೇ  
ಕಂದ ಎಂಬಂತೆ ಮಮತೆಯಲಿ ಮಾತಾಡುವಳು!  
ಅಪ್ಪ ಬಂದವನನ್ನ ತಪ್ಪು ಮಾಡಿದ ಎಳೆಮಗುವಿನಂತೆ  
ಉಡಿಯಲ್ಲಿ ಹಾಕಿ ಕ್ಷಮಿಸಿದವಳು  
ಗುಟುರು ಮದವನು ಮೆಟ್ಟಿ ಎದ್ದ ಹೆಡೆಯನು ತಟ್ಟಿ  
ಹೊಲೆಗಸದ ತೊಟ್ಟಿಯನು ಹೀಗೆ ತೊಳೆದವಳು?

ಇವಳೆ

ಬೆನ್ನ ಬಳಿ ಬಂದು ಶೊರಳಿಗೆ ತೊಗುತ್ತಿದ್ದವಳು?  
ಕೈಯ ಮಸ್ತಕವನ್ನ ಕಿತ್ತು ಗೂಡೋಳಗಸೆದು  
ಸಾಕು ಬಿಡಿ ಸನ್ಯಾಸ ಎಂದು ತೋಳೆಳೆದವಳು!  
ಕೆನ್ನೆಯಲಿ ಬೆರಳಿಟ್ಟು  
ಶೊರಳ ಸರ ತುಟಿಗಿಟ್ಟು  
ಎನ್ನೊ ಕಕಮಕ ಹಿಡಿಸಿ ಗೆದ್ದು ನಕ್ಕವಳು?  
ಈಗ ಅದೆ ಹುಡುಗಿ  
ಬೇಸಿಗೆಯ ಉರಿಗಣ್ಣಿ  
ಬೆಳದಿಂಗಳಲಿ ತೊಳೆದು  
ಗಭ್ರಗುಡಿ ಹಣತೆಯನು ಹಜ್ಜಿರುವಳು;  
ಮೊನ್ನೆ ಸೀಮಂತದಲ್ಲಿ ಹಸೆಯೇರಿದಾಗಿಂದ  
ಜಗದಂಬ ಭಾವಕ್ಕೆ ಸಂದವಳು!

ಒಲೆ ಮೇಲೆ ಅನ್ನ ಸೀಯುತ್ತಲಿದೆ ಮೊನ್ನೆ;  
ಎದುರಿಗೇ ಕುಳಿತು  
ಹಾಲಪಾತ್ರೆಗೆ ಬಿದ್ದ ಇರುವೆಗಳ ಮೇಲೆತ್ತಿ  
ನೆಲಕಳಿಸಿ ಹರಿಯಬಿಡುತ್ತಿದ್ದಳೆ ಒಂದೊಂದೆ!  
ಮೊರಕೆ ತುದಿಯಲಿ ಹಿಂದೆ  
ಜಿರಲೆಗಳ ಬಡಿದವಳು ಇವಳೇ?  
‘ಪಾಪ’ ಎಂದರೆ – ‘ಆಹ! ಶುದ್ಧ ಕನ್ನಡಿಗ’  
ಎಂದು ಭೇಡಿಸಿದವಳು!  
ಈಗ ಹೊರಳದೆ ಕರುಳು,

ಮೊದಲ ಬಾರಿಗೆ ಬಸಿರ ಸವರಿದೆ ಯಶೋಧೇಯ  
ಬೆಣ್ಣೆ ಬೆರಳು.

ಎಲ್ಲಿ ತಲೆಮರೆಸಿಹೊಂಡುವೋ ಏನೋ ಈಗಿವಳಿ  
ಸಿನಿಮ ಹೋಟಿಲಗಳಿಗೆ ಅಲೆವ ಜಪಲ,  
ಆಗೀಗೆ (ನನ್ನನೂ ಜೊತೆಗೆಳೆದುಕೊಂಡು! )  
ದೇವಸ್ಥಾನ ಯಾತ್ರೆಯಷ್ಟೇ ಈಗ ಎಲ್ಲಿ  
ಮುಡಿತುಂಬ ಹಣಿತುಂಬ ಕೈತುಂಬ ತನ್ನಲ್ಲಿ  
ಮಾಂಗಲ್ಯ ಸೌಭಾಗ್ಯ ಮೆರೆಸಿ,  
ಶಾಂತಮುಖದೊಳಗೊಂದು ಮರುಳುನಗೆ ನಿಲಿಸಿ,  
ಇವಳಿಗ ಕಾತೀರ್ ಕದಾಗಸದ ಹಾಡು,  
ಕಣ್ಣೆಲ್ಲ, ಮಣಿಮೆಯಿರುಳ ಕಡಲ ಬೀಡು!

ಜೊತೆಗೆ ನಡೆವಾಗ  
ನನ್ನ ಹೆಜ್ಜೆಗು ಹೆಜ್ಜೆ ಮುಂದೆಯಿಟ್ಟು,  
ಈಗ? ಎಂಬಂತೆ ಹುಬ್ಬತರಿಸಿ ನಕ್ಕೆ ಸ್ವಧಿಸಿದ್ದವಳು  
ಕಾಗೆಲ್ಲ ಅಬ್ಬರ ಬಿಟ್ಟು  
ಕಾಲೆಳಿಯುವಳು ಏಕೊ ತೀರ.  
ಕನಸುಗಣ್ಣಿಗೆ ದಾರಿಯಲ್ಲಿ ಏನೋ ಧ್ವನಿ,  
ಮೈ ಮಾತ್ರ ಇಲ್ಲಿ, ಮನಸೆಲ್ಲೂ ಹೊರಟಿದೆ ಯಾನ,  
ಅಡಿಗಡಿಗು ಒಂದೊಂದು ಗುಡಿಕಟ್ಟಿ ಬಾಗಿಲಲಿ  
ಹೊರಳಿ ಬೇಡಿದೆ ಮಗುವಿಗಭಯದಾನ.  
ಎಲ್ಲ ಬಾಳಲಿ ಎಂಬ ಭಾವ  
ಚೆಲ್ಲಿತೆ ಕೆಲ್ಲು, ಅಲುಗಿದೆ ಹೊಟ್ಟೆಯೊಳಗಿರುವ ಮುಟ್ಟ ಜೀವ;  
ಗಟ್ಟಿ ಸ್ವಾರ್ಥಕ ಈಗ ಮಳೆ ಬಿದ್ದ ಮೈಯೊಡೆದು  
ಉಸಿರಾಡುತ್ತಿದೆ ಮಣ್ಣ ತೇವ!

**ಕೆವಿ ಪರಿಚಯ:** ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ (೧೯೬೬-೨೦೨೧) ಶಿವಮೊಗ್ಗದಲ್ಲಿ ಜನಿಸಿದರು. ಇವರು ಕಾವ್ಯ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ಸಾಹಿತ್ಯ ಕೃತಿ ಮಾಡಿದ್ದಾರೆ. ಕೃತಿಗಳು: ವೃತ್ತಿ, ಸುಳ, ನಿನ್ನದೆ ನನ್ನ ಮಾತು, ಹೋಳಿಯ ಸಾಲಿನ ಮರ, ಪಾಂಚಾಲಿ, ಚಿತ್ರಕೂಟ, ದೀಪಿಕಾ, ಬಾರೋ ವಸಂತ, ಸುನೀತಾ ಮುಂತಾದವು.

#### ಪ್ರಶ್ನೆಗಳು:

೧. ಮದುವೆಯ ಹೊಸದರಲ್ಲಿ ಹೆಣ್ಣಿನ ನಡವಳಿಕೆ ಹೇಗಿರುತ್ತದೆಂದು ಕವಿ ಹೇಳುತ್ತಾನೆ?
೨. ಹೆಣ್ಣು ಜಗದಾಂಬೆ ಭಾವಕ್ಕೆ ಜಾರುವುದು ಎಂದು?
೩. ಸೀಮಂತಿನಿಯ ಸ್ಥಿತಿಯಲ್ಲಿ ಹೆಣ್ಣಿನಲ್ಲಾಗುವ ಬದಲಾವಣೆಗಳೇನು?

## ೨. ಸ್ಥಿತಿ

ಬಿ.ಆರ್. ಲಕ್ಷ್ಮಿ ರಾಜ್

**ಅಶಯ:** ಮರುಷನೊಬ್ಬನ ಸಾಂಸಾರಿಕ ಬದುಕಿನ ಮೊದಲು, ತದನಂತರದ ಬದುಕಿನಲ್ಲಾಗುವ ಪಲ್ಲಟಗಳ ಸಂಕ್ಷೇತೆ ವಿಶೇಷವಾದುದು. ಕವಿತೆಯಲ್ಲಿ ಅಭಿವೃದ್ಧಿಸಲಾಗಿದೆ. ಮದುವೆಯ ನಂತರ ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಜೋಪಾನವಾಗಿ ರಕ್ಷಿಸಿ ತಾನು ಕಾಪಾಡಿಕೊಳ್ಳಬೇಕಾದ ಸ್ಥಿತಿ ಅನಿವಾರ್ಯ.

ಹಾರಿ ಬಂತೊಂದು ಪಾರಿವಾಳ

ನೇರ ನನ್ನ ಬಳಿಗೆ

ಅಷ್ಟ ಬಿಳಿ ಬಣ್ಣ ಕೆಂಪು ಮಣಿ ಕಣ್ಣ  
ಹವಳದ ಪಾದಗಳು.

ರೆಕ್ಕೆಯ ಪಟಪಟಿ ಬಡಿಯುತ್ತು

ಹೀಗೆ ಚೀರಿಟ್ಟಿತು

‘ಬೆನ್ನಟ್ಟಿದೆ ಶರಾತ ಗಿಡುಗ,

ದಮ್ಮಯ್ಯ ರಕ್ಷಿಸು’

ಎದೆಯ ಕದ ತೆರೆದೆ, ‘ಭಾ ಬೇಗ,

ಒಳಗೆ ಬಚ್ಚಿಟ್ಟುಕೊ,’

ಗಕ್ಕನೆ ಒಳ ಹೊಕ್ಕಿತು ಪಾರಿವಾಳ,

ಧಡಾರನೆ ಕದ ಮುಜ್ಜಿ

ಅಗ್ಳಿಯ ಜಡಿಯಿತು ಒಳಗಿಂದ

ಇಬ್ಬರಿಗೂ ನೆಮ್ಮೆದಿ!

‘ನೆಮ್ಮೆದಿ’ ಎಂದೆನೆ? ಅಂದಿನಿಂದ ಇಗೂ,

ಹೀಗಿದೆ ನನ್ನ ಸ್ಥಿತಿ:

ಮನೆಯಿಂದ ಹೊರಗೆ ನಾನಡಿಯಿಟ್ಟರೆ

ಡವಗುಟ್ಟುತ್ತದೆ ಎದೆ!

ಎದೆಯೋ, ಹಾಳು ಪಾರಿವಾಳವೋ,

ಒಂದೂ ತಿಳಿಯದಿದೆ.

**ಕವಿ ಪರಿಚಯ:** ಬಿ.ಆರ್. ಲಕ್ಷ್ಮಿ ರಾಜ್ (೧೯೫೫) ಕವಿತೆಯಾಳಾಪುರ ಜಿಲ್ಲೆಯ ಚೀಮಂಗಲದಲ್ಲಿ ಜನಿಸಿದರು. ಕೃತಿಗಳು: ಗೋಪಿ ಮತ್ತು ಗಾಂಡ್ಲೀನ, ಓವರಾರ, ಲೀಲೀ ಮಟ್ಟಿಯ ಹಂಬಲ, ಕೋಲಂಬಸ್, ಶಾಂಗ್ರಿಲಾ ಇತ್ಯಾದಿ.

**ಪ್ರಶ್ನೆಗಳು:**

- ಸ್ಥಿತಿ ಕವಿತೆಯಲ್ಲಿ ಪಾರಿವಾಳ ಹೇಗೆ ರಕ್ಷಣೆಯನ್ನು ಪಡೆಯುತ್ತದೆ?
- ನಿರೂಪಕರ ಎದೆ ಡವಗುಟ್ಟಲು ಕಾರಣವೇನು?
- ‘ಸ್ಥಿತಿ’ ಕವಿತೆ ಏನನ್ನು ಧ್ವನಿಸುತ್ತದೆ?

## ಇ. ಕನ್ನಡ ಪದಗೊಳ್ಳ

ಜಿ.ಪಿ. ರಾಜರತ್ನಂ

**ಅಶಯ:** ಎಲ್ಲಾದರು ಇರು; ಎಂತಾದರೂ ಇರು;  
 ಎಂದೆಂದಿಗು ನೀ ಕನ್ನಡವಾಗಿರು  
 ಕನ್ನಡ ಸೋವಿನ ಓ ಮುದ್ದಿನ ಕರು,  
 ಕನ್ನಡತನಪೋಂದಿದ್ದರೆ ನೀನೆಮುಗೆ ಕಲ್ಪತರು! -ಹುವೆಂಪು

ಯೆಂಡ ಯೆಡ್ಡಿ ಕನ್ನಡ ಪದಗೊಳ್ಳ

ಅಂದ್ರೆ ರತ್ನಂಗ್ ಪ್ರಾಣ!  
 ಬುಂಡೇನ್ ಎತ್ತಿ ಹುಡ್ಡುಪ್ಪಾಂದ್ರೆ  
 ತಕ್ಕಳ್ಳಿ! ಪದಗೊಳ್ಳ ಬಾಣ!

ಭಗವಂತ್ ಏನ್ ಬಾಮಿಗ್ ಇಳದು  
 ನನ್ ತಾಕ್ ಬಂದಾಂತ್ ಅನ್ನು;  
 ಪರಾಗಿರಿಕ್ಕೆ ಮಾಡ್ತಾನ್ ಜಿನು  
 ಬಕ್ತನ್ ಮೇಲ್ ಜಿನ್ ಕಣ್ಣಿ!

ಯೆಂಡ ಕುಡಿಯಾದ್ ಬುಟ್ಟಬುಡ್ ರತ್ನ!  
 ಅಂತ್ ಜಿನ್ ವಿನಾರ್ ಅಂದ್ರೆ-  
 ಮೂಗ್ ಮೂರ್ ಜೂರಾಗ್ ಮುರಸ್ತ್ಯಂತೀನಿ  
 ದೇವರ್ ಮಾತ್ತೆ ಅಷ್ಟಂದ್ರೆ!

ಯೆಂಡ ಬುಟ್ಟಿ ಯೆಡ್ಡೀನ್ ಬುಟ್ಟಬುಡ್!  
 ಅಂತ್ ಜಿನ್ ವಿನಾರ್ ಅಂದ್ರೆ-  
 ಕಳದ್ದೋಯ್ ಅಂತ ಕುಣದಾಡ್ತೀನಿ  
 ದೊಡ್ಡ ಒಂದ್ ಕಾಟ! ತೊಂದ್ರೆ!

‘ಕನ್ನಡ ಪದಗೊಳ್ಳ ಆಡೋದ್ದೆಲ್ಲ  
 ನೀಲ್ಲೀಸ್ ಬುಡ್ಬೇಕ್ ರತ್ನ’  
 ಅಂತ ಜಿನ್ ಅಂದ್ರೆ-ದೇವ್ ಆದ್ ಏನು!  
 ಮಾಡ್ತೀನ್ ಜಿನ್ನೆ ವಿತ್ತ!

ಆಗ್ನೆ ಮಾಡೋ ಐಗೋಳ್ ಎಲ್ಲಾ  
 ದೇವೈ ಆಗ್ನಿ - ಎಲ್ಲ!  
 ಕನ್ನಡ್ ಸುದ್ದೀಗ್ ಏನ್ ಬಂದ್ರೆ  
 ಮಾನಾ ಉಳಸಾಕಿಲ್ಲ!

ನರಕಕ್ ಇಲ್ಲಿ ನಾಲ್ಗೆ ಸೀಲ್ಲಿ  
 ಬಾಯ್ ಒಲೆಸಾಕಿದ್ದೂನೆ

ಮೂಗ್ನಲ್ಲಾ ಕನ್ನಡ್ ಪದವಾಡ್ತೇನಿ  
ನನ್ ಮನಸನ್ನ್ ನೀ ಕಾಣೆ!  
ಎಂಡ್ ವೋಗ್ನಿ! ಯೆಡ್ತೆ ವೋಗ್ನಿ!  
ಎಲ್ಲಾ ಹೊಚ್ಚೆಂಡ್ ವೋಗ್ನಿ!  
ಪಪ್ಪಂಚ್ ಇರೋ ತನಕ ಮುಂದೆ  
ಕನ್ನಡ್ ಪದಗೋಳ್ ನುಗ್ನಿ!

**ಕವಿ ಪರಿಚಯ:** ಜಿ.ಪಿ. ರಾಜರತ್ನಂ (೧೯೦೪-೧೯೬೯) ಮೂಲತಃ: ಚಾಮರಾಜ ನಗರ ಜಿಲ್ಲೆಯ ಗುಂಡ್ಲಪೋಟೆಯವರು. ಕೃತಿಗಳು:  
ತುತ್ತೂರಿ, ರತ್ನನ ಪದಗಳು, ಎಂಡಕುಡುಕ ರತ್ನ, ನಾಗನ ಪದಗಳು, ಗುಲಗಂಜಿ, ಬುದ್ಧನ ಚಾತಕ ಕರ್ತೆಗಳು, ಕಂದನ ಕಾವ್ಯ ಮಾಲೆ,  
ಭಗವಾನ್ ಮಹಾರೀರ ಮುಂತಾದವು. ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಲಿ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ  
ಪರಿಚಾರಿಕೆ.

#### ಪ್ರಶ್ನೆಗಳು:

೧. ಕನ್ನಡ ಬಗೆಗಿನ ರತ್ನನ ಅಭಿಮಾನ ಎಂತದು?
೨. ದೇವರಿಗೆ ಖಿತ್ತು ಮಾಡ್ತೇನಿ ಎನ್ನವಲ್ಲಿನ ರತ್ನನ ಧ್ಯೈಯವೆಂತಹುದು?
೩. ಯಾವ ವಿಷಯಕ್ಕೆ ರತ್ನ ಕುಣಿದಾಡ್ತೇನಿ ಎಂದು ಹೇಳುತ್ತಾನೆ?

## ಫೋಟೋ-III

### ರ. ಕರ್ತೆಗಾರ ಮಂಜಣಿ

ಕುವೆಂಪು

**ಅಶಯ:** ಕತೆ ಹೇಳುವ ಕಲೆ ಹೊಸದಲ್ಲ. ಕತೆ ಹೇಳಲು ಮಾತು ಬರಲೇಬೇಕು ಎಂಬುದು ಇಲ್ಲ. ಹೊನದಲ್ಲಿ ನೂರಾರು ಕರ್ತೆಗಳು ಅರಳುತ್ತವೆ. ಮನುಷ್ಯನ ಭಾಷೆ, ಲಯ, ತುಡಿತ, ಪ್ರೀತಿ, ತಾಪ, ವಿರಸ, ಸರಸ ಮುಂತಾದವುಗಳೆಲ್ಲ ಕಥೆಯ ಜೊಕಟಗೆ ಒಳಪಡುತ್ತವೆ.

ಮಂಜಣಿ ನಮ್ಮ ಮನೆಯ ಆಳು; ಬಹಳ ಹಳೆಯ ಮನುಷ್ಯ; ಅಂದರೆ ಸುಮಾರು ಅರವತ್ತು ವರ್ಷ. ಅವನ ಮುಖಿದ ತುಂಬ ಬಿಳಿಯ ಗಡ್ಡ ಮೀಸೆ. ತಲೆಯ ತುಂಬ ಹಣ್ಣಿ ಹಣ್ಣಿ ಕೂಡಲು. ಅವನ ಗಡ್ಡವೇನು ಮಲೆನಾಡಿನ ಗಿರಿಗಳ ಮೇಲೆ ನಿಬಿಡವಾಗಿ ಬೆಳೆವ ವಿರಳವಾದ ಹೊದೆಗಳಂತೆ ಇತ್ತು. ಸುಲಭವಾಗಿ ಹೇಳುವುದಾದರೆ ಇಲ್ಲಿ ತರಿದಂತೆ.

ಅದಕ್ಕೂಂದು ಕಾರಣ ಇದೆ. ನಮ್ಮ ಮಂಜಣಿ ಕ್ಷೂರಿಕರೊಡನೆ ಅಸಹಕಾರ ಮಾಡಿದ್ದ ವಪನವೆಂದರೆ ಅವನಿಗೆ ನಮ್ಮೆಲ್ಲಾಗಿರುವಂತೆ ಒಂದು ವೈಭವವಾಗಿರಲಿಲ್ಲ. ಅವನಿಗೆ ಕುಡುಗೋಲೇ ಮುಂಡನದ ಕ್ಷೇತ್ರ. ಗಡ್ಡ ಉದ್ದವಾದ ಹೂಡಲೆ ಅದರ ತುದಿಯನ್ನು ಒಟ್ಟುಗೂಡಿಸಿ ಮಸೆದು ಹರಿತಮಾಡಿದ ಕುಡುಗೋಲಿನಿಂದ ಚರಚರನೆ ಕೊಯ್ಯುತ್ತಿದ್ದು. ಬೆಳೆದು ಹಣ್ಣಾಗಿ ನಿಂತ ಬತ್ತದ ಪೈರನ್ನು ಸವರಿ ರಾಶಿಮಾಡುವಂತೆ. ಈಗ ಅದನ್ನು ಯೋಚಿಸಿಕೊಂಡರೆ ನಗು ಬರುತ್ತದೆ. ಆಗ ಬರುತ್ತಿರಲಿಲ್ಲ.

ಮಂಜಣಿನ ಕರ್ಮಾಚರಣಗಳು ಕೂಡಾ ದೀರ್ಘವಾಗಿದ್ದವು. ಅವನು ಸ್ವಾನ ಮಾಡುವುದು ಒಂದು ಗಂಟೆ. ಅದಾದ ಮೇಲೆ ಬಾವಿಯ ಹಾಸುಗಲ್ಲಿನ ಮೇಲೆ ಬೆತ್ತದಿಂದ ಹೆಣೆದು ಮಾಡಿದ ನಾಮದ ಪಟ್ಟಿಯೊಂದನ್ನು ಬಿಜ್ಜಿಟ್ಟು ಕುಳಿತುಕೊಳ್ಳುವನು. ಅದರಿಂದ, ಒಡೆದು ಹಾಳಾದ ಆರು ಕಾಸಿನ ಅಗಲದ ಕನ್ನಡಿ, ನಾಮದ ಕಡ್ಡಿ, ಬಿಳಿಯನಾಮ, ಕೆಂಪನಾಮ, ಒಣಿಗಿದ ತುಳಿಸಿಯ ದಳ ಇವೇ ಮೊದಲಾದವು. ಒಂದಾದ ಮೇಲೊಂದು ಮೆಲ್ಲನೆ ಮೂಡುತ್ತಿದ್ದವು. ಆಮೇಲೆ ನಾಮಗಳು ನೆಟ್ಟಿಗಾಗಲು ಪ್ರಾರಂಭ! ಹಣೆಯ ಮೇಲೆ ಮೂರು, ಎದೆಯ ಮೇಲೆ ಮೂರು, ನಾಭಿಯ ಮೇಲೆ ಮೂರು, ಬೆನ್ನಿಗೆ ಒಂದು. ಬಾಕಿ ಸರಿಯಾಗಿ ನೆನಪಿಲ್ಲ.

ಮಂಜಣಿನೆಂದರೆ ನಮಗೆಲ್ಲಾ ಪ್ರಾಣ! ಏಕೆಂದರೆ ನಮಗೆಲ್ಲಾ ಅವನೇ ಕರ್ತೆಗಾರ. ಆ ವೃದ್ಧ ಮೂರ್ತಿಯನ್ನು ನೋಡಿದ ಕೂಡಲೆ ಹುಡುಗರಾದ ನಮಗೆ ಅವನು ನಮಗೆ ಆಳು ಎಂಬುದು ಮರೆತು ಹೋಗಿ ಅವನಲ್ಲಿ ಗುರುಭಾವ ಉಂಟಾಗುತ್ತಿತ್ತು.

ಲವಕುಶರಿಗೆ ವಾಲ್ಯೋಕಿಯನ್ನು ಕಂಡರೆ ಯಾವ ಭಾವ ಉಂಟಾಗುತ್ತಿತ್ತೋ ಆ ಭಾವ. ಆದರೇನು? ನಮಗೆ ಗುರು, ನಮ್ಮ ಹಿರಿಯರಿಗೆ ಆಳು! ಅವನೂ ದಿನವೂ ಎಲ್ಲರಂತೆ ಕೆಲಸಕ್ಕೆ ಹೋಗಬೇಕಾಗಿತ್ತು. ನಾನು ಒಂದು ಸಾರಿ ಹೀಗೆಂದು ಯೋಚಿಸುತ್ತಿದ್ದೆ; ನಾನು ಯಜಮಾನನಾದರೆ ಮಂಜಣಿನಿಗೆ ಕತೆ ಹೇಳುವ ಕೆಲಸವೊಂದನ್ನೇ ಕೊಡುವೆನೆಂದು! ಮುಗ್ಣಲೋಚನೆ! ನಾನು ಏಳಿಂಟು ವರ್ಷದ ಹುಡುಗ; ಮಂಜಣಿ ಅರವತ್ತು ವರ್ಷದ ಮುದುಕ! ನಾನು ಯಜಮಾನನಾಗುವ ತನಕ ಅವನು ಬದುಕಿರುವನೇ? ಹೌದು, ಆಗ ಇರುವನೆಂದೇ ಭಾವಿಸಿದ್ದೇ!

ಹೊತ್ತು ಎಷ್ಟು ಬೇಗ ಮುಳುಗುತ್ತೇನೋ ಎಂದು ನಾವೆಲ್ಲ ಹಾರ್ಡ್‌ಕೆಯಿಂದ ಎದುರು ನೋಡುತ್ತಾ ಇದ್ದೇವು. ಏಕೆಂದರೆ ಕತ್ತಲಾಗಲು ಮಂಜಣಿ ನಮಗೆ ಕತೆ ಹೇಳುತ್ತಿದ್ದು. ಮಂಜಣಿನೆಂದರೆ ನಿಜವಾಗಿಯೂ ‘ಕಥಾಸರಿಸ್ವಾರ’ ಅವೆಲ್ಲಾ ಅವನ ಕರ್ತೆಗಳೋ? ಅಥವಾ ಅನ್ವರಿಂದ ಕಲಿತವುಗಳೋ ಏನೋ? ನಮಗೆ ತಿಳಿಯಂತು. ಅವನನ್ನೇ ಕೇಳಿದ್ದರೆ ಹೇಳುತ್ತಿದ್ದನೋ ಏನೋ? ಆದರೆ ಅಂದು ನಾವು ‘ಸ್ವಂತ’ ಮತ್ತು ‘ಅನ್ವ’ ಇವುಗಳ ಪ್ರಭೇದಗಳು ಉಂಟಿಂದು ಕೂಡ ಭಾವಿಸಿರಲಿಲ್ಲ. ಕರ್ತೆಗಂತೂ ಅವನು ಕಲ್ಪವ್ಯಕ್ತವೇ ಸರಿ! ಮಂಜಣಿ ಕತೆ ಹೇಳುವುದೇ ತಡ ಕರೆಯ ಪ್ರವಾಹ ಹಲ್ಲಿಲ್ಲದ ಅವನ ಮುದಿಬಾಯಿಂದ ಹೊರಸೂಸುತ್ತಿತ್ತು. ನಾವೆಲ್ಲ ಒಂದೇ ಮನಸ್ಸಿನಿಂದ ಕತೆ ಕೇಳುತ್ತಾ ಕುಳಿತುಬಿಡುತ್ತಿದ್ದೇವು.

ಮೇಲೆ ಹೇಳಿದಂಥಾ ಒಂದು ದಿನ ಕತ್ತಲಾಗುತ್ತಿತ್ತು. ಮುಂಗಾರು ಮಳೆ ಬೇಸರವನ್ನುಂಟು ಮಾಡುವಂತೆ ಜಿರ್ಯೆಂದು ಸುರಿಯುತ್ತಿತ್ತು. ನಾನು ಕಿಟ್ಟಿ ಇಬ್ಬರೂ ಮುರಬೇಯಿಸುವ ಒಲೆಯ ಬಳಿ ಜಳಿ ಕಾಯಿಸುತ್ತಾ ಕುಳಿತ್ತಿದ್ದೇವು. ದೊಡ್ಡ ಒಲೆಯ ಮುಂದೆ ಬೆಂಕಿ ಪ್ರಕಾಶ ದೇದೀಪ್ಯಮಾನವಾಗಿತ್ತು. ವಾಸು, ಸೀತೆ ಇಬ್ಬರನ್ನೂ ಹಲಸಿನ ಬಿತ್ತ ತರುವುದಕ್ಕೆ ಕಳಿಸಿದ್ದೇವು. ಹಲಸಿನ ಬಿತ್ತಗಳ ಸವಾರಿ ಬಂತು. ಎಲ್ಲರೂ ಅವುಗಳನ್ನು ಕಚ್ಚಿಕಚ್ಚಿ ಕೆಳಗಿಟ್ಟೇವು. ಏಕೆಂದರೆ ಕಚ್ಚಿ ಗಾಯ ಮಾಡಿ ಒಲೆಗೆ ಹಾಕದಿದ್ದರೆ ಅವು ಸಿಡಿಯುವವು ಎಂಬ ಭಯ! ಹೆಚ್ಚೇನು? ನಮ್ಮ ಪಾಲಿಗೆ ಅದೊಂದು ದೊಡ್ಡ ನಂಬಿಕೆಯೇ ಆಗಿತ್ತು.

ಬಿತ್ತಗಳನ್ನು ಇನ್ನೂ ಒಲೆಗೆ ಹಾಕಿರಲ್ಲ. ದಹನ ಸಂಸ್ಥಾರ ಮುಗಿಯುವುದಕ್ಕೆ ಮುಂಚೆಯೇ ನಮ್ಮ ಅಪ್ಪಯ್ಯ, ಚಿಕ್ಕಪ್ಪಯ್ಯ ಇವರ ಮಾತು ಕೇಳಿಸಿತು. ಬೀಜಗಳನ್ನೇಲ್ಲ ಹುದುಗಿಸಿಟ್ಟು ಏನೂ ತಿಳಿಯದವರಂತೆ ಕುಳಿತೆವು. ಸ್ವಲ್ಪ ಹೊತ್ತಿಗೆ ಮುಂಚೆ ಒಬ್ಬನನ್ನು ಹೊಲೆ ಮಾಡಿ ಸುಲಿಗೆ ಮಾಡಲು ಸಿದ್ಧರಾಗಿದ್ದ ರಕ್ಷರಂತೆ ಗುಂಪು ಸೇರಿ ಕುಳಿತಿದ್ದ ನಾವು ಈಗ ವನಗಳಲ್ಲಿ ವಿಕಸಿತವಾಗಿ ತಲೆದೂಗಿ ನಲಿನಲಿವ ಮುಗ್ಗು ಕೆಸುಮಗಳಂತೆ ನಟಿಸಿ ಕುಳಿತೆವು.

ಎಲ್ಲರೂ ಬಂದರು. ಗದ್ದೆಯ ಕೆಲಸಕ್ಕೆ ಹೋಗಿದ್ದ ಸಿದ್ಧ, ಪುಟ್ಟ ಇವರು ಬಂದು “ಒಂದೀಟು ಜಾಗ ಬಿಡಿ, ಅಯ್ಯಾ! ಮಳೆಯಲ್ಲಿ ನೆಂದು ಬಂದಿವಿ, ಒಂದೀಟು ಜಳಿ ಕಾಸ್ತೂಂಡು ಹೋಗ್ರೈವಿ” ಎಂದರು. ನಾವೆಲ್ಲರೂ ಒಟ್ಟಿಗೆ “ಜಾಗ ಇಲ್ಲ, ಹೋಗೋ! ನಮಗೂ ಜಳಿ” ಎಂದೆವು. ನಾವು ಮನೆಯಲ್ಲಿಯೇ ಇದ್ದವರು. ಅವರು ಗದ್ದೆಗಳಲ್ಲಿ ಹೋಗಿ ಮಳೆಗಳಲ್ಲಿ ತೊಯ್ದು ಬಳಲಿ ಬಂದವರು! ಸ್ವಲ್ಪ ಹೊತ್ತಿನ ಮೇಲೆ ಮಂಜಣಿನು ಬಂದ. ಬಂದವನು “ಜಾಗ ಬಿಡಿ” ಎಂದು ಕೇಳಲೇ ಇಲ್ಲ. ಬರುಬರುತ್ತಾ ಕತೆ ಹೇಳುತ್ತಲೇ ಬಂದ. ನಾವೆಲ್ಲಾ ಅವನ ಕಡೆ ತಿರುಗಿದೆವು.

“ಒಂದೂರಿನಲ್ಲಿ ಒಬ್ಬನಿದ್ದ” ಎಂದು ಪ್ರಾರಂಭಿಸಿದನು. ನಮ್ಮ ಆನಂದಕ್ಕೆ ಪಾರವೇ ಇಲ್ಲದ ಹಾಗಾಯ್ತು. ನಾವು ನಾಲ್ಕರೂ ಒಟ್ಟಿಗೆ “ಆಮೇಲೆ” ಎಂದೆವು.

“ಅವನೊಂದು ಕುಂಬಳ ಬೀಳು ನೆಟ್ಟಿದ್ದ”

ನಾನು “ಹುಂ” ಎಂದೆ. ಏಕೆಂದರೆ ‘ಹುಂಗುಟ್ಟು’ವರಿಲ್ಲದೆ ಕರೆಗೆ ಮುಂದೆ ಸಾಗಲು ಕಾಲೇ ಬರುತ್ತಿರಲ್ಲ.

“ಅದರಲ್ಲಿಂದು ಹೂ ಬಿಟ್ಟಿತು”

“ಹುಂ! ಹುಂ!

“ಆಮೇಲೆ ಒಂದು ಮಿಡಿಯಾಯಿತು”

ಈ ಸಾರಿ ನಾನು ಕಿಟ್ಟು ಇಬ್ಬರೂ ಹೊಂಗುಟ್ಟಿದೆವು.

“ಆ ಮಿಡಿ ಒಂದಿಟ್ಟು ದೊಡ್ಡದಾಯಿತು” ಹೀಗೆಂದೂ ಮಂಜಣಿ ತನ್ನ ಎರಡು ಕೈಗಳಿಂದ ಮಿಡಿಯ ಗಾತ್ರವನ್ನು ತೋರಿಸುವಂತೆ ನಟಿಸುತ್ತಾ ನನಗೂ ಕಿಟ್ಟಿವಿಗೂ ಮಧ್ಯ ಇದ್ದ ಸ್ವಲ್ಪ ಸ್ಥಳದಲ್ಲಿ ಕೈ ಇಟ್ಟ.

ನಾವ “ಹುಂ” ಎಂದೆವು.

“ಆಮೇಲೆ ಇಟ್ಟು ದೊಡ್ಡದಾಯಿತು” ಎಂದು ಇನ್ನೂ ಕೈಗಳನ್ನು ಆಗಲಿಸಲು ಪ್ರಯತ್ನಪಟ್ಟಿ ಆದರೆ ಕಿಟ್ಟು ನಾನು ಇಬ್ಬರು ಕಲ್ಲಿನಂತೆ ಕೂಡಿದ್ದೆವು.

ಮಂಜಣಿ “ಸ್ವಲ್ಪ ಜಾಗ ಬಿಡಿ, ಕತೆ ಹೇಳಿ ತೋರಿಸುವುದಕ್ಕೆ ಆಗುವುದಿಲ್ಲ” ಎಂದ. ನಾವು ಸರಿದೆವು.

ಒಂದು ಕುಂಬಳಕಾಯಿ ಎಪ್ಪು ಕಡಿಮೆ ಅಂದರೂ ಒಂದು ಅಡಿಯಷ್ಟಾದರೂ ದಪ್ಪ ಬೆಳೆಯುತ್ತದೆ. ನಿಜವಾದ ಕುಂಬಳಕಾಯಿಯೇ ಒಂದು ಅಡಿ ಬೆಳೆದ ಮೇಲೆ ಕತೆಯ ಕುಂಬಳಕಾಯಿ ಕೇಳಬೇಕೇ? ಎಪ್ಪು ಬೆಳೆಯಿತೆಂದರೂ ಹೊಂಗುಡಲೇ ಬೇಕು. ಆದರೆ ಮಂಜಣಿನ ಕತೆಯ ಕುಂಬಳಕಾಯಿ ಹೆಚ್ಚು ದಪ್ಪ ಬೆಳೆಯಲಿಲ್ಲ. ಅವನಿಗೆ ಕೂರುವುದಕ್ಕೆ ಎಪ್ಪು ಜಾಗ ಬೇಕಿತ್ತೋ ಅಪ್ಪು ದೊಡ್ಡದಾಗಿ ಬೆಳೆಯಿತು. ಮಂಜಣಿ ಇದ್ದಕಿದ್ದ ಹಾಗೆಯೇ ಬೆಂಕಿ ಕಾಯಿಸುತ್ತಾ ಕುಳಿತೇ ಬಿಟ್ಟ. ಕೆಟ್ಟವರು ನಾನು, ಕಿಟ್ಟಿ!

ಎಲ್ಲರೂ ನಗಲಾರಂಭಿಸಿದರು. ನಮ್ಮಿಬ್ಬಿರಿಗೂ ಅವಮಾನವಾದಂತಾಗಿ ಅಳು ಬಂದಿತು. ಆದರೆ ಸಹಿಸಲಾರದ ನಗು ಅಳುವನ್ನು ಮೇರಿ ಹೊರಟಿತು. ಮತ್ತೆ ಏನೇನೋ ಪ್ರಯತ್ನ ಮಾಡಿ ಸ್ಥಳ ಸಂಪಾದನೆ ಮಾಡಿದೆವು. ಆದರೆ ಬಹಳ ಇಕ್ಕಾಟಾಗಿತ್ತು.

ಸ್ವಲ್ಪ ಹೊತ್ತಾದ ಮೇಲೆ ಕಿಟ್ಟು “ಆಮೇಲೆ?” ಎಂದ. ನಾವೆಲ್ಲರೂ ಹೌದು! ಹೌದು! ಮರೆತಿದ್ದೆವು. ಆಮೇಲೆ ಎಂದೆವು. ಮಂಜಣಿ ಹೌನಿಯಾಗಿದ್ದ. ನಸುನಗುತ್ತಿದ್ದನೋ ಏನೋ? ಆ ಗಡ್ಡಗಳ ದಾಂಧಲೆಯಲ್ಲಿ ನಮಗೆ ಗೊತ್ತಾಗಲೇ ಇಲ್ಲ.

ಕಿಟ್ಟು ಮನಃ “ಆಮೇಲೆ?” ಎಂದ. ಮಂಜಣಿ ಮಾತಾಡಲೇ ಇಲ್ಲ. ತರುವಾಯ ಕಿಟ್ಟು ಅವನ ಗಡ್ಡವನ್ನು ಬಲವಾಗಿ ಹಿಡಿದು ಜಗ್ಗಿಸುತ್ತಾ “ಆಮೇಲೆ?” ಎಂದು ಗಜೆಸಿದ. ಮಂಜಣಿನಿಗೆ ತುಂಬಾ ಯಾತನೆಯಾಯಿತು.

“ಅಯ್ಯೋ! ಹೇಳೈನಪ್ಪ” ಎಂದು ಗಟ್ಟಿಯಾಗಿ ರೋದನ ದನಿಯಿಂದ ಕೊಗಿಕೊಂಡ. ಪಾಪ, ಮುದುಕನಿಗೆ ಬಹಳ ನೋವಾಗಿರಬೇಕು. ನಮ್ಮ ಮನಸ್ಸೆಲ್ಲಾ ಕರಗಿ ನೀರಾಗಿ ಹೋಯಿತು.

“ಮಂಜಣಿ! ಮಂಜಣಿ!” ಎಂದೆವು. ನಮಗೆ ವ್ಯಸನ ಗಾಬರಿಗಳು ಒಂದೇ ಬಾರಿ ಉಂಟಾದವು. ಕಿಟ್ಟು ಅಳಲಾರಂಭಿಸಿದ. ಹೆಚ್ಚೆಲ್ಲಾ ಮಂಜಣಿಗೆ ನೋವೆಲ್ಲಾ ಕಿಟ್ಟಣಿನಿಗೆ ಎನ್ನುವ ಹಾಗೆ. ಮಂಜಣಿ ಕಿಟ್ಟುವನ್ನು ತೀರಿ ಮೂರ್ವಕವಾದ ಮಾತುಗಳಿಂದ ಸಮಾಧಾನಗೊಳಿಸಿದ. ಆದರೂ ಕಿಟ್ಟು ನೀರವವಾಗಿ ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದ.

ನಾನು “ಮಂಜಣಿ ಆಮೇಲೆನಾಯ್ತು? ಹೇಳೋ!” ಎಂದೆ.

“ತಿಂದ” ಎಂದನು. ಕತೆ ಪೂರ್ವೇಸಿತೆಂದು ನಮ್ಮ ಮನಸ್ಸೆಲ್ಲಾ ಶಾಂತವಾಯಿತು. ಕಿಟ್ಟು ಅಳುವನ್ನು ನಿಲ್ಲಿಸಿದರೂ ಕಿನ್ನನಾಗಿಯೇ ಇದ್ದ.

ಇನ್ನೊಂದು ಕತೆ ಕೇಳಬೇಕೆಂದು ನಮಗೆಲ್ಲಾ ಕುಶಾಹಲ. ನಮಗೇನು ಅಂಥಾ ಕತೆ, ಇಂಥಾ ಕತೆ, ಹಾಗಿರಬೇಕು, ಹೀಗಿರಬೇಕು ಎಂಬ ಭಾವನೆಯೇ ಇರಲಿಲ್ಲ. ಅಂತೂ ಕತೆಯಾದರೆ ಸರಿ. ಅನೇಕ ಸಾರಿ ಮಂಜಣಿ ನಮ್ಮ ಕಾಟ ತಾಳಲಾರದೆ ಎಂತೆಂಥಾ ಕತೆಗಳನ್ನೂ ಹೇಳಬಿಟ್ಟಿದ್ದಾನೆ. ಒಂದು ದಿನ “ಕತೆ ಹೇಳು” ಎಂದು ಕಾಡಿಸಿದೆವು. ಅವನು ಹೇಳಿದ್ದ ಈ ಕತೆ—

“ಒಂದೂರಿನಲ್ಲಿ ಒಬ್ಬನಿದ್ದ. ಅವನು ಉಟಕ್ಕೆ ಕೂತಿದ್ದ. ಸ್ವಲ್ಪ ಹೊತ್ತಾದ ಮೇಲೆ ಉಟ ಆಯಿತು. ಬಳ್ಳಿ ಬಿಟ್ಟಿದ್ದ. ಅಮೇಲೆ ನೆಗೆದು ಬಿದ್ದ!” ಇದು ನಮಗೊಂದು ಕತೆ. ಪ್ರಪಂಚದಲ್ಲಿಲ್ಲ ನಮ್ಮಂತವರೆ ಇದ್ದಿದ್ದರೆ ಕತೆಗಾರರಿಗೆ ಎಪ್ಪು ಸುಲಭವಾಗುತ್ತಿತ್ತು! ಮತ್ತೊಂದು ದಿನ ಇನ್ನೊಂದು ಕತೆ.

“ಒಂದು ಉರಿನಲ್ಲಿ ಒಬ್ಬೊಂದು. ಅವಳು ಬಾವಿಗೆ ನೀರು ಸೇದುವುದಕ್ಕೆ ಹೋದಳು. ಹಗ್ಗ ತುಂಡಾಗಿ ಕೊಡ ನೀರಿಗೆ ಬಿತ್ತು.” ‘ಹೂಂ’ ಎನ್ನುಪುಡೊಂದು ಬ್ರಹ್ಮ ನಿಯಮವಷ್ಟೇ ನಾವು ‘ಹೂಂ’ಗುಡಲು ಬದ್ಧರಾಗಿದ್ದೆವು.

ಇಪ್ಪು ಹೇಳಿದವನೂ-ನಾವು ಹೂಂ ಎನ್ನಲು, ‘ಹೂಂ ಎಂದರೆ ಕೊಡ ಮೇಲೆ ಬರುತ್ತದೆಯೇ?’ ಎಂದ.

“ಇಲ್ಲ” ಎಂದೆವು.

“ಇಲ್ಲ ಅಂದರೆ ಬರ್ವದೆಯೇ?”

“ಇಲ್ಲ!” ಎಂದು ಗಟ್ಟಿಯಾಗಿ ಕೊಗಿದೆವು.

“ಇಲ್ಲ!! ಎಂದರೆ ಬರ್ವದೆಯೇ?” ಎಂದು ನಕ್ಕಿನು.

ನಾವು ಅಳುವವರಂತೆ ನಟಸಲು “ಅತ್ತರೆ ಬರ್ವದೆಯೇ?” ಎಂದ.

“ಅಯ್ಯೋ!” ಎಂದು ಕೊಗಿದೆವು. ‘ಅಯ್ಯೋ ಎಂದರೆ ಬರ್ವದೆಯೇ?’ ಎಂದ. ಮೌನವಾದರೆ ಇವನೇನು ಮಾಡುವನೆಂದು ಸುಮ್ಮನಾಗಲು “ಸುಮ್ಮನೆ ಕುಳಿತರೆ ಬರ್ವದೆಯೇ?” ಎಂದ. ಹೀಗೆಲ್ಲಾ ಮಾಡಿ ನಮ್ಮನ್ನು ಹೀಡಿಸುವನು.

ಆ ದಿನವೂ ಮಂಜಣಿನಿಂದ ಒಂದು ಕತೆ ಕೇಳಬೇಕೆಂದು ನಮಗೆಲ್ಲಾ ತುಂಬಾ ಆಸೆ. ಆದರೆ ಅವನನ್ನು ಬಲತ್ಯಾರಿಸುವ ಅಧಿಕಾರವನ್ನು ಕಿಟ್ಟಿನ ದೆಸೆಯಿಂದ ಕಳೆದುಕೊಂಡುಬಿಟ್ಟಿವು. ಕಡೆಗೆ ಮಂಜಣಿನನ್ನು ಬೇಡಿಕೊಂಡಿವು. ಭಗೀರಥ ಪ್ರಯತ್ನ ಮಾಡಿ ಅಂತೂ ಅವನನ್ನು ಒಪ್ಪಿಸಿದೆವು. ಅಂದರೆ ಭಗೀರಥನ ಪ್ರಯತ್ನಕ್ಕಿಂತಲೂ ನಮ್ಮದೆ ಅತಿಶಯವಾದುದರಿಂದ ಅವನ ಪ್ರಯತ್ನವನ್ನೇ ನಮ್ಮದಕ್ಕೆ ಹೋಲಿಸುವುದೇ ಸರಿಯಂದು ನನ್ನ ಮನಸ್ಸಿಗೆ ತೋರುತ್ತದೆ. ಅದು ಹೇಗಾದರೂ ಇರಲಿ. ಅಂತೂ ಮಂಜಣಿ ಕತೆ ಹೇಳಲು ಒಪ್ಪಿಕೊಂಡ.

ಇನ್ನೇನು ಮಂಜಣಿ ಕತೆ ಹೇಳಲು ಪ್ರಾರಂಭಿಸಬೇಕು. ಗಂಟಲನ್ನು ಸರಿಮಾಡಿಕೊಂಡ. “ಒಂದೂರಿನಲ್ಲಿ” ಎಂದಿದ್ದ. ಅಷ್ಟರಲ್ಲಿ (ನಮ್ಮ ಗ್ರಹಚಾರಿ!) ಚಿಕ್ಕಮ್ಮೆ ಬಂದು ನಮ್ಮನ್ನೆಲ್ಲಾ ಉಟಕ್ಕೆ ಕರೆದರು. ನಮ್ಮ ಎದೆಗೆ ಸಿಡಿಲು ಬಡಿದಂತಾಯಿತು. ಮನಸ್ಸಿನಲ್ಲಿಯೇ “ಈ ಹಾಳು ಉಟಕ್ಕೆ ಬೆಂಕಿ ಹಾಕಿ!” ಎಂದುಕೊಂಡೆವು. ನಮಗೆ ಈಗಿನ ಬುದ್ಧಿ ಆಗ ಇದ್ದಿದ್ದರೆ “ಉಟದ ಹಾವಳಿ” ಎಂಬ ದೊಡ್ಡ ಗ್ರಂಥವನ್ನೇ ಬರೆದು ಮುಗಿಸಿ ಪುಕ್ಕಟೆಯಾಗಿಯೇ ಹಂಚಿ ಬಿಡುತ್ತಿದ್ದಿವು. ಅಂತೂ ಮಾರಿಯ ಹರಕೆಗೆ ಹೋಗುವ ಕುರಿಗಳಿಂತ ಅಡುಗೆ ಮನಿಗೆ ಹೋದೆವು. ಹೋದುದೂ ಹದರಿಕೆಯಿಂದ ಹೂರತು ಹಸಿವಿನಿಂದಲ್ಲ. ಅನ್ನವನ್ನು ಗಬಗಬನೆ ತಿಂದು ಬಂದೇ ಬಿಟ್ಟಿವು. ಬಂದವರು ಎಲ್ಲರೂ ಕತೆಗಾರ ಮಂಜಣಿನ ಸುತ್ತಲೂ ಕುಳಿತೆವು. ವರವನ್ನು ದಯಪಾಲಿಸುವನೆಂದು ಪ್ರತ್ಯೇಕನಾದ ಶ್ರೀಮನ್ನಾರಾಯಣನ ಮುಂದೆ ಮೊಳಕಾಲಾರಿ ಕುಳಿತುಕೊಳ್ಳುವ ಭಕ್ತರಂತೆ!

ಕರ್ಣಾಟಕ ಬಂದರೆ ಪರಂಪರೆಯಾಗಿ ಬರುತ್ತವೆ ಎಂಬುದೇನೋ ಖಂಡಿತವಾಗಿಯೂ ಸುಳ್ಳ ಮಾತ್ರ. ಅದು ಜೆನ್ನಾಗಿ ನಮ್ಮ ಅನುಭವಕ್ಕೆ ಬಂದ ಸಂಗತಿ. ಎಡರು ಇನ್ನೇನೂ ಇಲ್ಲ. ಮಂಜಣಿನನ್ನು ಉಟಕ್ಕೆ ಕರೆದರು. ಅವನಿದ್ವಾಗ ನಾವಿಲ್ಲ-ನಾವಿದ್ವಾಗ ಅವನಿಲ್ಲ. ಹಲ್ಲಿದ್ವಾಗ ಕಡಲೆ ಇಲ್ಲ, ಕಡಲೆ ಇದ್ವಾಗ ಹಲ್ಲಿಲ್ಲ ಎಂಬ ಗಾದೆಯಂತೆ. ಮಂಜಣಿ ಉಟಕ್ಕೆ ಹೊರಟ. “ಮಂಜಣಿ ಬೇಗ ಬಾ” ಎಂದೆವು. ನಮ್ಮ ದನಿ ಕನಿಕರಣೀಯವಾಗಿತ್ತು. ಆದರೆ ಒಂದು ವಿಷಾರ ಮಾತ್ರ ನಮಗಾರಿಗೂ ಬಗೆಹರಿಯಲ್ಲ. ಯಾವುದೆಂದರೆ, ನಾವಂತೂ ಉಟಕ್ಕೆ ಹೋಗದಿದ್ದರೆ ಏಟು ಬೀಳುತ್ತಿತ್ತೆಂದೂ ಹೆದರಿ ಹೋದೆವು. ಮಂಜಣಿ ‘ಬಲ್ಲೆ’ ಎಂದಿದ್ದರೆ ಅವನನ್ನು ಯಾರೂ ಹೋಡೆಯುತ್ತಿದ್ದರು? ಕತೆ ಹೇಳಬಹುದಾಗಿತ್ತಲ್ಲ? ಎಂಬುದು. ಮಂಜಣಿ ಮುದುಕ, ನಾವು ಹುಡುಗು ಎಂಬುದು ನಮಗೆ ತಿಳಿದರಲ್ಲ. ಕತೆ ಕೇಳುವುದು ನಮಗೆ ಸಂತೋಷಕರವಾಗಿದ್ದರೂ ಹೇಳುವ ಅವನಿಗೆ ಸ್ವಲ್ಪವೂ ಹಾಗಿರಲಿಲ್ಲ ಎಂಬುದು ನಮಗೆ ಗೂತ್ತೇ ಇರಲಿಲ್ಲ. ಅವನು ಕೆಲಸ ಮಾಡಿ ದಣಿದು ಹಸಿದು ಬಂದ ಬಡವನೆಂಬುದೂ ಮರೆತೇ ಹೋಗಿತ್ತು.

ಮಂಜಣಿ ಉಟ ಮಾಡಿಕೊಂಡು ಬಂದ. ಎಲೆಯಡಕೆಯ ಚೀಲವನ್ನು ಬಿಜ್ಜೆ ಜೆನ್ನಾಗಿ ಧೋರಣೆಯಿಂದ ಸಾಪಕಾಶವಾಗಿ ಎಲೆಹಾಕಿಕೊಂಡ. ನಾವು ಮಾತ್ರ ಮನದಲ್ಲಿ “ಇವನೇಕೆ ಇಷ್ಟು ತಡ ಮಾಡುವನೋ? ನಮ್ಮಂತೆ ಚುರುಕಾಗಿಲ್ಲವಲ್ಲ” ಎಂದುಕೊಳ್ಳುತ್ತಿದ್ದೆವು. ಆಹಾ! ಮುದಿತನ ನಮ್ಮನ್ನು ಹೂಡಾ ಅದೇ ಗತಿಗೆ ತಂದಿದುವುದೆಂಬುದು ನಮಗೆ ತಿಳಿಯದೆ ಇದ್ದುದು ನಮ್ಮ ಸುಕೃತಕ್ಕೆಂದೇ ಹೇಳಬೇಕು.

ಅಂತೂ ಕಡೆಗೆ ಪ್ರಾರಂಭವಾಯಿತು. ಮುಂಗಾರು ಮಳೆ ಮಲೆನಾಡಿನ ದಟ್ಟವಾದ ಅರಣ್ಯದಿಂದಾವೃತವಾದ ಗಿರಿಗಳ ಮೇಲೆ ಬಿಡುವಿಲ್ಲದೆ ನಿರಂತರವಾಗಿ ಜಿರ್ಮೆಂದು ಸುರಿಯುತ್ತಲೇ ಇತ್ತು. ಮನೆಯ ಮುಂದುಗಡೆ ಇರುವ ತೋಟದಲ್ಲಿ ಬಾಳೆಯ ಎಲೆಯ ಮೇಲೆ ಹನಿಗಳು ಬಿದ್ದು ಪಟಪಟವಂಬ ಮ್ಲಾನರವವನ್ನುಂಟು ಮಾಡುತ್ತಿದ್ದವು. ನಿತೆ ಭೀಕರವಾಗಿ ಕೈವಲ್ಯ ಶಾಸ್ಯತೆಯ ಗಂಭೀರತೆಯನ್ನು ಮನಸ್ಸಿಗೆ ತರುವಂತಿತ್ತು. ಅಂದು ಆ ರಾತ್ರಿ ಆ ಗಳಿಗೆಯಲ್ಲಿ, ಸರ್ವ ಸೃಷ್ಟಿಯೂ ಉತ್ಪತ್ತಿಯಾದುದು-ನಾವು ಕತೆ ಕೇಳಲೆಂದು, ಮಂಜಣಿ ಕತೆ ಹೇಳಲೆಂದು, ನಮ್ಮ ಮನಸ್ಸಿಗೆ ತೋರಿತು. ನಮ್ಮ ಹೋರಗಡೆ ತೋಕವಿದೆ ಎಂಬುದನ್ನು ಮರೆತಿದ್ದೆವು. ಜಗತ್ತಿನಲ್ಲಿ ನಮ್ಮದಲ್ಲದ ಇತರ ಮಹಾ ಕಾರ್ಯಗಳು ನಡೆಯುತ್ತಿವೆ ಎಂಬುದನ್ನು ಮರೆತಿದ್ದೆವು. ಆಹಾ! ಅದು ಎಂತಹ ದಿವ್ಯ ವಿಸ್ತೃತಿ.

ಮೋಕ್ಕ ಎಂದರೆ ಒಬ್ಬಿಬ್ಬರ ಮನಸ್ಸಿನಲ್ಲಿ ಒಂದೊಂದು ಭಾವನೆ ಉಂಟಾಗಬಹುದು. ನನ್ನ ಆ ಮುದ್ದು ಮೋಕ್ಕದ ದರ್ಶನ ಜಿತ್ತು ಎಂದರೆ ಇದು-ಬ್ರಹ್ಮಾಂಡ! ಮನಸ್ಸು ಲಯವಾದ ಮನಸು ಬ್ರಹ್ಮಾಂಡ! ಅದರ ಸ್ವರ್ಪು ಗಂಭೀರವಾದ ಕೇಂದ್ರ ಸ್ಥಾನ ರವಿಯಲ್ಲ -ಶರೀರಯಲ್ಲ-ತಾರಕಿಗಳಿಲ್ಲ! ನೀಲ ಮೇಘಾಂಧಕಾರ! ಮಳೆ ನಿರಂತರವಾಗಿ ಸದಾ ಸುರುಯುತ್ತಿದೆ. ಅದೊಂದು ಮಹಾ ಏಕಾಂತ! ಅಲ್ಲಿ ಆ ರಹಸ್ಯವಾದ ಬ್ರಹ್ಮ ಕೇಂದ್ರದಲ್ಲಿ ಒಂದು ಮುರ ಬೇಯಿಸುವ ಒಲೆ! ಅದರಲ್ಲಿ ಸರ್ವದಾ ರೂಗಿಸುವ ಬೆಂಕಿ! ಅದರ ಬಳಿ ನಾನು, ಕಿಟ್ಟು, ಮಂಜಣಿ, ವಾಸು, ಸೀತೆ ಇಷ್ಟೇ ಜನರು ಜಳಿ ಕಾಯಿಸುತ್ತಾ ಕುಳಿತಿರುವೆವು. ವೃದ್ಧ ಮೂರ್ತಿ ಮಸುಕಾದ ಆ ಬೆಂಕಿಯ ಬೆಳಕಿನಲ್ಲಿ ಕತೆ ಹೇಳುತ್ತಿರುವನು-ಎಂದಿಗೂ ಮುಗಿಯದ ಕತೆ! ನಾವು ಏಕಾಗ್ರಚಿತ್ತರಾಗಿ ಆತನ ಮುಖಿದ ಕಡೆ ನೋಡುತ್ತಾ ಕತೆ ಕೇಳುತ್ತಲೇ ಇರುವೆವು- ಎಂದಿಗೂ ಮುಗಿಯದ ಕತೆ.

**ಕತೆಗಾರರ ಪರಿಚಯ:** ಕುವೆಂಪು: ಕೆ.ವಿ.ಮಟ್ಟಪ್ಪ (1904-1994) ಬೆಳ್ತುಮಗಳಾರು ಜಿಲ್ಲೆಯ ಹಿರೆಕೊಡಿಗೆಯಲ್ಲಿ ಜನಿಸಿದ ಇವರು ಶಿವಮೌಗಿ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರು. ಕೃತಿಗಳು: ಮಹಾಕಾವ್ಯ ಶ್ರೀರಾಮಾಯಣ ದರ್ಶನಂ. ಕಾದಂಬರಿಗಳು ಕಾನೂರು ಹೆಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು. ಖಂಡಕಾವ್ಯ: ಬೋಮ್ಮನಹಳ್ಳಿಯ ಕಿಂದರಿ ಜೋಗಿ. ನಾಟಕಗಳು: ಸೃಶಾನ ಕುರ್ಕಿತ್ತೆತ್ತಂ, ಜಲಗಾರ, ಶೂದ್ರತಪಸ್ಸಿ ನನ್ನ ಗೋಪಾಲ, ಬೆರಗ್ಗೆ ಕೊರಳ್, ಬಿರುಗಾಳಿ ಕವನ ಸಂಕಲನಗಳು: ಕೊಳಲು, ಅಂಗ್ರೀಧಂಸ, ಪಾಂಚಜನ್ಯ, ಕೋಗಿಲೆ ಮತ್ತು ಸೋವಿಯರ್ ರಘ್ಯಾ, ಪೇಮಕಾಶೀರ್, ಪ್ರಕ್ಕಿಕಾಶಿ, ನವಿಲು ಇತ್ಯಾದಿ.

### ತ್ರುತ್ವೆಗಳು:

१. ಮಂಜಣಿ ಕಥಾ ಸರಿಸ್ತಾಗರವೇ? ಹೇಗೆ ತಿಳಿ.
२. ಮಂಜಣಿನ ಕರ್ಮಾಚರಣೆಗಳನ್ನು ವಿವರಿಸಿ.
३. ಕತೆಯಲ್ಲಿ ಮಲೆನಾಡಿನ ವರ್ಣನೆ ಹೇಗೆ ಬಿತ್ತಿಣಿಗೊಂಡಿದೆ?

## ೨. ಸ್ವಷ್ಟಿಸುಂದರಿ

ಚದುರಂಗ

ಆಶಯ: ತಿರುಕನೇರವನೂರ ಮುಂದೆ  
ಮುರುಕ ಧರ್ಮ ಶಾಲೆಯಲ್ಲಿ  
ಒರಗಿರುತ್ತೋಂದು ಕನಸು ಕಂಡನೆಂತನೆ  
ಮೆರೆಯುತ್ತಿದ್ದ ಭಾಗ್ಯವೆಲ್ಲ  
ಹರಿದು ಹೋಯಿತೆನುತ ತಿರುಕ  
ಮರಳಿ ನಾಚಿ ಹೋಗುತ್ತಿದ್ದ ಮನ್ಮಿನಂತೆಯೇ – ಮುಟ್ಟಿನ ಷಡ್ಕೂರಿ

ಯಾಲಕ್ಕಿಗೆ ಮದುವೆಯಾಗುವ ವಯಸ್ಸು ಮೀರಿತ್ತು. ಮದುವೆಯಾಗಿರಲಿಲ್ಲ. ಮದುವೆಯಾಗದಿರಲು ಅವನೇ ಕಾರಣ. ತಾನು ಅಪ್ಪು ಸುಂದರನಲ್ಲಿದ್ದರೂ, ಅಪ್ಪು ಹೆಚ್ಚು ಓದಿದವನಲ್ಲಿದ್ದರೂ ನೋಡಿದ ಯಾವ ಹೆಣ್ಣಿನ್ನೂ ಒಪ್ಪಿನು. ಮರೂರಿನಿಂದ ಬಂದ ಹೆಣ್ಣಿಗೆ ಮೈಕೆಟ್‌ಲ್ಲ. ಕೋಗಿಲೂರು ಹೆಣ್ಣಿನ ಕಿವಿ ಮೊರದಗಲ. ಸೀಗೂರಿನವಳು ಸಿಡುಕಿ, ಮಂಗಳೂರಿನವಳ ಮೂಗು ಮಜ್ಜಿಗೆ ಕುಡಿಯುತ್ತದೆ. ಎಂದು ಬಂದ ಹೆಣ್ಣುಗಳನ್ನೆಲ್ಲಾ ಹಳಿಯುವನು.

ಆದರೆ ಹೀಗೆ ಮದುವೆಯಾಗದಿದ್ದರು ಯಾಲಕ್ಕಿಯ ಮನಸ್ಸಿನ ಸ್ಥರತೆಯನ್ನು ಕೆಡಿಸಿತು. ಜೀವನದಲ್ಲಿ ದೊರೆಯುದ ಸುಂದರಿಯನ್ನು ಮನದ ಪದರಗಳಲ್ಲಿ ನಿರ್ವಿಷಲು ಮೊದಲುಮಾಡಿದನು. ನೋಡಿದೊಡನೆಯೇ ಮನಸೆಳಿಯುವ ಅಧ್ಯತ್ಮ ಕಲಾಕೃತಿಗಳನ್ನು ಬರೆಯುವ ಜಿತ್ರಗಾರನಂತೆ ತನ್ನ ‘ಉಂಹಾಸುಂದರಿ’ಯ ರೂಪಿನ ಗರೆಗಳನ್ನು ಮನಸ್ಸಿನಲ್ಲಿಯೇ ಬರೆಯುವನು. ಬರೆಯುವನು, ಅಳಿಸುವನು, ಮತ್ತೆ ಬರೆಯುವನು. ಹಗಲೂ ರಾತ್ರಿ ಅವನಿಗೆ ಅದೇ ಕೆಲಸವಾಯಿತು. ಹೊಲಕ್ಕೆ ಹೋಗಲಿ, ತೋಟಕ್ಕೆ ಹೋಗಲಿ, ಮನೆಗೆ ಬರಲಿ ಇದೇ ಯೋಚನೆ.

ಆದರೆ ನಾವು ಜೀವನದಲ್ಲಿ ನೋಡಿದಿರುವ ವಸ್ತುವನ್ನು ಮನಸ್ಸಿನಲ್ಲಿ ಉಹಿಸಲು ಸಾಧ್ಯವಿಲ್ಲ. ಉಹಿಗೆ ಅನುಭವದ ನೆರವು ಅಗತ್ಯ ಅನುಭವದ ನೆರವು ಸಿಗಿದಿದ್ದರೆ ಅದು ಜೀವನದ ಆಳವಾದ ಪದರಗಳೊಂದರಲ್ಲಿ ಕೈಕಾಲು ಬಡಿದು, ಶಕ್ತಿ ಸಾಲದೆ ಮುಳುಗಿಹೋಗುತ್ತದೆ. ಆದುದರಿಂದ ನಮ್ಮ ಯಾಲಕ್ಕಿಯ ಉಹಿಯೂ ಅನುಭವದ ಅಂಚನ್ನು ಮೀರಲು ಸಾಧ್ಯವಿರಲಿಲ್ಲ. ಅದಕ್ಕೇ ಅವನ ಯೋಚನೆ ನಮೂರಿನ ಹೆಣ್ಣುಗಳಲ್ಲಿಯೇ ಓಡಾಡುತ್ತಿತ್ತು. ಅವನು ಮಾಟವಾದ ಮೂಗು ಹೇಗಿರಬೇಕೆಂದು ಯೋಚಿಸ ಹತ್ತಿದರೆ ಉರ ಗೌಡನ ಮಗಳು ಗೌರಿಯ ಮೂಗೇ ಅವನ ಮುಂದೆ ಬಂದು ನತ್ಯಸುವುದು.

ಬಂದು ವೇಳೆ ತುಂಬಿದ ತುಟಿಗಳು ಅವನನ್ನು ಕಾಡಹತ್ತಿದರೆ ತಾಂಬೂಲದ ಬೆಡಗಿನ ಕೆಂಪಿಯ ಕೆಂದುಟಿಗಳು ಅವನ ಕೆಳ್ಳಾಗಳನ್ನು ತುಂಬುವುವು. ಭವ್ಯವಾದ ಮೈಕಟ್ಟನ್ನು ನೆನೆದನೆಂದರೆ ಬೆಳಗಿನ ಗಾಳಿಯಂತೆ ತೂಗುವ ಸಣ್ಣಿಯ ದೇಹದ ಸೊಬಗು ಹಾರಿ ಹಾರಿ ಬಂದು ಅವನ ಮೈಕಟ್ಟಿ ಸುವಿದ ಲವರಿಯಲ್ಲಿ ಅವನನ್ನು ತೇಲಿಬಿಡುವುದು.

ಆದರೆ ಯಾಲಕ್ಕಿಗೆ ಗೌರಿಯಲ್ಲಾಗಲಿ, ಕೆಂಪಿಯಲ್ಲಾಗಲಿ, ಸಣ್ಣಿಯಲ್ಲಾಗಲಿ ಭ್ರಮೆ ಇರಲಿಲ್ಲ. ಅವನಿಗೆ ಭ್ರಮೆಯಿದ್ದರು ಗೌರಿಯ ಮೂಗ, ಕೆಂಪಿಯ ತುಟಿ, ಸಣ್ಣಿಯ ದೇಹ. ಎಂದರೆ, ಒಮ್ಮೊಬ್ಬರ ಬಂದೊಂದು ವಿಶೇಷಕ್ಕೆ ಅವನು ಮನಸೋತ್ತಿದ್ದು. ಈ ಬಂದೊಂದು ವಿಶೇಷವೂ ಅವನ ‘ಭಾವನಸುಂದರಿ’ಯ ಸೃಷ್ಟಿಯಲ್ಲಿ ಸಹಾಯಕ ವಸ್ತುಗಳಾಗಿದ್ದವು.

ಯಾಲಕ್ಕಿಯ ನೆರೆಮನೆಯಲ್ಲಿ ಬಂದು ಮುಸ್ಸಿಂ ಸಂಸಾರವು ವಾಸವಾಗಿತ್ತು. ವಯಸ್ಸಾದ ಜಮಾಲ್ ಸಾಬಿ, ಅವನ ಹೆಂಡತಿ ಕಾಸಿಂಬೀ ಮತ್ತು ಅವನ ಒಬ್ಬಿಂದೆ ಮಗಳು ಖಿಷ್ಣಿದ್ದರೂ. ಅವರು ಕಡುಬಡವರು. ಅವರಿದ್ದುದು ಮನೆಯಲ್ಲ, ಬಂದು ಜೋಪಡಿ.

ಯಾಲಕ್ಕಿ ಹೊಲಕ್ಕೆ ಹೋಗುವಾಗ ಅ ಮನೆಯ ಮುಂದೇ ಹೋಗಬೇಕಾಗಿತ್ತು. ಆದರೆ ಅಪ್ಪು ದಿನವಾದರೂ ಜಮಾಲ್ ಸಾಬಿಯ ಮಗಳು ಅವನ ಕಟ್ಟಿಗೆ ಬಿದ್ದಿರಲಿಲ್ಲ. ಏಕೆ? ಅವನು ಹೋರುತ್ತಿರುತ್ತಿರುತ್ತಿದ್ದು ಅವನ ಅಜ್ಞ ಬೇರೆ, ಮುಸಲ್ಹಾನರ ಹೆಣ್ಣುಗಳು ನೋಡಲು ಚೆನ್ನಾಗಿರುತ್ತಾರೆಂದು ಹೇಳಿದ್ದಳು! ಈ ಜಮಾಲ್ ಸಾಬಿಯ ಮಗಳೂ ಸುಂದರಿಯೇ! ಯಾಲಕ್ಕಿಗೆ ಬಗೆಹರಿಯದ ಯೋಚನೆ. ಯಾವುದಕ್ಕೂ ಆ ಹಂಡುಗಿ

ಹೊರಗೇ ಬರಲೊಲ್ಲಜು! ಅವಳು ಸುಂದರಿಯೇ ಇರಬೇಕು, ಅದಕ್ಕೇ ಅವಳ ತಂದೆಯು ಅವಳನ್ನು ಮಣ್ಣಿ ಗೋಡೆಗಳ ಮಧ್ಯ ಸೆರೆ ಹಾಕಿರುವುದು!\*

ಯಾಲಕ್ಷ್ಯಿಯು ಹೀಗೆ ಯೋಚಿಸುತ್ತಿರುವಾಗ ಉರಿಗೆ ಪ್ಲೇಗ್ ಉಪದ್ರವ ತಲೆ ಹಾಕಿತು. ಉರಿನ ಮಾರಮ್ಮನಿಗೆ ಎಷ್ಟು, ಆದು, ಕುರಿ, ಕತ್ತರಿಸಿದರೂ ಹಾಳು ರೋಗ ಹರಡಿತೇ ಹೊರತು ಕಡಿಮೆಯಾಗುವ ಜಿಹ್ನೆಗಳೇ ಕಂಡುಬರಲಿಲ್ಲ. ಹಾಗೂ ಹೀಗೂ ನೋಡಿ ಮುಕ್ಕಾಲು ಜನ ಉರನ್ನು ಬಿಟ್ಟಿತು. ಒಂದು ಒಂದೂವರೆ ಮೈಲಿ ಘಾಸಲೆ ದೂರದಲ್ಲಿ ಗುಡಿಸಲುಗಳನ್ನು ಕಟ್ಟಿ ವಾಸಿಸಲು ವೇದಲು ಮಾಡಿತು. ಆದರೆ ಕೆಲವರು ಮಾತ್ರ ಪ್ಲೇಗಿಗೆ ಹೆದರದೆ ಉರಿನಲ್ಲಿಯೇ ಉಳಿದರು. ಅವರಲ್ಲಿ ಜಮಾಲ್ ಸಾಬಿಯೂ ಒಬ್ಬ.

ಪ್ಲೇಗಿನ ತಾಯಿಗೆ ಎಷ್ಟು ಹರಕೆ ಹೊತ್ತರೂ ಈ ಉಪದ್ರವವು ಮೂರು ತಿಂಗಳ ಕಾಲ ಆ ಉರಿನಲ್ಲಿ ಹಾವಳಿ ಮಾಡಿತು. ಬಹು ಮಂದಿ ಸಾವಿಗೆ ತುತ್ತಾದರು.

\* \* \*

ಈಗ ಉಪದ್ರವದ ಹಾವಳಿ ನಿಂತಿದೆ. ಜನ ಒಂದೊಂದು ಮನೆಯಾಗಿ ಉರಿಗೆ ಹಿಂದಿರುಗುತ್ತಿದೆ. ಇಂದು ಯಾಲಕ್ಷ್ಯಿಯ ಮನೆಯವರು ಮನೆಗೆ ವಾಪಸು ಬಂದಿದ್ದಾರೆ. ಮೂರು ಮೂರೂವರೆ ತಿಂಗಳು ಉರಿ ಹೊರಗೆ ಗುಡಿಸಿಲಲ್ಲಿ ಕಾಲ ಕಳೆದ ಯಾಲಕ್ಷ್ಯಿಗೆ ಕುಶಾಹಲವೋ ಕುಶಾಹಲ. ಜಮಾಲ್ ಸಾಬಿಯ ಮಗಳ ವಿಚಾರದಲ್ಲಿ ದಿಗಿಲಿನಿಂದ ಕೂಡಿದ ಕುಶಾಹಲ! ಜಮಾಲ್ ಸಾಬಿಗೆ ಪ್ಲೇಗು ತಗಲಿ ತೀರಿಮೋದ ವಿಚಾರವನ್ನು ಅವನು ಗುಡಿಸಿಲಿನಲ್ಲಿದ್ದಾಗಲೇ ಕೇಳಿದ್ದು. ಆದರೆ ಖುಷಿದಳು ಹೇಗಿರುವಳು ಎನ್ನುವ ವಿಷಯದಲ್ಲಿ ಮಾತ್ರ ಅವನು, ಕೇಳಿದವರಿಗೆಲ್ಲಾ ನನಗೆ ತಿಳಿಯದು ತನಗೆ ತಿಳಿಯದು ಎಂದು ಹೇಳುತ್ತಿದ್ದರು.....ಹೇಗಿದ್ದಾಳೋ? ಪಾಪ, ಗಂಡಸಿಲ್ಲದ ಮನೆ.....

ಉರಿಗೆ ಬಂದಾಗ ಸಂಜೆಯಾಗಿತ್ತು. ಯಾಲಕ್ಷ್ಯಿಯು ಮನೆಗೆ ಬಂದ ಕೊಂಡ ಹೊತ್ತಿನಲ್ಲಿಯೇ ಕೆರೆಯ ಬಳಿ ಹೋದನು. ಇಂದೇಕೋ ವಿಲ್ಕಣಿವಾದೊಂದು ಮಬ್ಬು ಕೆರೆಯನ್ನು ತಜ್ಜಿತ್ತು. ಜನರಾರೂ ಕೆರೆಯ ಬಳಿ ಕಾಣಲಿಲ್ಲ. ದನಕರುಗಳೂ ಇರಲಿಲ್ಲ.

ವರಿಯ ಕಲ್ಲೋಂದರ ಮೇಲೆ ಕುಳಿತು ಯಾಲಕ್ಷ್ಯಿಯು ಯೋಚಿಸಹತ್ತಿದನು. ಅವನು ಎಷ್ಟು ಯತ್ನಿಸಿದರೂ ಮನಸ್ಸೆಲ್ಲಾ ಜಮಾಲ್ ಸಾಬಿಯ ಮಗಳ ವಿಚಾರದಲ್ಲಿಯೇ ಸುತ್ತುತ್ತಿತ್ತು .....ಅವಳು ಸುಂದರಿಯೇ?... ಏಕಿರಬಾರದು? ಮುಸಲ್ಳಾನರ ಹೆಣ್ಣಿ...ತನ್ನ ಕಲ್ಪನಾಸುಂದರಿಯಷ್ಟು ಸುಂದರಿಯೇ?...ಇರಲಾರಳು...ಏಕಿರಲಾರಳು? ಇದ್ದರೂ ಇರಬಹುದು. ನೋಡದೆಯೇ ಹೇಗೆ ಹೇಳುವುದು?

ಅಂತೂ ಯಾಲಕ್ಷ್ಯಿಯ ಮನಸ್ಸು ಬಿಡಿಸಲಾಗದ ಸಮಸ್ಯೆಯೊಂದರ ಬಲೆಯಲ್ಲಿ ಸಿಕ್ಕಿ ಬಿದ್ದಿತ್ತು. ಜಮಾಲ್ ಸಾಬಿಯ ಮಗಳು ಸುಂದರಿಯೇ ಅಲ್ಲವೇ? ಒಂದು ಸಲ ಮನಸ್ಸು ಅವಳು ಸುಂದರಿಯೆಂದೇ ತೀಪ್ರಮಾಕೊಡುವುದು. ಇನ್ನೊಂದು ಸಲ ಹೇಗೆ ಹೇಳುವುದು? ಅವಳು ಕುರೂಪಿಯಿದ್ದರೂ ಇರಬಹುದು ಎಂದು ಸಂಶಯಪಡುವುದು. ಒಟ್ಟನಲ್ಲಿ ಯಾಲಕ್ಷ್ಯಿಯ ಮನಸ್ಸು ಅಲ್ಲೋಲ ಕಲ್ಲೋಲವಾಗಿತ್ತು. ಇದಕ್ಕೆ ಸಹಾಯವಾಗುವಂತೆ ಪ್ರಕೃತಿಯೂ ಒಂದು ಬಗೆಯ ಅಸ್ಥಿರತೆಯಿಂದ ಕೂಡಿತ್ತು. ಕತ್ತಲಿಗೆ ಕತ್ತಲೂ ಅಲ್ಲ. ಬೆಳಕಿಗೆ ಬೆಳಕೂ ಅಲ್ಲ, ಅನ್ನುವ ಹಾಗಿರುವ ರಾತ್ರಿ. ಮೋಡಗಳ ಮರೆಯಲ್ಲಿ ಅವಿತು ಕಣ್ಣಿಮುಚ್ಚಾಲೆಯಾಡುವ ಚಂದ್ರ, ಹೊಳೆಯಲ್ಲೋ ಬೇಡವೋ ಎಂದು ಅನುಮಾನಿಸುತ್ತಿರುವರೆ ಮಿನುಗುವ ತಾರೆಗಳು. ಬೀಸಲ್ಲೋ ಬೇಡವೋ ಎಂಬ ಶಂಕೆಯಿಂದ ಬೀಸುವ ಸುಳಿಗಾಳಿ, ಯಾಲಕ್ಷ್ಯಿಯ ಯೋಚಿಸಿದಷ್ಟು ಅವನ ಅನುಮಾನವು ಹೆಚ್ಚಿತೇ ಹೊರತು ಕಡಿಮೆಯಾಗಲಿಲ್ಲ...ಕತ್ತಲು ಹಾಗೇ ಹೆಚ್ಚುತ ಬಂದಿತ....ಬರಳ ಹೊತ್ತಾಯಿತೆಂದು ಎದ್ದು ಅವನು ಮನೆಯ ಕಡೆ ಹೊರಟನು.

ಆದರೆ ದಾರಿಯುದ್ದಕ್ಕೂ ಅವನಿಗೆ ಅದೇ ಯೋಚನೆ. ದಾರಿಯ ಅಕ್ಕ ಪಕ್ಕದಲ್ಲಿ ಬೆಳೆದು ನಿಂತಿದ್ದ ಹೆಮ್ಮೆರಗಳ ಎಲೆಗಳನ್ನು ಚುಂಬಿಸಿ, ನಲಿಸಿ, ನಲಿಯುತ್ತಾ ಹೆಣ್ಣಿನ ಸುಳಿಗೆಯಂತೆ ಹಿತವನ್ನು ತರುತ್ತಿದ್ದ ಸುಳಿಗಾಳಿಯು ಒಂದೊಂದು ಸಲ ಅವನ ಕೆವಿಯಲ್ಲಿ ಜಮಾಲ್ ಸಾಬಿಯ ಮಗಳು ಬೆಲುವೆ ಎಂದಂತಾಗುವುದು. ನಿಜವೇ? ಎದೆಯಲ್ಲಿ ಮೂಡಿದ ಈ ಪ್ರಶ್ನೆ ಬಾಯಿಗೆ ಹರಿದು ಅವನು ಸ್ವಲ್ಪ ಗಟ್ಟಿಯಾಗಿಯೇ ಕೇಳುತ್ತಿದ್ದು. ಯಾಲಕ್ಷ್ಯಿಯು ಈ ರೀತಿ ತನ್ನಪ್ರಶ್ನೆ ತಾನೇ ಮಾತನಾಡಿಕೊಳ್ಳುತ್ತಿದ್ದುದರಲ್ಲಿ ಆಶ್ಚರ್ಯವೇನೂ ಇಲ್ಲ. ತೀವ್ರವಾದ ಯೋಚನೆಯಲ್ಲಿ ಮುಖುಗಿ ಏಳುತ್ತಿರುವಾಗ ಸವೇರ ಸಾಧಾರಣವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಈ ರೀತಿಯ ನಡತೆಯು ಅನುಭವವಾಗುವುದು....ನಿಜವೇ? ನಿಜವೇ?

ಪ್ರಶ್ನೆಯು ಕೇರಳಿ ಹೃದಯದಿಂದೆದ್ದ ಉತ್ತರವು ಸಿಗದೆ ನಿರಾಶೆ ಹೊಂದಿ ಮುಕ್ತೆ ಮುಳುಗಿ ಹೋಗುತ್ತಿತ್ತು... ನಿದ್ದೆಯಲ್ಲಿ ನಡೆಯುವವರಂತೆ ಅವನು ನಡೆಯುತ್ತಿದ್ದು. ಯೋಚನೆಯ ಸರಪರೀಯಲ್ಲಿ ಸೇರಿಹೋಗಿದ್ದ ಅವನ ಮನಸ್ಸಿಗೆ ಬೆಣ್ಣೆಯ ಉಂಡೆಯಂತೆ ಪೂರ್ಣಚಂದ್ರನು ಮೂಡಿಬಂದು ತಿಳಿಯಲೇ ಇಲ್ಲ.

ಆಗಲೇ ರಾತ್ರಿ ಬಹಳ ಮುಂದುವರೆದಿತ್ತು. ಉರೆಲ್ಲಾ ನಿದಿಸುತ್ತಿತ್ತು. ದನಗಳೂ ಎಮ್ಮೆಗಳೂ ಮುಂದೆ ಅಲ್ಲಲ್ಲಿ ಸಿಕ್ಕಿದ ಕಡೆ ಒರಿ ಮಲಗಿದ್ದವು. ಕಾಳನ ಕರಿಯ ನಾಯಿ ಮಾತ್ರ ಯಾಲಕ್ಕಿಯನ್ನು ಕಂಡು ಬೊಗಳಿತು. ಅದರ ರಾಗವನ್ನು ಕೇಳಿ ಅಷ್ಟು ಡೊರದಲ್ಲಿ ಬಿಧಿದ್ದ ಇನ್ನೊಂದು ನಾಯಿಯೂ ಶಂಖವನ್ನು ಭಾರಿಸಿತು. ಆಮೇಲೆ ಇನ್ನೊಂದು ಮತ್ತೊಂದು ಹೀಗಾಗಿ ಬೀದಿಯ ನಾಯಿಗಳೆಲ್ಲವೂ ಬೋಗಳಹತ್ತಿದವು. ಇದು ಅವನನ್ನು ಎಚ್ಚರಿಸಿತು. ಅವನಾಗಲೇ ಜಮಾಲ್ ಸಾಬಿಯ ಜೋಪಡಿಯ ಮುಂದೆ ಬಂದಿದ್ದು. ಹಟಾತ್ತಾಗಿ ಎಚ್ಚಿತ್ತ ಅವನಿಗೆ ಒಂದು ಯೋಚನೆ ಬಂದಿತು. ರಾತ್ರಿ ಎಲ್ಲರೂ ನಿದ್ದೆ ಹೋಗುತ್ತಿದ್ದಾರೆ. ಜಮಾಲ್ ಸಾಬಿಯ ಮನೆಯಲ್ಲಿ ಗಂಡಸರಾರೂ ಇಲ್ಲ. ಅವನ ಮಗಳನ್ನು ನೋಡುವುದಕ್ಕೆ ಒಳ್ಳೆಯ ಅವಕಾಶ!— ಒಳಗೆ ಹೋಗುವುದೇ?.. ಭೇ, ಭೇ, ಗಂಡಸಿಲ್ಲದ ಮನೆ...ಅದಕ್ಕೇನಂತೆ? ಅವಳನ್ನೇನಾದರೂ ಮಾತಾಡಿಸುವುದಕ್ಕೆ ಹೋಗುತ್ತಿದ್ದೇನೆಯೇ? ಏನೋ ಒಂದು ಸಲ ಅವಳ ರೂಪವನ್ನು ನೋಡಬೇಕೆಂಬ ಚಪಲ; ಅಷ್ಟೇ...ಆದರೆ ಬಾಗಿಲಗೆ ಒಳಗಿನ ಅಗಣೆಯನ್ನು ಹಾಕಿದ್ದರೇ?... ಏನಂತೆ ಮಹಾ? ಶಿಥಿಲವಾಗಿ ನಿಂತಿದೆ; ಒಂದು ಒದಕೆ ಹೊಟ್ಟರೆ ಸಾಕು; ತೆರೆದುಕೊಳ್ಳುತ್ತದೆ....

ಬಾಗಿಲನ್ನು ತೆಗೆಯಲು ಅಷ್ಟು ಕಷ್ಟಪಡಬೇಕಾಗಲಿಲ್ಲ. ತಳ್ಳಿದ್ದೊಡನೆಯೇ ಬಂದುಬಿಟ್ಟಿತು. ಹಿಂದು ಮುಂದು ನೋಡದೆ ಯಾಲಕ್ಕಿಯು ಒಳಗೆ ಕಾಲೆಟ್ಟಿನು. ಒಳಗಡೆ ಕಂಡ ದೃಶ್ಯವು ಯಾಲಕ್ಕಿಯನ್ನು ಮುಗ್ಧನನ್ನಾಗಿಸಿತು. ಸ್ತಂಭಿಣ್ಣಾತನಾಗಿ ನಿಂತುಬಿಟ್ಟನು...ಹಜಾರದ ಒಂದು ಮೂಲೆಯಲ್ಲಿ ಮಸಕು ಮಸಕಾಗಿ ಕಾಣುವ ಹಾಗೆ ಮುದರಿ ಮಲಗಿದ್ದಾಳೆ. ಅವಳೇ ಇರಬೇಕು ಜಮಾಲ್ ಸಾಬಿಯ ಹೆಂಡತಿ....ಇತ್ತಕಡೆ ಒಂದು ಪಾಶ್ಚಕ್ಕೆ ತರುಣೀಯಾಭಿಭೂ ಮಲಗಿದ್ದಾಳೆ. ಅವಳು ಜಮಾಲ್ ಸಾಬಿಯ ಮಗಳು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಅವನನ್ನು ಬಹುದಿನಗಳಿಂದಲೂ ಅತಿಯಾಗಿ ಹಿಂಸಿಸುತ್ತಿದ್ದ ಪ್ರಶ್ನೆಯು ಉತ್ತರವು ಎದುರಿಗೆ ಕಾಲು ಚಾಚಿ ಮಲಗಿತ್ತು. ಎಂತಹ ಸೌಂದರ್ಯ ಅವಳದು! ಯಾಲಕ್ಕಿಯ ಉಹಾಸುಂದರಿಯು ಒಮ್ಮೆಲೇ ರೂಪಗೊಂಡಂತಿದ್ದಳು. ಅಂಗಳದ ಮೇಲಿಂದ ಇಂದ್ರಿಯತ್ವದ ಬೆಳ್ಳಿಂಗಳು ಹಾಲು ಜೆಲ್ಲಿದಂತೆ ಅವಳನ್ನು ತಬ್ಬಿಕೊಂಡಿತ್ತು ಚೆಲುವೇ ಮೈಯೆತ್ತಿ ಬಂದಂತಿದ್ದ ಆ ತರುಣೀಯನ್ನು ಯಾಲಕ್ಕಿಯು ಎವೆಯಿಕ್ಕಿದೆ ನೋಡಿದನು. ಆನಂದಿತನಾದನು. ಇನ್ನು ಹೋರಬುವುದೇ?..ಉಂಟೆ, ಉಂಟೆ! ಸೌಂದರ್ಯವತಿಯಾದ ಅವಳ ಆಕಾರವನ್ನು ಹತ್ತಿರ ನಿಂತು ತುಸು ಹೊತ್ತಾದರೂ ನೋಡೇ ಹೋಗೇಕು.

ಸದ್ದು ಬರದಂತೆ ಮೆಲ್ಲಮೆಲ್ಲನೇ ಹೆಚ್ಚೆಯಿಡುತ್ತಾ ಯಾಲಕ್ಕಿ ಅವಳ ಪಕ್ಕದಲ್ಲಿ ಬಂದು ನಿಂತನು. ಅವಳು ಬಹಳ ಸಾಕಾಗಿ ಮಲಗಿದವಳಂತೆ ಕಾಣುತ್ತಿದ್ದಳು. ಆದರೆ ಅದೂ ಸಹ ಅವಳ ರೂಪಿಗೆ ಕೆಳೆಯನ್ನು ಹೊಟ್ಟಿತ್ತು...ಎಷ್ಟು ನೋಡಿದರೂ ಯಾಲಕ್ಕಿಗೆ ಸಮಾಧಾನವೇಬಾರದು. ಅತಿಯಾಗಿ ಹಸಿದವನು ಇನ್ನೊಬ್ಬಿರ ತಟ್ಟೆಯ ಅನ್ನವನ್ನು ನೋಡುವಂತೆ ಬಿಟ್ಟಕಣ್ಣು, ಬಿಟ್ಟ ಬಾಯಿಂದ ನೋಡುವನು...ನೋಡುವನು ನೋಡುವನು, ಕಣ್ಣನ್ನು ಆಗಲಿಸಿ ಆಗಲಿಸಿ ನೋಡುವನು...ಅಂತಹ ಲಾವಣ್ಯ ಮೂರ್ಚಿಯನ್ನು ಯಾರು ತಾನೇ ನೋಡರು?...ಚಂದ್ರನ ಕಾಂತಿಯು ಚೆಂದವೂ ನನ್ನ ಮೈಯ ಕಾಂತಿಯು ಚೆಂದವೂ ನೀನೇ ಹೇಳು..ಎಂದು ದಿಟ್ಟತನದಿಂದ ಪ್ರಶ್ನಿಸುವಂತಿದ್ದ ಮೈಬಣಿ. ನಾನು ಮುಜ್ಜಿದ್ದರೇ ತಡೆದುಕೊಳ್ಳಲು ನಿನಗೆ ಎಷ್ಟು ಕಷ್ಟ, ಇನ್ನು ನಾನು ತೆರೆದರೆ ನಿನ್ನ ಗತಿ? ಅದಕ್ಕೇ ನಾನು ಮುಜ್ಜಿಯವುದು, ಎಂದು ಹೇಳುವಂತಿದ್ದ ಬೋಗಸೆಗಳ್ಳು, ಸ್ತೀ ನಾಸಿಕವನ್ನು ಸಂಪಿಗೆಗೆ ಹೋಲಿಸುವ ಕವಿ ನನ್ನನ್ನು ನೋಡಿದರೆ ಸಂಪಿಗೆಯನ್ನೇ ನನಗೆ ಹೋಲಿಸಿ ಅದು ನನಗಿಂತ ಎಷ್ಟು ಕೀರು ಎಂಬುದನ್ನು ಅರಿತುಕೊಳ್ಳುವನು,’ ಎಂದು ಜಂಭಪಡುವಂತಿದ್ದ ಮಾಟವಾದ ಮೂಗು. ನಿನ್ನಲ್ಲಿ ಸ್ವಾಲ್ಪವಾದರೂ ರಸಿಕತೆ ಇದ್ದರೆ ಇಲ್ಲಿ ಬಾ, ನನ್ನ ತುಂಬಾ ಅಮೃತವಿದೆ, ಅದನ್ನು ಸವಿಯುವಿಯಂತೆ, ಎಂದು ಕರೆಕರೆದು ಕರೆಳಿಸುವಂತಿದ್ದ ತುಂಬುತುಟಿ. ಎಲ್ಲಿ ನಿನ್ನಲ್ಲಿ ದಾಷ್ಟ್ಯವಿದ್ದರೆ ಸರಿಯಾಗಿ ಇಲ್ಲಿ ಒಂದು ಮುತ್ತನ್ನಿಡು—ಎಂದು ಕೇಳುವಂತಿದ್ದ ದುಂಡಾದ ಕೆನ್ನೆ. ತಡೆದು ಕಟ್ಟಿದ ಯೋವನ ಹೋರಗೆ ತಪ್ಪಿಸಿಕೊಂಡು ಹೋಗಲು ಉಕ್ಕಬಂದಾಗ ಉಬ್ಜಿದಂತಿದ್ದ ಎದೆ. ಮೋದಲ ಸಲ ಇನಿಯನು ಚುಂಬಿಸಿದಾಗ ನಾಚಿ ಒಂದು ಹಿಡಿಯಾಗುವ ಹಣ್ಣಿನಂತಿದ್ದ ಸಣ್ಣ ನಡು. ನನ್ನನ್ನೇಕೆ ನೋಡಲು ಹಂಬಲಿಸುವೆ? ಬೇದ ಸುಮ್ಮನಿರು, ನಿನ್ನ ಸ್ಥಿರಿತ ಹಾಳಾಗುವುದು ಖಂಡಿತ—ಎಂದು ಎಚ್ಚರಿಕೆ ಹೊಡುವಂತಿದ್ದ ತೊಡೆಗಳು....ಬಹು! ಜಗತ್ತಿನ ಸೌಂದರ್ಯವೂ ಅವಳ ದೇಹದ ವಕ್ರಗೆರಗಳ ವಿನ್ಯಾಸದ ಬೆಡಗಿಗೆ ಮನಸೋತು ಅದರೊಳಗೆ ಸೇರಿಹೋದಂತಿತ್ತು. ಗಂಡನ ಮಗ್ಗಲಿಂದ ಎದ್ದು ಬಂದವಳಂತೆ ಅವಳ ಮುಡಿಯು ಕೆದರಿ ಅಸ್ತವ್ಯಸ್ತವಾಗಿತ್ತು. ಅದರಲ್ಲಿ ಒಂದರಡು ಕೂದಲು ಕುರಲು ಕುರಲಾಗಿ ಬಾಗಿ ಅವಳ ಹಾಲು ಕೆನೆಯಂತಿದ್ದ ಗಲ್ಲವನ್ನು ನೇವರಿಸುವಂತಿದ್ದವು. ಒಂದು

ಬಗೆಯ ಮುದ್ದು ಆ ಮುಸ್ಸಿಂ ಯುವತೀಯ ಅಂಗ ಅಂಗದಲ್ಲಿಯೂ ನಲೀಯುತ್ತಿತ್ತು.....ಆ ನಿರಾಭರಣ ಸುಂದರಿಯ ಸೌಂದರ್ಯದ ಸೆಳಿಗೆ ಎಂಥವನಾದರೂ ಬಾಗಲೇಬೇಕು. ಸಾಲುದುದಕ್ಕೆ ಜಗತ್ತೆಲ್ಲಾ ನನ್ನ ಕಾಲದೆಸೆಯಲ್ಲಿದೆ ಎನ್ನುವ ಹಾಗೆ ಧಿಃಕಾರದಿಂದ ಆಕೆ ಮಲಗಿದ್ದ ರೀತಿಯೋ ಎದೆಯನ್ನು ಬೆದಕುವಂತಿತ್ತು....ಅಂಥ ರೂಪಸಿಯನ್ನು ಆ ಸ್ಥಿತಿಯಲ್ಲಿ ನೋಡಿದರೆ ಯಾರಿಗೆ ತಾನೆ ತಲೆ ಕೆಡುವುದಿಲ್ಲ?

ಯಾಲಕ್ಕಿಯು ನೋಡಿದನು; ಅವನ ತಲೆಯು ಕೆಟ್ಟಿತು. ಆ ಸುಂದರಿಯಂಥ ಸುಂದರಿಯನ್ನು ಅವನು ಹಿಂದೆಂದೂ ನೋಡಿರಲ್ಲಿ. ನೋಡಿರುವುದು ಹೋಗಲಿ, ಮನಸ್ಸಿನಲ್ಲಿ ಉಹಿಸಲು ಸಾಧ್ಯವಾಗಿರಲ್ಲಿ. ಎದುರಿಗೆ ಸುಖನಿದ್ರೆಯಲ್ಲಿ ಆರಾಮವಾಗಿ ಮಲಗಿದ್ದ ಲಾವಣ್ಯಮೂರ್ತಿಗೆ ತನ್ನ ಉಹಾಸುಂದರಿಯನ್ನು ಹೋಲಿಸಿದರೆ ಅವಳು ಕೆಲಸಕ್ಕೆ ಬಾರದ ಕುರೂಪಿ...ಆಯಿತು. ಇನ್ನೇನು ನೋಡಿಯಾಯಿತು. ಮನಃ ಪೂರ್ವಕವಾಗಿ ನೋಡಿಯಾಯಿತು. ಇನ್ನು ಹೊರಡುವುದು ತಾನೆ?....ಹೇಗೆ ಸಾಧ್ಯ? ಇಷ್ಟು ರೂಪರಾಶಿಯನ್ನು ನೋಡಿ ಬಂದು ಮುತ್ತನ್ನಾದರೂ ಇಡಕೆ ಸುಮ್ಮನೆ ಹೋಗುವುದು ಹೇಗೆ ಸಾಧ್ಯ?.... ಆದರೆ ಅವಳು ಮಲಗಿರುವಳಲ್ಲಾ?....ಹೊದು. ನಾನೇನು ಮಾಡಲಿ?

ತಡೆಯಲಾರದೆ ಯಾಲಕ್ಕಿಯು ಮಲಗಿದ್ದ ಸ್ತೀಗೆ ಮುತ್ತಿಟಿಸ್ತಿನು. ಆ ಮುತ್ತಿಗೆ ಮತ್ತು ಅವನ ತಲೆಯನ್ನು ಇನ್ನಿಷ್ಟ್ವು ಕೆಡಿಸಿತು. ಮನಃ ಮನಃ ಆ ತುಟಿಗಳನ್ನು ಚುಂಬಿಸಿದನು. ಆದರೆ ಅವನು ಮೊದಲು ಹೆದರಿದ್ದಂತೆ ಆ ಸ್ತೀಗೆ ಎಚ್ಚರವಾಗಲಿಲ್ಲ. ಯಾಲಕ್ಕಿಯ ಮನಸ್ಸಿನ ಸ್ಥಿರತ್ವವೆಲ್ಲಾ... ಗಾಳಿ ಪಾಲಾಗಿತ್ತು....ತಾನು ಮಾಡುತ್ತಿರುವುದು ತಮ್ಮೊ ನೆಮ್ಮೊ ಎಂಬ ಪ್ರಜ್ಞೆಯು ಅವನಲ್ಲಿ ಉಳಿದಿರಲಿಲ್ಲ....

ಮೇಲೆ ಏಳುವಾಗ ಯಾಲಕ್ಕಿಯು ಬೆವರುತ್ತಿದ್ದನು. ಅವನು ದೇಹದ ಕಾವಿನ ಜತೆಗೆ ಮನಸ್ಸಿನ ಕಾಪೂ ಇಳಿದಿತ್ತು. ಪ್ರಜ್ಞೆ ಸ್ವಲ್ಪ ಮಟ್ಟಿಗೆ ಬಂದಿತ್ತು. ಏಳುವ ಸಂಭ್ರಮದಲ್ಲಿ ಅವನ ಕೈ ಅವಳ ಎದೆಗೆ ತಾಕಿತು-ಎದೆ ತಣ್ಣಿಗಿತ್ತು! ಯಾಲಕ್ಕಿಗೆ ಗಾಬರಿಯಾಯಿತು. ಕೈಯನ್ನು ಅವಳ ಮೂಗಿನ ಹತ್ತಿರ ಹಿಡಿದನು-ಉಸಿರಾಡುತ್ತಿರಲಿಲ್ಲ.

ಯಾಲಕ್ಕಿ ಭಯ ಜಿಗುಪ್ಪೆಗಳಿಂದ ಧರಫರನೆ ನಡುಗಿದನು. ಮೈಯಿಂದ ಬೆವರಿನ ಪ್ರವಾಹವೇ ಹರಿಯಿತು. ಕಣ್ಣಮುಂದೆ ಪ್ರಶ್ನೆಯೊಂದು ಭೂತಾಕಾರವಾಗಿ ಎದ್ದು ನಿಂತಿತು—

ಓ, ಎಂತ ಕೆಲಸ ಮಾಡಿದೆ?

**ಕತೆಗಾರರ ಪರಿಚಯ:** ಜದುರಂಗ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಸುಬ್ರಹ್ಮಣ್ಯ ರಾಜೇ ಅರಸು ಮಟ್ಟಿದ್ದ 1916ರಂದು ಮೂಲಸೂರು ಶಾಲ್ಲಾಕು, ಕೆಲ್ಲಹಳ್ಳಿಯಲ್ಲಿ. **ಕೃತಿಗಳು:** ಸರ್ವಮಂಗಳಾ, ಉಯ್ಯಾಲೆ, ವೈಶಾಖ, ಹೆಚ್ಚಾಲ ಕಾದಂಬರಿಗಳು. ಸ್ವಷ್ಟಿಸುಂದರಿ, ಶವದ ಮನೆ, ಇಳಾಕು ನೋಟ, ಬಂಗಾರದ ಹಜ್ಜೆ, ಮೀನಿನ ಹಜ್ಜೆ, ಕ್ಷಾಟೆ, ವೃಗಯಾ, ಬಣ್ಣದ ಬೊಂಬೆ ಮುಂತಾದ ಕಥಾಸಂಕಲನಗಳು. ಕುಮಾರರಾಮ, ಇಲಿಚೋನು, ಬಿಂಬ ನಾಟಕಗಳು.

#### ಪ್ರಶ್ನೆಗಳು:

೧. ಯಾಲಕ್ಕಿಯ ವೈಕಿಷ್ಟ ಎಂತದು?
೨. ಯಾಲಕ್ಕಿಯು ತನ್ನ ಸ್ವಪ್ನ ಸುಂದರಿಯನ್ನು ಹೇಗೆ ಕಲ್ಪಿಸಿಕೊಳ್ಳುತ್ತಾನೆ?
೩. ಜಮಾಲ್ ಸಾಬಿಯ ಮಗಳು ಶಿಂಫಿದ್ದಾರ್ ಸೌಂದರ್ಯದ ಬಗೆಗಿನ ಕಲ್ಲನೆ, ಹಂಬಲ ಯಾಲಕ್ಕಿಯ ಮನಸ್ಸಿನಲ್ಲಿ ಹೇಗೆ ಬೆಳೆಯುತ್ತದೆ?

## ಇ. ಇನ್ನೊಂದು ಮುಖ

ತ.ರಾ. ಸು

**ಆಶಯ:** ಮನರಂಜನೆಯ ಇನ್ನೊಂದು ವಿಧಾನವೂ ಇದೆ. ಅದು ತಲೆಕೆಳಗಾಗಿ ನಮಗೆ ಇನ್ನೊಂದು ದೃಷ್ಟಿಯಿಂದ ಲೋಕವನ್ನು ನೋಡುವುದನ್ನು ಕಲಿಸುತ್ತದೆ. ಅಲ್ಲಿ ಗಂಭೀರವಾಗಿರುವುದು ಲಘುವಾಗಬಹುದು. ಲಘುವಾಗಿರುವುದು ಗಂಭೀರವಾಗಬಹುದು. ನಮಗೆ ನಿತ್ಯ ಪರಿಚಿತವಾದ ವ್ಯವಹಾರಿಕ ತರ್ಕದ ಲೋಕದಿಂದ ಬಿಡುಗಡೆಯನ್ನು ಪಡೆಯಬಹುದು.

ನಿಜನವಾದ ಕಾಡಿನ ದಾರಿ. ಆ ಮಾರ್ಗದಲ್ಲಿಂದ ಕಾರು. ಕಾರಿನಲ್ಲಿ ಸುಂದರಿಯಾದ ಸ್ತ್ರೀ. ಅವಳ ಜೊತೆಗೊಬ್ಬ ಶಾಪರ್. ಹೊತ್ತು ಹೋಗದೆ, ಹರಟೆ ಹೋಡೆಯಲು ವಸ್ತು ಸಿಗದೆ ನಾಲಗೆ ತುರಿಸುತ್ತಿದ್ದ ಜನಕ್ಕೆ, ವಾದ ವಿವಾದ ಇಡ್ಡಕ್ಕಿದ್ದಂತೆ ಅಮೋಫವಾದ ರಸವತ್ತಾದ ವಸ್ತು ಬೇರೆನು ಸಿಗಬಹುದು ಹೇಳಿ? ಇದರ ಮೇಲೆ ಕವಿತೆಯನ್ನೇ ಕಟ್ಟಬಹುದು. ವೇದಾಂತ ಮಾತಾಡಬಹುದು; ಮನೋವಿಜ್ಞಾನ ಚರ್ಚಿಸಬಹುದು; ಕಾಮಶಾಸ್ತ್ರ ಮಾತನಾಡಬಹುದು. ಈ ಶಾಸ್ತ್ರಪ್ರಪಂಚ ಸಾಲದೆ ಬಂದರೆ ಕಡೆಗೆ ತಮ್ಮಲ್ಲೇ ಜಗತ್ವಾಡಬಹುದು.

ನಿಜವಾಗಿ ತಮ್ಮ ಉಂಟಾಗಿ ಸಾಕೆ ಕೊಡಲು ಅದಕ್ಕಿಂತ ಸುಂದರವಾದ ವಸ್ತು ಬೇರೆಂದಿಲ್ಲವೇ ಇಲ್ಲ, ಎಂದು ನನ್ನ ಅಭಿಪ್ರಾಯ. ಅನ್ನ ಅಭಿಪ್ರಾಯವೇನು? ಆ ದಿನ ಅಲ್ಲಿ ಕಲೆತಿದ್ದ ನಮ್ಮೆಲರ ಅಭಿಪ್ರಾಯವೂ ಅದೇ ಆಗಿತ್ತು.

ತೀರ್ಥಹಳ್ಳಿಗೆ ಯಾವುದೋ ಭಾಷಣಕ್ಕಾಗಿ ಹೋಗಿದ್ದ ನಾನು ಮತ್ತು ನನ್ನ ಗಳೆಯ ಅರಸು. ಆ ಅವಕಾಶವನ್ನು ಉಪಯೋಗಿಸಿಕೊಂಡು ಜಗದ್ವಿಖ್ಯಾತವಾದ ಆಗುಂಬೆಯ ಸೂರ್ಯಾಸ್ತವನ್ನು ನೋಡಲು ತೀರ್ಥಹಳ್ಳಿಯ ಮಿಶ್ರ, ವಿಶ್ವನಾಥನ ಕಾರಿನಲ್ಲಿ ಆಗುಂಬೆಯತ್ತ ಹೋರಟಿದ್ದೇವು. ನಮ್ಮೊಂದಿಗೆ ತೀರ್ಥಹಳ್ಳಿಯ ಮತ್ತೆ ಕೆಲವು ಮಿಶ್ರಿದ್ದರು.

ಯಾವ ಚಿಂತೆಯೂ ಇಲ್ಲದೆ ಹೊಟ್ಟೆ ತುಂಬಿ, ಸೇದಲು ಸಾಕಾಗುವಪ್ಪು ಸಿಗರೇಣೂ ಇದ್ದುದರಿಂದ ನಮ್ಮೆಲ್ಲರ ನಾಲಗೆಗೂ ಆ ದಿನ ನೆರೆಬಂದಿತ್ತು. ಆ ಉತ್ಸಾಹದಲ್ಲಿ ಬಹು ಬೇಗ ಹರಟೆಯ ವಿಷಯಗಳೆಲ್ಲವೂ ಮುಗಿದು, ಬೇರೇನು ವಿಷಯ ಎಂಬ ಯೋಜನೆ ನಮ್ಮ ತಲೆಯನ್ನು ಕಾಡುವ ವೇಗಿಗೆ, ಆ ಕಾರು ನಮ್ಮ ಕಣ್ಣಿಗೆ ಬಿತ್ತು:

ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ದಾರಿ-ಒಂದು ವಿಷಯ ಬಿಟ್ಟರೆ ನಿಜಕ್ಕೂ ಸ್ವರ್ಗದ ದಾರಿ. ಇಬ್ಬದಿಯ ಹೆಮ್ಮೆರುಗಳ ಕಾಡು. ಕಣ್ಣ ತರ್ಕಿಸುವ ಹಸಿರು, ಉಸಿರನ್ನು ಬಿಗಿ ಹಿಡಿದಿದುವ ಕಂದರಗಳು, ಕಂದರದ ಆಳದಲ್ಲಿ ಎಲ್ಲೋ ಕಾಣಿಸುವ ಆಡಕೆಯ ತೋಟಗಳು. ಏರಿ ಇಳಿದು ಭೂಟಾಟವಾಡಿಸುವ ವರ ರಮಣೆಯ ಬೃತ್ತಲೆಯ ವಕ್ಕೆವಿನ್ಯಾಸದಂತೆ ತೋಭಿಸುವ ಕೆಂಪು ದಾರಿ; ಮಧ್ಯ ಮಧ್ಯ ಕಣ್ಣನ್ನು ಸೆರೆ ಹಿಡಿದು ನಿಲ್ಲಿಸುವ, ಬೇರೆಲ್ಲೂ ಕಾಣಿಸದ ಹೂವು, ಗಿಡಗಳು! ಒಂದೇ ಕಾಲದಲ್ಲಿ ಭಾವಪ್ರಪಂಚವನ್ನೇ ವ್ಯುತಪ್ಪಿಸುವ ಗಾಯಕನ ಪ್ರತಿಭೆಯಂತೆ ಹಸಿರು ಬಣ್ಣಪ್ರೋಂದರಲ್ಲೇ ಲೋಕದ ಚೆಲುವನ್ನೆಲ್ಲಾ ತುಂಬಿದ ಪ್ರಕೃತಿಯ ಪ್ರತಿಭೆ. ನಿಜವಾಗಿಯೂ ಆಗುಂಬೆಯ ಮಾರ್ಗ ಜೀವಂತ ಕವಿತೆ. ಆದರೆ ಈ ಸೌಂದರ್ಯಸಾಧನೆಯ ನಮ್ಮ ರಸತಪ್ಸಿಗೆ ಭಂಗ ತರುವ ಅಪ್ಪರೆ ಎಂದರೆ ಆ ದಾರಿಯ ನುಣ್ಣನೆಯ ಕೆಂದೂಳು. ಕಣ್ಣ, ಕವಿ, ಮೂಗು, ಬಾಯಿಗಳೆಲ್ಲಾ ತುಂಬುವ ಆ ಧೂಳು ಈ ಇಂದ್ರಿಯಗಳು ಬೇರಾವ ಕೆಲಸಕ್ಕೂ ಬಾರದಂತೆ ಮಾಡಿ ಆ ಸ್ವರ್ಗವನ್ನು ಒಂದೇ ಹಳಿಗೆಯಲ್ಲಿ ನರಕವನ್ನಾಗಿ ಮಾಡುತ್ತದೆ.

ಸಣ್ಣ ಗಳಿಗೆ ಕೆದರಿ ಮೋಡದಂತೆ ಏಳುವ ಆ ಧೂಳಿಗೆ ಇನ್ನೂ ವೇಗವಾಗಿ ಓಡುವ ಸಾವಿರ ಚಕ್ರಗಳ ನೆರವು ಸಿಕ್ಕಿದರೆ ಕೆಳಬೇಕೇ? ಲೋಕದಲ್ಲಿ ಕೆಂದೂಳಲ್ಲದೆ ಬೇರೇನೂ ಇಲ್ಲವೇ ಇಲ್ಲ ಎಂಬಂತಿತ್ತು-ನಮ್ಮ ಮುಂದೆ ಹೋಗುತ್ತಿದ್ದ ಕಾರು. ನಮ್ಮತ್ತೆ ನಿದಾನಕ್ಕಿಣ್ಣವಾಗಿ ಉಗ್ನಿತ್ತಿದ್ದ ಧೂಳನ್ನು ನೋಡಿದರೆ, ಆ ಧೂಳಿನ ಹಾಳಿಯನ್ನು ಹತ್ತು ನಿಮಿಷ ಸಹಿಸುವುದರೊಳಗಾಗಿ ನಮಗೆಲ್ಲಾ ಆಗುಂಬೆಯನ್ನು ಮರೆತು ತೀರ್ಥಹಳ್ಳಿಗೆ ಹಿಂತಿರುಗೋಣವೆನಿಸುವ ಹಾಗಾಯಿತು. ನಮ್ಮ ಅವಸ್ಥೆಯನ್ನು ಕಂಡು ಕಾರಿನ ಸಾರಧಿಯಾದ ವಿಶ್ವನಾಥ, ನಾವು ಕುಡಿದು ಅನುಭವಿಸಿದ ಧೂಳನ್ನು ಮುಂದೆ ಹೋಗುತ್ತಿದ್ದ ಕಾರಿನವನಿಗೆ ಕುಡಿಸುವ ಶಪಥ ಮಾಡಿ ಹಳೆಯ ಫೋರ್ಸ್ ಬೇಕರ್ ಗಾಡಿ ಎಷ್ಟು ವೇಗವಾಗಿ ಓಡಬಹುದೋ ಅಪ್ಪು ವೇಗವಾಗಿ ಓಡಿಸಿದ.

ನಮ್ಮ ಮುಂದೆ ಹೋಗುತ್ತಿದ್ದ ಕಾರು ಹೊಸದು. ನಮ್ಮ ಕಾರಿನ ಇಮ್ಮಡಿ ವೇಗದಲ್ಲಿ ಓಡಬಲ್ಲಂಧ ಹೆಚ್ಚು ಅಶ್ವಶಕ್ತಿಯ ವಾಹಕ. ಅದನ್ನು ನಾವು ಹಿಂದೆ ಹಾಕುವುದು ಸಾಧ್ಯವೇ! ಆ ಹುರುಪಿನಲ್ಲಿ ನಾವು ಮತ್ತೆಪ್ಪು ಹೆಚ್ಚಾಗಿ ಧೂಳು ಕುಡಿಯುವುದರ ಹೊರತು ಬೇರೇನು ಪ್ರಯೋಜವಿಲ್ಲವೆಂದು ನನಗೆ ತೋರಿತು. ಆದರೆ ವಿಶ್ವನಾಥ ಕದೇಮು. ಕಾರು

ಹೋಗುತ್ತಿದ್ದ ರೀತಿಯಲ್ಲಿ ಅಲ್ಲಿನ ದಾರಿಗೆ ಅವರು ಹೊಸಬರು ಎಂಬುದನ್ನು ಕಂಡುಕೊಂಡು, ಆ ಕಾರು ಒಂದು ತಿರುಗನ್ನು ಸುತ್ತುವಾಗ ವೇಗವನ್ನು ಕಡಿಮೆ ಮಾಡಿದ ಸಂದರ್ಭವನ್ನು ಉಪಯೋಗಿಸಿಕೊಂಡು ಮುಂದಿದ್ದ ಕಾರಿನವರ ಕೀವಿ ಒಡೆಯುವಂತೆ ಹಾರನ್ನು ಬಾರಿಸಿ ಹೆದರಿಸಿ ನಮ್ಮ ಕಾರನ್ನು ಮುಂದೆ ನುಗ್ಗಿಸಿದ.

‘ಈಗ ಚೆನ್ನಾಗಿ ಧೂಳು ಕುಡಿಯಲಿ ಆ ಪಾಪಿಗಳು-ಅವರಿಗೆ ಹತ್ತು ದಿನ ಓಟದ ಖಚಿತ ಮಿಗುತ್ತದೆ.’

-ಎಂದ ವಿಶ್ವನಾಥ ಸ್ವರ್ವರ್ಚಯಲ್ಲಿ ಗೆದ್ದ ಉತ್ತಾಪದಲ್ಲಿ. ಬರೀ ಧೂಳೇನು, ಅದರೊಂದಿಗೆ ನಮ್ಮ ಕಾರಿನ ಹಿಂಬದಿಯಿಂದ ಧಾರಾಳವಾಗಿ ಚಿಮ್ಮತ್ತಿದ್ದ ಹೋಗಿಯನ್ನು ಅವರು ಸೇವಿಸಬಹುದಾಗಿತ್ತು.

ಆದರೆ ನಾವಾರೂ ಹಿಂದಿನ ಕಾರಿನವರನ್ನು ಕನಿಕರಿಸುವ ಸ್ಥಿತಿಯಲ್ಲಿರಲ್ಲ.

‘ಶೋ-ಆ ಕಾರಿನಲ್ಲಿದ್ದೋನನ್ನು ನೋಡಿದೆಯೇನೋ?’ ಎಂದು ಅರಸು ನನ್ನ ಶೋಳನ್ನು ಚಿಪ್ಪಿದ.

‘ಈ ಧೂಳನಲ್ಲಿ ಏನೂ ಕಾಣಲಿಲ್ಲ. ಯಾರು ಇದ್ದವರು?’ ಎಂದೆ ನಾನು.

‘ನೀನು ಹಾಪಿ! ಧೂಳು ಕುಡಿದು ಬೇಸತ್ತೆ ಕಣ್ಣುಗಳು ಒಂದು ಗಳಿಗೆ ಸಂತೋಷಪಡಲಿ ಎಂದು ದೇವರು ಆ ಕಾರಿನಲ್ಲಿ ಒಬ್ಬ ಚೆಲುವೆಯನ್ನು ಕೆಳಿದರೆ-ಆ ಅವಕಾಶವನ್ನು ಕಳೆದುಕೊಂಡೆಯಲ್ಲ; ನಿನ್ನಂಥ ಹಾಪಿಗಳು ಇನ್ನು ಉಂಟೇ?’

-ಎಂದು ಅರಸು ನನ್ನ ದೌಭಾಗ್ಯಕ್ಕಾಗಿ ಕನಿಕರಿಸಿ ನಿಟ್ಟುಸಿರು ಬೀದುತ್ತಾ, ‘ನಿಜವಾಗಿ ಬ್ಯಾಟಿಫ್ಲೂ ಪ್ರಮನ್ ಸಾರ್’- ಎಂದ ವಿಶ್ವನಾಥ. ಉಳಿದವರೂ ಆಕೆಯನ್ನು ನೋಡಿದ್ದರು. ಅವರೆಲ್ಲರೂ ಆ ಇಬ್ಬರೊಂದಿಗೆ ದ್ವಿನಿ ಕಾಡಿಸಿದಾಗ, ಕೊನೆಗೂ, ನಾನೇ ಒಬ್ಬ ಬಡಪಾಪಿ ಎಂದುಕೊಳ್ಳುವ ಹಾಗಾಯಿತು.

ಅಷ್ಟಕ್ಕೆ ನೀಲಿಸದೇ ಅವರು ಒಬ್ಬರ ಮೇಲೊಬ್ಬರು ಸ್ವರ್ವ ಹೂಡಿ ಆ ಕಾರು ನಡೆಸುತ್ತಿದ್ದ ಹೆಣ್ಣಿನ ಸವಿವರವಾದ ವರ್ಣನೆಗೆ ಶೋಡಗಿದ್ದರು. ಅಲ್ಲಿಗೂ ನಿಲ್ಲಲಿಲ್ಲ ಮಾತು.

‘ಕಾರಿನಲ್ಲಿ ಅವಳೊಬ್ಬಕ್ಕೇ ಕಣೋ-ಜೊತೆಗೊಬ್ಬ ಶಾಫರ್ ಅಷ್ಟ. ಆ ಶಾಫರ್ ಮಣ್ಣವಂತ ಕಣೋ.’-ಎಂದ ಒ.ಪಿ.

‘ಹಾಂ! ದಾರಿಯಲ್ಲಿ ಎಲ್ಲಿಯಾದರೂ ಕಾರು ಕೆಟ್ಟಿ ನಿಂತರೆ ಆತನ ಅದೃಷ್ಟ ಇನ್ನೂ ಖುಲಾಯಿಸುತ್ತದೆ.’ -ಎಂದ ವೆಂಕಟಶ್ಯಾಮ್-ಉಹಂತೆಯನ್ನು ಚುರುಕುಮಾಡಿ.

‘ಅಲ್ಲಾ ಸಾರ್ ಕಾಲ ಎಷ್ಟು ಕೆಟ್ಟುಹೋಯಿತು? ಒಂಟಿ ಹೆಂಗಸು. ಅದರಲ್ಲೂ ಸುಂದರಿ, ಇಂಥ ದಾರಿಯಲ್ಲಿ ಒಂಟಿಯಾಗಿ, ಒಬ್ಬ ಡ್ರೈವರ್ ಜೊತೆಗೆ ಪ್ರಯಾಣ ಮಾಡುವುದು ಅಂದರೇನು? ‘ಗಂಡಸು ಅಗ್ನಿಕುಂಡ; ಹೆಂಗಸು ಬೆಣ್ಣೆಯ ಕೊಡ’ ಎಂದು ಹೇಳಿದ್ದರೆ ವ್ಯಾಸ ಮಹಣ್ಣಗಳು. ಹಾಗಿರುವಾಗ, ಆ ಡ್ರೈವರನ ಮನಸ್ಸೇನಾದರೂ ಕೊಂಚ ಕೆಟ್ಟರೆ-ಗತಿ ಏನು? ಕಲಿಕಾಲ ಸಾರ್ ಎಲ್ಲ ಕೆಟ್ಟಿ ಹೋಯಿತು.’

-ಎಂದ ಹಿಂದಿ ಪಂಡಿತರು ಲೇಳಕಗುಣ್ಣಿದರು.

‘ಡ್ರೈವರನ ಮನಸ್ಸು ಕೆಡುವುದೇ ಇವರಿಗೂ ಬೇಕಾಗಿರುತ್ತೆ ಪಂಡಿತರೇ. ಈ ಕಾಲದ ಹೆಂಗಸರನ್ನು ನಾವಿ ಕಣಿವೇ? ನಮ್ಮ ಕಾಲೇಜಿನಲ್ಲಿ ನಾನು ನೋಡಿದೇನಲ್ಲ. ಈ ಕಾಲದ ಹುಡುಗಿಯರು.’

-ಎಂದು ಆಗ ತಾನೇ ಕಾಲೇಜಿನ ಮೆಟ್ಟಿಲು ತುಳಿದಿದ್ದ ಮಾನವ್ವ ತನ್ನ ಅನುಭವಾರ್ಥತವನ್ನು ಹಂಚಿದ. ಅದರೊಂದಿಗೆ ಮಾತು, ಈ ಕಾಲದ ಹೆಂಗಸರು, ಅವರ ಆಧುನಿಕತೆಯ ಮಬ್ಬು, ಅವರ ಮನಸ್ಸು, ಘಾಯ್ದನ ಮನೋವಿಜ್ಞಾನ, ಮರುಷನೊಂದಿಗೆ ಸಮಾನತೆಗೆ ಸ್ವರ್ವಧಿಸುವ ಅವರದು ಹುಟ್ಟು ಹವ್ಯಾಸ. ಅವರ ಉಡುಪು ತೊಡುಮಗಳು, ಅದಕ್ಕೆ ಕಾರಣವಾದ ಇಂದಿನ ನಾಗರೀಕತೆ, ಮನುಷ್ಯನ ಅಲ್ಲ ಬಯಕೆಗಳನ್ನು ಕೆರಳಿಸುವ ಇಂದಿನ ಅನಿಶ್ಚಿತ ಪರಿಸ್ಥಿತಿ, ಎಲ್ಲದರ ಬಗೆಗೂ ನಡೆದು, ಕಡೆಗೆ ಶಾಶ್ವತವಾದ ಪಾಪಮಣ್ಣಗಳ ಚರ್ಚಗೆ ತಿರುಗಿತು.

‘ಈಗಿನ ಕಾಲದ ಜನಕ್ಕೆ ಪಾಪದ ಭೀತಿಯೇ ಇಲ್ಲ. ಇಂದಿನ ಜನರೆಲ್ಲಾ ಬೋಧವಾದಿಗಳು. ಬಲಿಯ ಹೋತ ಶೋರಣದ ಚಿಗುರನ್ನು ತಿನ್ನುವ ಹಾಗೆ, ಇಂದಿನ ಸುಖವೇ ಶಾಶ್ವತವೆಂದು ಭೂಮಿಸುತ್ತಾರೆ.’

-ಎಂದು ಹಿಂದಿ ಪಂಡಿತರು ಟೇಕಿಸಿದಾಗ, ‘ಇಂದಿನ ಸುಖಕ್ಕಿಂತ ನಾಳಿನ ಸಾವಿಗೇ ಹೆಚ್ಚು ಬೆಲೆಯೋ? ಸಾಕು, ಬಾಳು ಸಾವಿಗೆ ಸಿದ್ಧತೆಯಲ್ಲ-ಸಾವು ಬರುತ್ತದೆ; ಬರಲಿ, ಅದಕ್ಕೆ ಮೊದಲು ಇಲ್ಲಿನದು ಏನಿದೆಯೋ ಅದನ್ನು ಅನುಭವಿಸಿಬಿಡೋಣ.’

-ಎಂದ ಮಾನವ್ವ.

‘ಅಲ್ಲ ಪಂಡಿತರೇ, ಸತ್ತಮೇಲೆ ಸಿಗೋದು ಅಪ್ಪರೆ, ಅಮೃತ. ಅದು ಸಿಗಬೇಕಾದರೆ ‘ಸಾಯಬೇಕು. ಅದು, ಸಾಯವ ಕಷ್ಟವೇ ಇಲ್ಲದೇ, ಇಲ್ಲೇ ಸಿಗುವುದಾದರೆ, ಅನುಭವಿಸಿಯೇ ಸಾಯವುದರಲ್ಲೇನು ತಪ್ಪು? ಮಾತಿಗೆ ಮಸಲಾ ಹೇಳೇನಿ,

ಹಿಂದಿನ ಕಾರಿನಲ್ಲಿ ಬರ್ತಿರೋ ಅಪ್ಸರೆ ಕಾರು ನಿಲ್ಲಿಸಿ, ತುಟಿ ಅರಳಿಸಿ, ‘ಏ ಕಿಸ್ ಪ್ಲೀಸ್’ ಎಂದಳೂನ್ನಿ. ಆಗ ನೀವು ಏನು ಮಾಡಿರಿ? ‘ನಾವಿಬ್ಬರೂ ಸತ್ಯಾಜಿದೋಣ, ನೀನು ಅಪ್ಸರೆಯಾಗಿ ಬಾ; ನಾನು ಅಮರನಾಗಿ ಕಾದಿತೇಣಿ’ ಅಂತಿರಾ? ಅಥವಾ ಬೇಗ ಆಕೆ ಕೇಳಿದ್ದನ್ನು ಹೊಟ್ಟು ‘ಸೇ ಇಟ್ ಎಗೇನ್ ಪ್ಲೀಸ್’ ಅನ್ನೀರಾ? ಈಗ ಹೇಳಿ’-ಎಂದ ಕಿಲಾಡಿ ಅರಸ.

ಅವರು ಹೇಳಿದ್ದನ್ನು ಕೇಳಿ, ಬ್ರಹ್ಮಚಾರಿ ಪಂಡಿತರ ಮುಖ ಕೆಂಪಾಯಿತು. ‘ಪಾಟಿ! ಪಾಟಿ! ಎಂದು ತನಗೆ ತಾನೇ ಹೇಳಿಕೊಂಡರು. ಎಲ್ಲರೂ ನಕ್ಕರು.

ನಮ್ಮ ಮಾತಿನಲ್ಲಿ ನಾವು ಶೋಡಗಿದ್ದಾಗ, ಸಾರಧಿ ವಿಶ್ವನಾಥ-ಮತ್ತೊಂದು ರೀತಿಯ ಆಟದಲ್ಲಿ ಶೋಡಗಿದ್ದ-ಹಿಂದೆ ಬರುತ್ತಿದ್ದ ಕಾರಿನವರೇಂದಿಗೆ.

ನಮ್ಮ ಕಾರು ಮುಂದಾಗಿ ಆ ಕಾರು ಹಿಂದಾದುದನ್ನು ಆಗಲೇ ಹೇಳಿದೆನಲ್ಲಾ, ಹಾಗೆ ಮುಂದಾಗಿ, ಹಿಂದಿದ್ದವರಿಗೆ ಧೂಳು ಕುಡಿಸುವಷ್ಟರಿಂದಲೇ ವಿಶ್ವನಾಥನಿಗೆ ತೃಪ್ತಿಯಾದಂತಿರಲ್ಲ. ಅದರೋಂದಿಗೆ ಹಿಂದಿನ ಕಾರಿನವರೋಂದಿಗೆ ಧೂಳಕಾಟ ಆರಂಭಿಸಿದ್ದ. ಕಾರನ್ನು ಅಪ್ಪು ದೂರ ವೇಗವಾಗಿ ನಡೆಸಿ, ನಿಧಾನ ಮಾಡುವುದು, ಅವರು ತಮ್ಮ ಕಾರಿನ ವೇಗವನ್ನು ಹೆಚ್ಚಿಸಿ ಹತ್ತಿರ ಬಂದಾಗ, ಧೂಳು ಹೊಗೆಯನ್ನು ಮತ್ತಪ್ಪು ಜೆಲ್ಲಿ ವೇಗವಾಗಿ ಕಾರನ್ನು ನುಗ್ಗಿಸುವುದು. ಈ ಆಟ ಒಂದೇ ಸಮನೆ ನಡೆದಿತ್ತು. ಅಣಿಕನ ಈ ಆಟ ಹಿಂದೆ ಬರುತ್ತಿದ್ದ ಕಾರಿನಾಕೆಯ ತಾಳ್ಳೆಯನ್ನು ಕುಡಿಸುತ್ತಿತ್ತೆಂಬುದು ಆ ಕಾರಿನ ಹಾರನ್ನಿನ ನಿಲ್ಲದ ಮೋರತದಿಂದಲೇ ತಿಳಿಯುತ್ತಿತ್ತು. ಆದರೆ, ವಿಶ್ವನಾಥ, ಅದು ಕಿವಿಗೇ ಬೀಳದವನಂತೆ, ಹಿಂದೆ ಬರುತ್ತಿರುವವರಿಗೆ ‘ಸ್ವೇಚ್ಛಾ’ ಕೊಡದೆ, ತನ್ನ ಕಾರನ್ನು ಹೆಚ್ಚು ವೇಗದಲ್ಲಿ ಓಡಿಸದೆ ಆಟ ಆಡಿಸುತ್ತಿದ್ದ.

ಇಪ್ಪು ಹೊತ್ತಾದ ಮೇಲೆ ನನಗೆ ಆ ಆಟ ಸಾಕಾಯಿತೇನೋ ಅನಿಸಿ,

‘ಹೋಗಲಿ ಬಿಡು ವಿಶ್ವನಾಥ್, ಅವರಿಗೆ ‘ಸ್ವೇಚ್ಛಾ’ ಕೊಟ್ಟುಬಿಡು. ನಾವು ಹೇಗಿದ್ದರೂ ಇಲ್ಲೇ ಆಗುಂಬೇಗೇ ಹೋಗುವುದು. ಅವರು ಇನ್ನೂ ಎಪ್ಪು ದೂರ ಹೋಗಬೇಕೋ ಏನೋ, ಫಾಟೇ ದಾರಿಯಲ್ಲಿ ಕತ್ತಲೆಯ ಪ್ರಯಾಣ,

‘ಅದೆಲ್ಲ ನಂಬಬೇಡ ವಿಶ್ವನಾಥ್, ಇವನು ಆಗ ಅವಳನ್ನು ನೋಡಲು ಸಾಧ್ಯವಾಗಲ್ಲಿ. ಈಗಲಾದರೂ ನೋಡೋಣಾಂತ ಈ ಪಳ್ಳನು ಮಾಡಿದ್ದಾನೆ.

-ಎಂದ ಕಿಡಿಗೇಡಿ ಅರಸು.

‘ಅವಳನ್ನು ನೋಡಬೇಕೆ ಸಾರ್? ಅಪ್ಪು ಆಸೆಯೇ? ಹಾಗಿದ್ದರೆ ಹೇಳಿ; ಅವರ ಕಾರು ನಿಲ್ಲಿಸಿಯೇ ತೋರಿಸುತ್ತೇನೆ. ಬೇಕಾದರೆ ಮಾತೂ ಆಡಿ ಕಣ್ಣು ತುಂಬ ನೋಡಿ!-ಎಂದ ವಿಶ್ವನಾಥ ನಗುತ್ತ, ಉಳಿದವರೂ ಆ ನಗೆಯಲ್ಲಿ ಬೆರೆತರು. ನಾನು ನಕ್ಕೆ-ನಗದೆ ಬೇರೆ ದಾರಿಯೇ ಇರಲ್ಲಿ.

‘ಆ ಕಾರು ನಿಲ್ಲಿಸಿದರೆ ಉಪಯೋಗವಿಲ್ಲ ವಿಶ್ವನಾಥ್, ಅದಕ್ಕೆ ಡ್ಯೂಷ್ ಮಾಡಿಬಿಡಬೇಕು; ಅದರಲ್ಲಿರುವವರಿಗೆ ‘ಜವಿಂ’ ಆಗದಂತೆ.

-ಎಂದ ಅರಸು.

‘ಸಾಕು ಸಾಕು. ಯಾರ ಮನೆಯ ಮಗಳೂ. ಯಾವ ಮುಣ್ಣಾತ್ತನ ಮಡದಿಯೋ, ಹೀಗೆ ಮಾತನಾಡಬಹುದೆ? ಅಂಥ ಯೋಜನೆ ಮಾಡುವುದೂ ಪಾಪ’.

-ಎಂದರು ಹಿಂದಿ ಪಂಡಿತರು.

‘ಹೋಗಲಿ ಬಿಡೋ ಅರಸು, ಅವರನ್ನು ಯಾಕೆ ಗೋಳು ಹುಯೊತ್ತಿಯೇ? ಆ ಬಳ್ಳಿ ನೋಡು ಎಪ್ಪು ಜೆನ್ನಾಗಿದೆ.’

-ಎಂದೆ ನಾನು, ಆ ಮಾತನ್ನು ಬೇರೆ ಕಡೆ ತಿರುಗಿಸಲು.

ಆದರೆ ಮಾತನ್ನು ಆ ಹೆಣ್ಣಿನಿಂದ ಬದಲಿಸಲು ಇಚ್ಚೆಯಿದ್ದಂತಿರಲ್ಲ. ಹೀಗೆ ಜೆಲ್ಲರೆ ಮಾತು, ಧಾರಾಳವಾಗಿ, ನಗೆಯಲ್ಲಿ ಹಾದಿ ಸವೆಯಿತು.

ಆಗುಂಬೆಯೂ ಬಂದಿತು.

ರಸ್ತೆಯ ಬದಿಯಲ್ಲೇ ಇದ್ದ ಹೋಟೆಲಲ್ಲಿ ಕಾಫಿ ಕುಡಿಯಲು ನಾವು ಕಾರು ನಿಲ್ಲಿಸಿದಾಗ ಹಿಂದಿದ್ದ ಕಾರು ವೇಗವಾಗಿ ಮುಂದೆ ಸರಿಯಿತು.

ಕಾರಲ್ಲಿ ಕುಳಿತಿದ್ದಾಕೆಯನ್ನು ನಾನು ನೋಡಿದೆ. ನಿಜವಾಗಿ ಆಕೆ ಜೆಲುವೆ.

ಆಕೆಯೂ ನಮ್ಮ ಕಡೆ ನೋಡಿದಲು: ಜಗತ್ತಿನ ದ್ವೇಷವೆಲ್ಲಾ ಆ ಒಂದು ನೋಟದಲ್ಲಿ ಅಡಗಿತ್ತು.

ಆ ನೋಟವನ್ನು ನೋಡಿದ ನನಗೆ ಬೆಂಕಿ ಮುಟ್ಟಿದಂತಾಯಿತು.

‘ಆಕೆಯ ಮನಸ್ಸಿಗೆ ತುಂಬಾ ಬೇಜಾರದಂತಿದೆ ವಿಶ್ವನಾಥ್, ಅಷ್ಟ ಆಟ ಆಡಿಸಬಾರದಾಗಿತ್ತು. ನಮ್ಮ ಕಡೆ ನೋಡಿದ್ದನ್ನು ನೋಡಿದೆಯಾ? ತುಂಬಾ ರೇಗಿದ ಹಾಗಿತ್ತು.’-ಎಂದೆ ನಾನು.

ಹೆಣ್ಣಿನ ಸೌಂದರ್ಯಕ್ಕೆ ಸ್ಪಿಕ್ಕ ಮೆರಗು ಕೊಡುತ್ತದೆ ಸುಖ್ಯ. ಅಷ್ಟ ತಿಳಿಯದ ನೀನೆಂಧ ಕಾದಂಬರೀಕಾರ? ಮಂಕೆ, ಸಿಂಪ್ಲ್ ಪ್ರೇಮದ ಮತ್ತೊಂದು ಮುಖಿ. ಅಷ್ಟುತ್ತಿಳಿಯದೆ?’

-ಎಂದ ಅರಸು ನಗುತ್ತ.

ನಾನು ಆ ಮಾತನ್ನು ಮುಂದೆ ಬೆಳೆಸಲಿಲ್ಲ. ಎಲ್ಲರೂ ಮುಖಿ ತೋಳಿದು, ಕಾಫಿ ಕುಡಿದು, ಸೂರ್ಯಾಸ್ತವನ್ನು ನೋಡಲು, ಅದಕ್ಕಾಗಿ ನಿರ್ಮಾಣಿಸಿದ ವೇದಿಕೆಯ ಬಳಿಗೆ ಕಾರಿನಲ್ಲೇ ಹೋದೆವು.

ಆಗುಂಬೆಯ ದಾರಿಯೇ ನಿಸರ್ಗ ಸೌಂದರ್ಯದ ಚರಮ ಸಿಮೆ ಎಂದುಕೊಂಡಿದ್ದ ನನಗೆ, ಆಗುಂಬೆ ಘಟ್ಟದ ಹಾದಿಯ ರಮಣೀಯತೆಯನ್ನು ಕಂಡಾಗ, ನೋಡುವ ಕಣ್ಣಿ, ವರ್ಣಸಿ, ಸವೆಯದಿರುವ ಬುದ್ಧಿ- ಎರಡೂ ಸೋತು ಹೋಯಿತು. ಘಟ್ಟದ ಬೆನ್ನಿನ ಮೇಲೆ ನಿರ್ಮಾಣಿಸಿದ ವೇದಿಕೆಯ ಮೇಲೆ ನಿಂತು, ಅಲ್ಲಿಂದ ಕಡಲಿನ ತುದಿಯವರೆಗೂ ಹಾಸಿದ ವನದ ಶಯ್ಯೆಯನ್ನು ನೋಡಿ ಮೂಕನಾದೆ. ದೂರ, ಬಹು ದೂರದಲ್ಲಿ ಏಂಚಿನ ಅಲಗಿನಂತೆ ಹೋವೆ ಕಡಲ ತೆರೆ, ಕಣ್ಣ ಹೊಡೆಯುತ್ತಿತ್ತು. ಈ ಭವ್ಯ ದೃಶ್ಯವೇ ಎದೆಯನ್ನು ತುಂಬಿ ಬಾಳು ಧನ್ಯವಾಯಿತು ಎನಿಸಿದ ಹೊತ್ತಿನಲ್ಲಿ ಸುತ್ತಲ ಮೇಘಗಳಿಗೆ ಬಂಗಾರದ ಓಕುಳಿಯನ್ನು ತೂರಿ ಬಗೆಗೆಯ ಆಕಾರ ತಳಿದು ಕಡಲಿನಲ್ಲಿ ಕಣ್ಣರೆಯಾದ ಸೂರ್ಯಾಸ್ತಮಾನದ ರಮಣೀಯತೆ ದೃವೀಪವಾಡದಂತೆಯೇ ಕಾಣಿಸಿತು.

ಎಲ್ಲರೂ ತಮ್ಮನ್ನೂ ತಮ್ಮ ಸುತ್ತಮುತ್ತಲ ಲೋಕವನ್ನು ಮರೆತು ನೋಡಿದೆವು.

‘ಇದನ್ನು ನೋಡಿದ್ದಾಯಿತಲ್ಲ, ಹಾಗೇ ಸೋಮೇಶ್ವರದವರೆಗೂ ಹೋಗಿ ಬಂದುಬಿಡೋಣ.’

-ಎಂದ ವಿಶ್ವನಾಥ.

‘ಅಲ್ಲೇನಿರೆ?’

-ಎಂದು ಕೇಳಿದೆ ನಾನು.

‘ಫಾಟಿ ಏರಿಗಿಂತ, ಇಳುಕಿನ ಸೋಗಸು ಹೆಚ್ಚಿನದು. ಅದರಲ್ಲೂ ಆಗುಂಬೆ ಫಾಟಿಯದು ಮತ್ತೂ ಸೋಗಸು. ಏಳೇ ಮೈಲು.’

-ಎಂದ

ಎಲ್ಲರೂ ಅದಕ್ಕೆ ಒಪ್ಪಿದರು. ವೇದಿಕೆಯಲ್ಲಿ ರಸ್ತೆಗೆ ಇಳಿದು ಕಾರಿನಲ್ಲಿ ಕುಳಿತು ಹೊರಟಿವು.

ಇಳುಕಿನ ಸಾಲು ತಿರುವುಗಳ ದಾರಿಯಲ್ಲಿ ಕಾರು ಬುಗುರಿಯಂತೆ ಸುತ್ತಿತು. ಬಂದ ದಾರಿಯದು ಚೇತೋಹಾರಿಯಾದ ಸೌಂದರ್ಯವಾದರೆ, ಇಳುಕಲಿನದು ಎದೆಗೆಡಿಸುವ ರುದ್ರ ರಮಣೀಯತೆ.

‘ಸಾವು-ಬದುಕಿನ ಅಂತರ ಎಷ್ಟು ಅಂದು ಕಾಣಲು ಇಲ್ಲಿಗೆ ಬರಬೇಕು’.

-ಎಂದ ಅರಸು, ಸಾವಿರಾರು ಅಡಿಗಳ ಆಳದ ಕಂದಕದ ಅಂಜಿನಲ್ಲೇ ಕಾರು ಸುತ್ತಿದಾಗ,

-ಸಾವು, ಬದುಕು, ಕಣ್ಣೀರು-ನಗೆ, ಸೌಂದರ್ಯ-ವಿಕಾರ ಇಷ್ಟೇ ಅಂತರ-ಎಷ್ಟು ಹತ್ತಿರ.

ವಿಕೋ ನನಗೆ ಆ ಮಾತು ಕೇಳಿ ಎದೆ ನಡುಗಿತು.

‘ಆಗೋ ಸೋಮೇಶ್ವರ.’

-ಎಂದ ವಿಶ್ವನಾಥ.

ಅವನು ಬೆರಳು ತೋರಿಸಿದತ್ತ ನೋಡಿದೆ. ನನಗೆ ಕಂಡದ್ದ ಸೋಮೇಶ್ವರದಲ್ಲಿ ದಾರಿಯ ಬದಿಯಲ್ಲಿ ನೆರೆದಿದ್ದ ಜನರ ಗುಂಪು; ಅಸ್ವಷ್ಟವಾಗಿ ಕೇಳುತ್ತಿದ್ದ ಜನರ ಹೋಲಾಹಲದ ದ್ವಾರ್ಪಿ.

‘ಪನೋ ಆಕ್ಷಿಡೆಂಟ್ ಆಗಿರಬೇಕು.’

ಎಂದ ನಾನು ನೋಡಿದತ್ತ ನೋಡಿ ವಿಶ್ವನಾಥ, ಕಾರಿನ ವೇಗವನ್ನು ಹೆಚ್ಚಿ ಮಾಡಿ.

ಬಹು ಬೇಗ ನಮ್ಮ ಕಾರು ಗುಂಪನ್ನು ಸಮೀಪಿಸಿತು.

ಗುಂಪಿನ ಬಳಿಗೆ ಬಂದ ಕೂಡಲೇ, ಎಲ್ಲರೂ ಕಾರಿನಿಂದ ಧುಮುಕಿ ಏನು ಅನಾಹತವೇ ಎಂದು ನೋಡಿದೆವು.

ನೋಡಿದೆ-ತಲೆ ಸುತ್ತು ಬರುವಂತಾಯಿತು.

ಫಾಟನಿಂದ ವೇಗವಾಗಿ ಇಳಿದು ಬಂದ ಕಾರೊಂಡು ರಸ್ತೆಯ ಪಕ್ಕದ ಮೈಲುಗಲ್ಲಿಗೆ ಡಿಕ್ಕಿ ಹೊಡೆದು, ಚೂರು ಚೂರಾಗಿತ್ತು. ಕಾರು ಡಿಕ್ಕಿ ಹೊಡೆದ ವೇಗಕ್ಕೆ ಒಳಗಿದ್ದವರು ಮುಖ ಮೈ ಮುರಿದು ನೆತ್ತರು ಕಾರುತ್ತ ಅಪ್ಪು ದೂರಕ್ಕೇ ಹಾರಿ ಬಿದ್ದಿದ್ದರು.

ಎರಡು ಹೊ!

‘ಅದೇ ಕಾರು-ಅದೇ ಜನ’

-ಎಂದ ವಿಶ್ವನಾಥ.

ನಿಜ-ಅದೇ ಕಾರು. ನಾವು ಹಿಂದೆ ಹಾಕಿ, ಆಟವಾಡಿಸಿದ ಕಾರು. ಆ ಕಾರಿನ ಒಳಗಿದ್ದವರು-ಆ ತ್ರೈವರು, ಆ ಚೆಲುವೆ-ಬರೀ ನೆತ್ತರು ಕಾರುವ ಭಯಂಕರಶವ, ನೋಡುವರ ಮುಖದಲ್ಲೂ ನಗೆ ಸತ್ತ ಅದರ ಹೊ ತೇಲುತ್ತಿತ್ತು. ಆಕೆಯನ್ನು ನೋಡಿ ನೆಕ್ಕಿ ನಾವು,

-ಸಾವು ನಮ್ಮನ್ನು ನೋಡಿ ನಗುತ್ತಿತ್ತು.

‘ಎಂಥ ಸಾವು.’

-ಎಂದ ಮಾನಪ್ಪ, ಚೆಳಿಗಾಳಿಗೆ ಸಿಕ್ಕಿದಂತೆ ಮೈ ನಡುಗಿಸುತ್ತು.

ಆ ಮಾತು ಕೇಳಿ ನನ್ನ ಮೈಗೂ ಕುಳಿರು ಹಿಡಿದಂತಾಯಿತ್ತು.-ಹೀಗಾಗುತ್ತದೆ ಎಂದು ಯಾರಿಗೆ ತಿಳಿದಿತ್ತು?

‘ಮುತ್ತು ಕೊಡುವ ತುಟಿ ಎಂದಿರಲ್ಲಾ ಸಾರ್, ಈಗ ಮುತ್ತು ಕೊಡಿ! ಅಂಥಾ ಪಾಪದ ಯೋಚನೆ ಬೇಡಾಂತ ಆಗಲೇ ಹೇಳಿದೆ!’

-ಎಂದರು ಪಂಡಿತರು, ಕಹಿಯಾದ ಧ್ವನಿಯಲ್ಲಿ ಅರಸುವಿನತ್ತೆ ನೋಡಿ.

‘ಸಾವಲ್ಲ, ಕೊಲೆ, ನಾನು ಆಕೆಯನ್ನು ದಾರಿಯಲ್ಲಿ ರೇಗಿಸಿದ್ದೆ ಆಕ ಹೆಚ್ಚು ವೇಗದಲ್ಲಿ ದಾರಿ ನೋಡದೆ ಕಾರು ಬಿಡಲು ಕಾರಣವಾಗಿರಬೇಕು. ಹೀಗಾಗುತ್ತಿಂದು ತಿಳಿದಿದ್ದರೆ ರೇಗಿಸಿತ್ತಿರಲಿಲ್ಲ.’

-ಎಂದ ವಿಶ್ವನಾಥ ಜಡವಾದ ಧ್ವನಿಯಲ್ಲಿ.

‘ಪಾಪಿ....ಪಾಪಿ.... ನಾನಲ್ಲಾ ಪಾಪಿ.’

‘ಮತ್ತೆ ಯಾರು?’

-ರೇಗಿಸುವಂತೆ ಕೇಳಿದರು ಪಂಡಿತರು. ‘ನಾನಲ್ಲ-ದೇವರು. ಈ ಮೋಹಕ ಸೌಂದರ್ಯವನ್ನು ಸೃಷ್ಟಿಸಿ, ಅದು ಯಾರ ಆಸ್ತಾದನೆಗೂ ಸಿಗದಂತೆ ಸಾವಿನ ತೆರೆ ಎಳಿದನಲ್ಲಾ, ಆ ನಿಮ್ಮ ದೇವರು-ಅವನು ಪಾಪಿ; ಸೌಂದರ್ಯದ ಆಗರವಾದ ಆಗುಂಬೆಯ ಫಾಟಿಯಲ್ಲಿ, ಈ ಸೌಂದರ್ಯಕ್ಕೆ ಸಾವು ತಂದ ಆ ದೇವರು ಪಾಪಿಯೋ, ಅವನು ಸೃಷ್ಟಿಸಿದ ಸೌಂದರ್ಯಕ್ಕೆ ಮುದ್ರಿತ ಮೆಚ್ಚಿಗೆ ಕೊಡಬಯಸಿದ ನಾನು ಪಾಪಿಯೋ, ಹೇಳಿ’

-ಎಂದು ಸವಾಲು ಹಾಕುವಂತೆ, ಬಿಗಿದು ಬಿರುಸಾದ, ಕಹಿಯಾದ ಕರ್ಕರ ಧ್ವನಿಯಲ್ಲಿ ಕೇಳಿದ ಅರಸು.

ಕತ್ತಲು ಕವಿದ ಫಾಟನ ಬೆಟ್ಟದ ಸಾಲು ಆ ಪ್ರಶ್ನೆಯನ್ನು ಪ್ರತಿಧ್ವನಿಸಿತ್ತು.

ಸುತ್ತು ನಿಸರ್ಗವನ್ನು ನೋಡಿದೆ. ಎಲ್ಲರ ಮೋಗದ ನಗೆಯ ಮೇಲೂ ಸಾವು ಕತ್ತಲೆಯ ತೆರೆ ಎಳೆದಿತ್ತು. ಒಂದು ಫಳಿಗೆಯ ಹಿಂದೆ ಸೌಂದರ್ಯಕರ ಜೀತಿಂಬನಿತ್ತ ಆಗುಂಬೆಯ ಫಾಟಿ, ಕಾಳ ಕರಾಳ ದೃಶ್ಯದಂತೆ ಮೈ ಭಾಚಿತ್ತು.

ಅದೇ ಫಾಟ್-ಅದೇ ಕಾಡು, ಅದೆ ಜನ-ಆಗ ಕಂಡುದು ಇದೆ; ಈಗಲೂ ಅದೆ ಮುಖ, ಆದರೆ ಎಪ್ಪು ಅಂತರ.

**ಕತ್ತಾರರ ಪರಿಚಯ:** ತಳುಕೆನ ರಾಮಸ್ವಾಮಿ ಸುಭೂರಾವ್ (ರೆ. ೨೦-ರೆ. ೮೪) ಚಿತ್ರದುಗ್ರಾದಲ್ಲಿ ಜನಿಸಿದರು. ತ.ರಾ.ಸು ಎಂದೇ ಜನಪ್ರಿಯರಾದ ಕನ್ನಡದ ಖ್ಯಾತ ಕಾದಂಬರಿಕಾರರಾದ ಇವರ ಐಹಾಸಿಕ, ಸಾಮಾಜಿಕ ಕಾದಂಬರಿಗಳು ಓದುಗರ ಅಪಾರ ಮೆಚ್ಚಿಗೆ ಪಾತ್ರವಾಗಿವೆ. **ಕೃತಿಗಳು:** ಕಂಬಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ನಾಗರಹಾವು, ಮಸಣದ ಹೂಪು, ಜಂದನದ ಗೊಂಬೆ, ಬಿಡುಗಡೆಯ ಬೇಡಿ, ಸಾಕು ಮಗಳು, ಚಂದವಳ್ಳಿಯ ತೋಟ, ಸ್ವಪತುಂಗ, ದುರ್ಗಾಸ್ತಮಾನ ಮುಂತಾದ ಕಾದಂಬರಿಗಳನ್ನು, ರೂಪಸಿ, ತೋಟಲು ತೂಗಿತು, ಮಲ್ಲಿಗೆಯ ನಂದನದಲ್ಲಿ ಮುಂತಾದ ಕಥಾ ಸಂಕಲನಗಳನ್ನು ಬರೆದಿದ್ದಾರೆ.

**ಪ್ರಶ್ನೆಗಳು:**

೧. ವಿಶ್ವನಾಥನ ಸ್ವಭಾವ ಎಂತದು?
೨. ಅರಸು, ಪಂಡಿತರ ವ್ಯಕ್ತಿತ್ವಗಳನ್ನು ವಿವರಿಸಿ.
೩. ಸೌಂದರ್ಯದ ಸಾವು ಹೇಗಾಯಿತು?

## ಫೋಟೋ-IV

### ಇ. ಕನ್ನಡ ಸಾಹಿತ್ಯ ಮತ್ತು ಮನುಷ್ಯನ ಹುದುಕಾಟ

#### ಡಾ. ಬರಗೂರು ರಾಮಚಂದ್ರಪ್ಪ

**ಅಶಯ:** ಒಂದು ಸಾವಿರ ವರ್ಷಕ್ಕೂ ಮೀರಿದ ದೀರ್ಘವಾದ ಪರಂಪರೆಯನ್ನಿಳ್ಳ ಕನ್ನಡ ಸಾಹಿತ್ಯ ಹಲವು ಪ್ರಮುಖ ನೆಲೆಗಳನ್ನು ಹೊಂದಿದೆ. ಕನ್ನಡ ಸಾಹಿತ್ಯದಲ್ಲಿ ಮನುಷ್ಯನ ಹುದುಕಾಟದ ನೆಲೆ ಎನ್ನುವುದು ಮೂಲತಃ ಜೀರೇನೂ ಆಗಿರದ ಮನುಷ್ಯಕ್ಕೆ ಮತ್ತು ಮಾನವೀಯತೆಯ ಹುದುಕಾಟವೇ ಆಗಿದೆ.

ಕನ್ನಡ ಸಾಹಿತ್ಯವನ್ನು ಪರಿಶೀಲಿಸಿದಾಗ ಮುಖ್ಯವಾಗಿ ಕಾಣುವ ಒಂದು ಅಂಶವೆಂದರೆ ವಿವಿಧ ಕಾಲಫಟ್ಟಗಳಲ್ಲಿ ಕೆವಿಗಳು ಕಂಡ ಮನುಷ್ಯನ ಕಲ್ಪನೆ. ಈ ಮನುಷ್ಯ ಆಯಾ ಕಾಲದ ಹಾಗೂ ಕವಿಯ ಆಶಯ-ಆದರ್ಶಗಳ ಒತ್ತಾಸೆ ಮತ್ತು ಹುದುಕಾಟದಲ್ಲಿ ಹುಟ್ಟಿ ಬಂದವನು.

ಮೊದಲಿಗೆ ಏಳನೇ ಶತಮಾನದ ಭಾದಾಮಿ ಶಾಸನವನ್ನೇ ನೋಡಬಹುದು. ರಾಜನೊಬ್ಬನನ್ನು ಹೊಗಳುವ ಪ್ರಸಿದ್ಧ ಪದ್ಯ ಹೀಗಿದೆ-

ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯನ್  
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್  
ಮಾಧವನೀತನ್ ಪರೆನಲ್ಲ.

ಈ ಪದ್ಯದಲ್ಲಿ ರಾಜನ ವೈಕೀಕ್ರಿಯನ್ನು ಹೊಗಳಿದ್ದರೂ ಅದು ಇಡಿಯಾಗಿ ಅಂದಿನ ಆದರ್ಶ ಮನುಷ್ಯನ ಕಲ್ಪನೆಯಂತಿದೆ. ಈ ಪ್ರಶಂಸಿಸೆಯ ಹಿಂದೆ ಪರಿಕಲ್ಪನೆಯೊಂದರ ಬೀಜರೂಪವಿದೆ. ರಾಜ್ಯದ ಪ್ರಜೆಗಳಲ್ಲಿ ಇರಬೇಕಾದ ಗುಣವಿಶೇಷಗಳನ್ನು ಒಟ್ಟಾರೆ ರಾಜನೇ ಪಡೆದು ಅವನೇ ಆದರ್ಶ ಪ್ರಾಯನಾಗುವ ಅನಿವಾಯ ಸಂದರ್ಭದ ಹಿನ್ನೆಲೆಯಲ್ಲಿ ಈ ಪರಿಕಲ್ಪನೆಯ ಪರಿಶೀಲನೆ ಮಾಡಬೇಕು. ಸಾಧು ಸ್ವಭಾವದವರಿಗೆ ಸಾಧುವಾಗಿಯೂ, ಮಧುರ ಸಂಬಂಧಿಗಳಿಗೆ ಮಾಧುರ್ಯಾಗಿಯೂ ಇರುವ ಈತ ತೊಂದರೆ ಕೊಡುವ ಕಲಿಗಳಿಗೆ ‘ಕಲಿಯುಗ ವಿಪರೀತನ್’, ಮನುಷ್ಯನೆಂದರೆ ಹೀಗೆ ಇರಬೇಕೆಂಬ ಆಶಯ ಈ ಪದ್ಯದಲ್ಲಿ, ಪ್ರಶಂಸಾ ರೂಪದಲ್ಲಿ ಮೂಡಿ ಬಂದಿದೆ. ಇದು ಆ ಕಾಲದ ಆದರ್ಶ ಮಾನವನ ಕಲ್ಪನೆ; ಕಡೇ ಪಕ್ಷ ಸಮಾಜದ ಭಾಗವೊಂದು ಇಂಥ ಆದರ್ಶವನ್ನು ಒಷ್ಟಿದೆಯೆಂದು ಭಾವಿಸಬಹುದು.

ಕನ್ನಡದ ಅತ್ಯಂತ ಮಹತ್ವದ ಕೆವಿಗಳಲ್ಲಿಬ್ಬಾದ ಪಂಪನಲ್ಲಿ ಈ ಮನುಷ್ಯನ ಶೋಧನೆಯಿದೆ. ಆದ್ದರಿಂದಲೇ ಅವನ ‘ಭಾರತ’ ವ್ಯಾಸಭಾರತದ ಕಾರ್ಬಿನ್ ಸಾಹಿಯಾಗಲಿಲ್ಲ. ತನ್ನ ಮತ್ತು ತನ್ನ ಕಾಲದ ಅನುಭವ ಹಾಗೂ ಅರಿವಿನಿಂದ ಮೂಡಿದ ಒಳನೋಟದಲ್ಲಿ ಹೊಸ ವೈಕೀಕ್ರಿಯನ್ನು ಕಡೆದುಕೊಟ್ಟ ಪಂಪ ಬೇರೆ ಬೇರೆ ಪಾತ್ರಗಳ ಮೂಲಕ ಮಿಡಿಯುವ ಮಾತುಗಳು ಕೇವಲ ಸಾಂಧರ್ಭಿಕವಾಗದೆ ಸಾಮಾಜಿಕವಾಗುತ್ತವೆ. ಮನುಷ್ಯನ ಹುದುಕಾಟದಲ್ಲಿ ಮೂಡಿದ ಪಂಪನ ಪರಿಕಲ್ಪನೆ ‘ಮಾನವ ಕುಲ ತಾನೋಂದೆ ವಲಂ’ ಎಂದು ಮಿಡಿದದ್ದು ಮಾತ್ರವಲ್ಲ, ‘ಕರ್ಣರಸಾಯನ’ವನ್ನು ಕೊಡುತ್ತದೆ. ‘ಕುಲಂ ಕುಲಮಲ್ಲು ಚಲಂ ಕುಲಂ ಗುಣಂ ಕುಲಮಭಿಮಾನವೊಂದೆ ಕುಲಂ’ ಎಂಬ ಮಾತು ಕುಲದ ಕಲ್ಪನೆಗೆ ಹೊಸ ಅರ್ಥ ವಿಧಾನವನ್ನೇ ರೂಪಿಸಿ ಬಿಡುತ್ತದೆ. ಹಳೆಯ ಕುಲಪದ್ಧತಿಯನ್ನು ‘ಕುಲಮಲ್ಲು’ ಎನ್ನುವ ಈ ನಿಲುವಿನಲ್ಲಿ ನಿರಾಕರಿಸುತ್ತ, ಚಲ ಮತ್ತು ಗುಣಗಳು ಕುಲದ ಸಾಫ್ತನವನ್ನು ಪಡೆಯುತ್ತವೆ. ಹುಟ್ಟಿನ್ನು ಮಾನದಂಡವಾಗುಳ್ಳ ಕುಲಪದ್ಧತಿಯ ನಿರಾಕರಣೆಯಲ್ಲಿ ಅತ್ಯಂತ ಮಹತ್ವದ ಸಾಫ್ತನವನ್ನು ಪಡೆಯುವುದು ‘ಅಭಿಮಾನವೊಂದೆ ಕುಲಂ’ ಎಂದು ಒತ್ತಿ ಹೇಳುವ ಒತ್ತಾಸೆ. ಕೇಳು ಕುಲದಲ್ಲಿ ಹುಟ್ಟಿದ್ದ ಅವಮಾನದ ಸಂಗತಿಯೆಂದು ಭಾವಿಸಿ ಬೆಂದು ಹೋಗುವ ಸಾಮಾಜಿಕ ಸಂದರ್ಭದಲ್ಲಿ ‘ಅಭಿಮಾನವೊಂದೆ ಕುಲಂ’ ಎಂಬ ಮಾತಿಗೆ ವಿಶೇಷ ಮಹತ್ವ ಬರುತ್ತದೆ. ಕೆಳ ಜಾತಿಗಳಲ್ಲಿ ಜಾಗೃತಿಯಂಟು ಮಾಡಲು ಇಪ್ಪತ್ತನೇ ಶತಮಾನದಲ್ಲಿ ಕೆಲವು ಕಡೆ ನಡೆದ ಸಾಫ್ತಿಮಾನ ಚಳುವಳಿಯ ಹಿನ್ನೆಲೆಯಲ್ಲಿ ಪಂಪನ ‘ಕುಲ ಕಲ್ಪನೆಯನ್ನು ಮತ್ತು ಅರ್ಥ ಮಾಡಿಕೊಂಡಾಗ ಆತನ ‘ಅಧ್ಯನಿಕತೆ’ ಅರ್ಥವಾಗುತ್ತದೆ. ಆ ಪರಿಕಲ್ಪನೆಯ ಹಿಂದಿರುವ ಪ್ರಗತಿಪರತೆ ಬದುಕಿನ ಮುನ್ಮೋಟವಾಗಿ ರೂಪ ಗೊಂಡಿರುವುದರಿಂದಲೇ ಪಂಪ, ಕರ್ಣನನ್ನು ವಿಶೇಷವಾಗಿ ರೂಪಿಸಲು ಮತ್ತು

ದುಯೋಧನನಲ್ಲಿ ಮನುಷ್ಯನನ್ನು ಹುಡುಕಲು ಸಾಧ್ಯವಾಗಿದೆ. ಅರಿಕೇಸರಿಯೊಂದಿಗೆ ಸಮೀಕರಿಸಲ್ಪಟ್ಟ ಅರ್ಜುನನಿಗಿಂತ ಹೆಚ್ಚಾಗಿ ಕಣಾದಿಗಳು ನಮ್ಮ ಕರುಳಿನ ಕಣಾಗುವುದು ಪಂಪನ ಕಲೆಗೆ, ಬಲವು-ನಿಲುವಿಗೆ ಉತ್ತಮ ಉದಾಹರಣೆ.

ನಿಜ; ಪಂಪ ‘ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಳಾಗರ ಮಾದ ಮಾನಿಸರೆ ಮಾನಿಸರ್’ ಎಂದು ತನ್ನ ಆದರ್ಶ ಮಾನವನನ್ನು ಮೆಚ್ಚಿದ್ದಾನೆ. ಪಂಪನ ಮೆಚ್ಚಿಗೆಯ ಮಾತುಗಳಾದ ಈ ಚಾಗ ಭೋಗಾದಿಗಳ್ಲಿ ಹುಟ್ಟಿದೆ ಕಾಣಿಸುವುದು ಬೇರೆ ಬೇರೆ ಪಾತ್ರಗಳಲ್ಲಿ; ಆ ಪಾತ್ರಗಳು ಜೀವಂತಗೊಳ್ಳುವ ಬದುಕಿನ ಪರೀಕ್ಷೆಯಲ್ಲಿ. ‘ಚಲದೋಳ ದುಯೋಧನಂ ನನ್ನಿಯೋಳ ಇನತನಯಂ....’ ಇತ್ಯಾದಿಯಾಗಿ ಹೇಳುವಾಗ ಪಂಪ ತನ್ನ ಪಾತ್ರಗಳ ಪ್ರಥಾನಗುಂ ವಿಶೇಷಗಳನ್ನು ಪ್ರಸ್ತಾಪಿಸಿದ್ದಾನೆ. ಇಲ್ಲಿ ಅವನು ಮನುಷ್ಯನನ್ನು ಅರ್ಜುನ ಮಾಡಿಕೊಳ್ಳುವ ವಿಧಾನವನ್ನು ಗಮನಿಸಬಹುದು. ಆತ ಎಲ್ಲ ‘ಗುಣಗಳನ್ನು ಒಬ್ಬನಲ್ಲೇ ಕಾಣುವುದಿಲ್ಲ. ಅದು ನಿಜ ಜೀವನದಲ್ಲಿ ಅಸಾಧ್ಯದ ಸಂಗತಿ. ಅಂತಹೀ ಪ್ರತಿ ವ್ಯಕ್ತಿಗೂ ಪ್ರಥಾನ ಗುಣ ಸ್ವಭಾವವೊಂದು ಇದ್ದು, ಆ ಮೂಲಕವೇ ‘ವ್ಯಕ್ತಿತ್ವ’ವನ್ನು ಕಾಣುವ ಕ್ರಮ ಸಮಾಜದಲ್ಲಿದ್ದು, ಇಂಥ ಸಹಜ ಕ್ರಮದಲ್ಲೇ ಪಂಪನು ಮನುಷ್ಯನ ಇತಿಮಿತಿಗಳನ್ನು ಅರ್ಜುನ ಮಾಡಿಕೊಳ್ಳುವುದರಿಂದ ನಮಗೆ ತೀರಾ ಹತ್ತಿರವಾಗುತ್ತಾನೆ.

ಪಂಪ, ದುಯೋಧನನ ಕವಿಯ ‘ಮಾನವ ಶೋಧನೆಯ ಉತ್ತಮ ಉದಾಹರಣೆಯಾಗುತ್ತಾನೆಂಬುದಕ್ಕೆ ‘ನೇತ್ರಮನಾಡಿ ಭಾನುಮತಿ ಸೋಲ್ಮೋಡೆ’ ಪ್ರಸಂಗದ ಸ್ವೇಹಪರತೆ ಮತ್ತು ಪ್ರೀತಿಗಳೊಂದಿಗೆ, ವಿಲಾಪ ಸಂದರ್ಭವನ್ನು ಮುಖ್ಯವಾಗಿ ಗಮನಿಸಬೇಕು.

ಪಂಪಭಾರತದ ಹದಿಮೂರನೇ ಆಶ್ವಸದಲ್ಲಿ ದುಯೋಧನ ತನ್ನ ಸಂಬಂಧಿಗಳನ್ನೆಲ್ಲ ಕಳೆದುಕೊಂಡ ಏಕಾಕಿ, ಸಾಮಿನ ಸಾಮ್ರಾಜ್ಯವಾದ ರಣರಂಗದಲ್ಲಿ ಬಂಧು ಬಳಗದ ಹೆಣ ದರ್ಶನದಲ್ಲಿ ತನ್ನನ್ನು ತಾನು ತೋಡಿಕೊಳ್ಳುವ ರೀತಿ ಈ ಪಾತ್ರದ ಮತ್ತೊಂದು ಮುಖಿವನ್ನು ಅರ್ಜುನ ಮಾಡಿಕೊಳ್ಳಲು ಸಹಾಯಕವಾಗಿದೆ. ದುಯೋಧನ ತನ್ನಲ್ಲಿ ಮನುಷ್ಯ ಸ್ವಭಾವಗಳೊಂದಿಗೆ ಒಬ್ಬ ಸರ್ವಾಧಿಕಾರಿ ಲಕ್ಷ್ಯಂಗಳ್ಳಾ ಪ್ರಭುವೂ ಹೌದು. ಆತ ಕೇಂದ್ರೀಕೃತ ಅಧಿಕಾರ ವ್ಯವಸ್ಥೆಯ ಪ್ರತೀಕ. ಕೃಷ್ಣನೇ ಬಂದು ಐದು ಗ್ರಾಮಗಳನ್ನು ಕೇಳಿದಾಗಲೂ ಕೊಡದೆ ನಿರಾಕರಿಸುವಷ್ಟು ಸರ್ವಾಧಿಕಾರಿ ಗುಣ ಅವನ ಮನಸ್ಸಿನಲ್ಲಿದೆ. ಆದರೆ ಇದೇ ದುಯೋಧನ ತನ್ನವರನ್ನೆಲ್ಲ ಕಳೆದುಕೊಂಡ ಸಂದರ್ಭದಲ್ಲಿ ತನ್ನೊಳಗೆ ಇಂದು ಸತ್ಯಗಳ ಸಮೀತ ಹೊರ ಬರುತ್ತಾನೆ. ಪ್ರಭುತ್ವದ ಪಟ್ಟದಲ್ಲಿ ತನ್ನೊಳಗೆ ಹೂತು ಹೋಗಿದ್ದ ಅರ್ಥವಾ ಹೂತು ಹಾಕಲ್ಪಟ್ಟ ಭಾವಕೋಶದ ಬಿರಟಿ ತೆಗೆಯಲ್ಪಡುವುದು ಆತನ ಏಕಾಕಿತನದ ಒತ್ತಡದಲ್ಲಿ ಕಾಡುವ ಏಕಾಕಿತನದಲ್ಲಿ ದುಯೋಧನನು ಹೆಚ್ಚು ಅಂತಮೂರ್ಖಿಯಾದಂತೆಲ್ಲಾ ಅಂತಗ್ರಹಿತ ಸತ್ಯಗಳನ್ನು ಹೊರಹಾಕುತ್ತ. ಪ್ರಭುತ್ವದ ಹೊರೆ ಕಳಚಿಕೊಳ್ಳತ್ತ, ಮನುಷ್ಯ ಮಾತ್ರನಾಗುವ ರೀತಿ ಪಂಪನಲ್ಲಿದೆ.

ದುಯೋಧನ ಅಷ್ಟು ಕಾಲ ತನ್ನೊಳಗೆ ಅಡಗಿಸಿಕೊಂಡಿದ್ದ ಸತ್ಯವೊಂದನ್ನು ಸೋಣಿಸುತ್ತಾನೆ. ಧರ್ಮರಾಜನಿಗೂ ಗೊತ್ತಿಲ್ಲದ ಕಣಣನ ಮಾರ್ವ ವೃತ್ತಾಂತ ತನಗೆ ಗೊತ್ತಿದ್ದರೂ ರಾಜಪ್ರಭುತ್ವವನ್ನು ತಾನೇಕೆ ಕೊಡಲಿಲ್ಲ ಎಂದು ಅಳಲುತ್ತಲೇ ‘ನಿನ್ನ ನಾಂ ನೆರೆಕೊಂಡೆಂ..... ಕೌಂತೀಯರೇಂ ಕೊಂಡರೇ’ ಎನ್ನುವಾಗ ದುಯೋಧನನ ಕಣ ಪ್ರೀತಿಯಷ್ಟೇ ಕಾಣಿಸುವುದಿಲ್ಲ. ಆತ ತಲುಪಿರುವ ಮಾನಸಿಕ ಸ್ಥಿತಿಯೂ ಪ್ರಕಟವಾಗುತ್ತದೆ. ಯಾಂತ್ರಿಕ ವ್ಯವಹಾರದ ಸಿಂಹಾಸನಾರೂಢ ಪ್ರಭುತ್ವದಿಂದ ನೆಲ್ಲಿಂದ ದುಯೋಧನ, ಕಣಣನ ಕುರಿತ ಸತ್ಯವನ್ನು ಸೋಣಿಸಿಸುವಾಗ ಕಣ ಹೆಣವಾಗಿರುತ್ತಾನೆಂಬುದು ಎಂಥ ವ್ಯಂಗ್ಯ! ಅದೇನೆ ಇರಲಿ, ಇಲ್ಲಿನ ದುಯೋಧನ, ಅಂತಮೂರ್ಖಿಯಿತೆ ಮತ್ತು ಬಹಿಮೂರ್ಖಿಯಿಗೆ ನಡುವೆ ಸೇಣಾಡುವ ಒಬ್ಬ ಮನುಷ್ಯ. ಹೆಚ್ಚು ಅಂತಮೂರ್ಖಿಯಾದಂತೆಲ್ಲ ಒಳಗೆ ಹುಡುಗಿದ ‘ಸತ್ಯಗಳನ್ನು ಹೊರಹಾಕುವ ಸಾಚಾ ಮನುಷ್ಯ. ಆದರೆ ಅಂತಮೂರ್ಖಿಯಾಗಿಯೇ ಉಳಿದರೆ ಹೆಣಗಳ ನಡುವೆ ಹೂತು ಹೋಗುವ ಅಪಾಯಿವಿದೆ. ಈ ಅಪಾಯದಿಂದಲೂ ಪಂಪನ ದುಯೋಧನ ಪಾರಾಗುತ್ತಾನೆ. ಹೊರಗಿನ ಕದನ ಕರ್ತವ್ಯದ ಕರೆಯೂ ಅವನಿಗೆ ಕೇಳಿಸುತ್ತದೆ. ಆದ್ದರಿಂದಲೇ ಅತಿ ಅಂತಮೂರ್ಖಿಗೆ ಒದಗಬಹುದಾದ ಹತಾಶೆ ಅವನಲ್ಲಿ ಹುಟ್ಟುವ ಬದಲು ಅಳಲು ಮಾತ್ರ ಆವರಿಸುತ್ತದೆ. ಮರುಕ್ಷಣದಲ್ಲಿ ಅದನ್ನು ದಾಟಿ ಪಾಂಡವರನ್ನು ಎದುರಿಸುವ ಮಾತಾಪುರುತ್ತಾನೆ. ಅವಮಾನ, ಅಳಲುಗಳಿಂದ ಕುಗಿಹೋದ ಮನಸ್ಸಿನಲ್ಲಿ ಮತ್ತೆ ಸೈಯ್ಯಿರ್ ತುಂಬಿ ಕೊಳ್ಳುವ ಸ್ವಾಭಾವಾನವೂ ಸೇರಿ ದುಯೋಧನನ ಅಂತರಂಗದ ಹೋರಾಟ, ಒಬ್ಬ ‘ಮನುಷ್ಯನನ್ನು ಕಡೆದು ಕೊಡುತ್ತದೆ. ಇದು ಪಂಪನ ಸಾಧನ. ಮುಂದೆ ರನ್ನ ಕವಿ ಈ ಅಂಶವನ್ನೇ ಕೇಂದ್ರವಾಗಿಟ್ಟುಕೊಂಡು ಮತ್ತಪ್ಪ ಸ್ವಷ್ಟಗೊಳಿಸುತ್ತಾನೆ, ವಿಸ್ತರಿಸುತ್ತಾನೆ.

ಪಂಪನಲ್ಲಿ ಬರುವ ‘ಚಲದೊಳ್ಳ ದುರೋಧನಂ’ ಎಂಬ ಗುಣ ಸ್ವಭಾವ ಮತ್ತು ‘ಪನಬಿಮಾನ ಧನಂ ಸುರೋಧನಂ’ ಎಂಬ ಮೆಚ್ಚುಗೆಗಳು ರನ್ನನ ಗದಾಯದ್ದದಲ್ಲಿ ಕೇಂದ್ರ ಪ್ರಜ್ಞೆಯಾಗಿವೆ. ರನ್ನನ ದುರೋಧನ ತನ್ನ ಮಾನವೀಯ ಸ್ವಭಾವವನ್ನು ಸ್ವಂತಗೊಳಿಸಲು ಇದು ಸಹಕಾರಿಯಾಗಿದೆ. ರನ್ನನ ದುರೋಧನ ಅಭಿಮನ್ಯವನ್ನು ಹೊಗಳಿ ವಂದಿಸುವ ಸನ್ನಿಹಿತ ರಚಿಸದೆ ವ್ಯಕ್ತಿತ್ವ ಶೋಧನೆಯಲ್ಲಿ ಮನುಷ್ಯನನ್ನು ಸೃಷ್ಟಿಸುವುದರಿಂದ ಪಂಪನ ಪ್ರಮುಖ ಪಾತ್ರಗಳು ಜೀವಂತವಾದಂತೆ ರನ್ನನ ದುರೋಧನನೂ ಜೀವಂತವಾಗುತ್ತಾನೆ. ಇದು ಮನಸ್ಸು ಮತ್ತು ಮನುಷ್ಯ ಶೋಧನೆಯ ಫಲ. ನಾಗಚಂದ್ರ ರೂಪಿಸಿದ ಉದಾತ್ತ ರಾಖಣಲ್ಲಿ ಇದೇ ಪ್ರೇರಣೆಗಳನ್ನು ಕಾಣಬಹುದು. ಉದಾತ್ತಿಕರಣದ ಇತರೆ ಇತಿಮಿತಿಗಳೇನೇ ಇರಲಿ ಸಂಪ್ರದಾಯಿಕ ಸಾಮಾನ್ಯ ಮಾದರಿಯನ್ನು ಮೀರಿ ಪಾತ್ರ ಸೃಷ್ಟಿ ಮಾಡುವುದು ಹೊಸ ನೋಟದ ವಿಕಾಸ ಎನ್ನಬಹುದು.

ನಾಯಕನನ್ನು ವಿಜೃಂಭಿಸುವುದಷ್ಟೆ ಮುಖ್ಯವಾಗದೆ, ಪ್ರತಿ ನಾಯಕನೇ ಮುಂತಾದ ಪಾತ್ರಗಳ ಮನಸ್ಸಿನ ಶೋಧನೆಗೆ ಪಂಪಾದಿಗಳೂ ತೊಡಗಿದ್ದ ಕನ್ನಡ ಸಾಹಿತ್ಯದ ಅಭಿಮಾನಾಸ್ಥದ ವಿಷಯವಾಗಿದೆ.

ವಚನ ಚೆಳುವಳಿ ಒಂದು ಸಾಮಾಜಿಕ ಆಂದೋಲನವಾಗಿ ಉಂಟು ಮಾಡಿದ ಪರಿಣಾಮ ಅಗಾಧವಾದದ್ದು. ಇದರ ಫಲವಾಗಿ ಹುಟ್ಟಿ ಒಂದ ವಚನ ಸಾಹಿತ್ಯ, ಹೊಸ ಸಾಮಾಜಿಕ ಮನುಷ್ಯನನ್ನೇ ಶೋಧಿಸಿತು. ಇದು ಹೊಸ ಸಾಮಾಜಿಕ ವ್ಯವಸ್ಥೆಗೆ ಹಾತೋರೆದ ಆಂದೋಲನದ ಫಲ; ಇಲ್ಲಿ ಹೊಮ್ಮಿದ ‘ಮನುಷ್ಯ’ನ ಆಶಯ, ಜಾತಿಗಳನ್ನು ಮೀರಿದ, ಲಿಂಗಭೇದವನ್ನು ಒತ್ತರಿಸಿದ ಏಕದೇವೋಪಾಸನೆ ತತ್ವವನ್ನು ಆಧರಿಸಿದೆ. ಜಂಗಮ ಶೈಷ್ಟತೆಯನ್ನು ಎತ್ತಿ ಹಿಡಿಯುವ ರೀತಿ ಮತ್ತು ಭವಿಗಳ ವಿಚಾರದಲ್ಲಿ ಆದರ್ಶ ಮಾನವನ ಕಲ್ಪನೆಯೂ ಅಡಗಿದೆ. ಜೊತೆಗೆ ಹೊಸ ಪರಿಕಲ್ಪನೆಗಳೂ ಹುಟ್ಟಿವೆ. ‘ಕೊಲುವವನೆ ಮಾಡಿಗ, ಹೊಲಸು ತಿಂಬುವವನೇ ಹೊಲೆಯ’ ಎಂದು ಹೇಳುವಾಗ ಜಾತಿ ಪದ್ಧತಿಯನ್ನು ಪಲ್ಲಟಗೊಳಿಸುವ ಹೊಸ ಪರಿಕಲ್ಪನೆ ಕಂಡು ಬಂದರೆ ‘ಆಜಾರವೇ ಸ್ವರ್ಗ ಅನಾಚಾರವೇ ನರಕ’ ಎನ್ನುವಾಗ ಮನುಷ್ಯನ ನಡವಳಿಕೆಯಲ್ಲೇ ಸ್ವರ್ಗ ನರಕಗಳನ್ನು ಕಾಣುವ ಹೊಸ ವಿಧಾನವಿದೆ. ‘ದೇಹವೇ ದೇವಾಲಯ’ಪೆಂಬ ಪರಿಕಲ್ಪನೆ ಪ್ರತಿಷ್ಠಿತ ದೇವ-ಸ್ಥಾನಗಳಿಗೆ ಹೊರತಾಗಿದ್ದ ಮನುಷ್ಯನನ್ನೇ ಕೇಂದ್ರಿಕರಿಸಿಕೊಂಡಿದೆ. ವಚನ ಚೆಳುವಳಿಯ ಮಿತಿಗಳನ್ನು ನಾವೀಗ ಗುರುತಿಸಬಹುದಾದರೂ ಅಂದಿನ ಚಾರಿತ್ರಿಕ ಸಂದರ್ಭದಲ್ಲಿ ಮನುಷ್ಯನಿಗೆ ಘನತೆ ತರಲು ಪ್ರಯತ್ನಿಸಿದ ಒಂದು ‘ಸಾಮಾಜಿಕ, ಧಾರ್ಮಿಕ’ ವೇದಿಕೆಯಾಗಿ ಉಲ್ಲೇಖನೀಯವಾಗಿದೆ.

ಹರಿಹರನ ಕಥಾನಾಯಕರ ಆಯ್ದುಯಲ್ಲೇ ಆತನ ಮನುಷ್ಯನ ಕಲ್ಪನೆಯನ್ನು ಗುರುತಿಸಬಹುದು. ಶಿವಭಕ್ತಿಯೇ ಶೈಷ್ಟವಾಗಿ ಸಾಮಾನ್ಯ ಮನುಷ್ಯನೂ ಕಾವ್ಯ ನಾಯಕನಾದದ್ದು ಹರಿಹರನಲ್ಲಿ. ವಚನ ಚೆಳುವಳಿ-ಸಾಹಿತ್ಯಗಳ ಹಿನ್ನೆಲೆ ಪಡೆದಿದ್ದ ಹರಿಹರನ ಸಾಹಿತ್ಯ ತನ್ನಯ ಶೀಲಭಕ್ತಿ ಮತ್ತು ಶಿವಸ್ತೋತ್ರದಲ್ಲಿ ಮನುಷ್ಯನ ಸಾರ್ಥಕತೆಯನ್ನು ಕಂಡುಕೊಂಡಿದೆ. ಇಲ್ಲಿ ಭಕ್ತಿಗೆ ಮನಸ್ಸು ಮುಖ್ಯವೇ ಹೊರತು ವಿಧಿವಿಧಾನಗಳಲ್ಲ. ಇದು ಬೇಡರ ಕಣ್ಣಪ್ಪನ ರಗಳೆಯಲ್ಲಿ ಸಮರ್ಥವಾಗಿ ದ್ವಿನಿತವಾಗಿದೆ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದಲ್ಲಿ ‘ರಾಜತ್ವ’ ಲಯವಾಗಿ ‘ಮನುಷ್ಯತ್ವ’ ಮಾತ್ರ ಮುಖ್ಯವಾಗುವ ಶೋಧನಾತ್ಮಕ ಶ್ರೀಯೆಯಿದೆ. ಹರಿಶ್ಚಂದ್ರನಿಗೆ ರಾಜತ್ವದ ಕಾರಣಕ್ಕಾಗಿ ದಕ್ಷಿಧ ಸಂಪತ್ತು ಕೈ ತಪ್ಪುವುದರ ಜೊತೆಗೆ ಸಾಮಾಜಿಕ ಹಮ್ಮುಬಿಮ್ಮೆಗಳು ದಿನ ದಿನವೂ ನಾಶವಾಗುವ ಅನಿವಾರ್ಯ ಪ್ರಕ್ರಿಯೆಯಾಂದ ‘ಹರಿಶ್ಚಂದ್ರ ಕಾವ್ಯ’ದಲ್ಲಿದೆ; ಹೊಲತೆಯರನ್ನು ನಿರಾಕರಿಸುವಾಗ ಇದ್ದ ವರ್ಣ ವ್ಯವಸ್ಥೆಯ ಅವಂಕಾರ, ಅಂತ್ಯ ಜನ ಸೇವೆ ಮಾಡುವ ಹಂತದಲ್ಲಿ ನಾಶವಾಗಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ‘ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರನು’ ಎಂಬ ತಾತ್ಕಿಕ ಸಮೀಕರಣ ಮಾಡುವ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದಲ್ಲಿ ಹರಿಶ್ಚಂದ್ರನಿಗೆ ಆಗುವ ಶಿವ ಸಾಕ್ಷಾತ್ಕಾರ. ಸತ್ಯ ಸಾಕ್ಷಾತ್ಕಾರವಾಗುವ ವೇಳಿಗೆ ಹರಿಶ್ಚಂದ್ರ ‘ಪ್ರಭು’ವಾಗಿರುವುದಿಲ್ಲ; ಹೊಲತೆಯರನ್ನು ನಿರಾಕರಿಸುವುದಕ್ಕೆ ಕಾರಣವಾದ ವರ್ಣವ್ಯವಸ್ಥೆಯ ವಾಸನೆಯಿರುವುದಿಲ್ಲ. ಇದರ ಬದಲು ಸಾಮಾಜಿಕ ಮತ್ತು ಅಧಿಕ ‘ಜೀನ್ಝಿ’ವನ್ನು ತಂದುಕೊಟ್ಟ ವ್ಯವಸ್ಥೆಯ ವಿಷಮಾಂಶಗಳನ್ನು ಕೊಡೆವಿಕೊಂಡು ದಟ್ಟ ಜೀವನಾನುಭವದಲ್ಲಿ ಮನುಷ್ಯ ಮಾತ್ರನಾದ ಹರಿಶ್ಚಂದ್ರನನ್ನು ನಾವು ಕಾಣುತ್ತೇವೆ. ಆದ್ದರಿಂದ ಸಿಂಹಾಸನದಿಂದ ಇಳಿದು, ಕಾಡು ಮೇಡುಗಳನ್ನು ಅಲೆದು ‘ಅಂತ್ಯಜ’ನಲ್ಲಿ ನೆಲ ಮುಟ್ಟುವ ಬೆಳವಣಿಗೆಯು ಬದುಕಿನ ಶೋಧನೆಯಲ್ಲಿ ಬದಿಗಿರ ‘ಕೇವಲ ಮನುಷ್ಯನ’ ನೆಲೆಯಾಗಿದೆ. ‘ಸಿದ್ಧರಾಮ ಜರಿತೆಯಲ್ಲಿ’ ಇನ್ನೊಂದು ರೀತಿಯ ಶೋಧನಾತ್ಮಕತೆಯಿದೆ. ಇದನ್ನು ಮಗ್ನಭಕ್ತಿಯ ಶಿವಶೋಧನೆ ಎನ್ನಬಹುದು. ಆದರೆ ರಾಘವಾಂಕನ ಉಳಿದ ಕಾವ್ಯಗಳಲ್ಲಿ ಏರಶ್ವರವೇ ವಿಜೃಂಭಿಸುವುದೊಂದು ವಿಪರ್ಯಾಸ.

ವಚನ ಸಾಹಿತ್ಯದ ‘ಮನುಷ್ಯ’ ಸಾಮಾಜಿಕ ತಲ್ಲಿವನ್ನುಂಟು ಮಾಡುತ್ತ ರೂಪಗೊಂಡರೆ, ದಾಸ ಸಾಹಿತ್ಯದ ಮನುಷ್ಯ ಸುಧಾರಣಾ ನೇಲೆಯಲ್ಲಿ ಸಮಾಧಾನ ಸ್ಥಿತಿಯಲ್ಲಿ ರೂಪಗೊಳ್ಳುತ್ತಾನೆ. ಆದರೆ, ಕನಕದಾಸರ ‘ರಾಮಧಾನ್ಯ ಚರಿತೆ’ ತನ್ನ ಆಶಯದ ದೃಷ್ಟಿಯಿಂದ ಒಂದು ವಿಶಿಷ್ಟ ಕಾವ್ಯವಾಗಿದೆ. ಅಕ್ಕೆ ಮತ್ತು ರಾಗಿಯ ನಡುವೆ ನಡೆಯುವ ವಾದ-ವಿವಾದ, ನಮ್ಮ ಸಮಾಜದ ವರ್ಗ ವ್ಯತ್ಯಾಸಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಕಡೆಗೆ ಶ್ರೀರಾಮನಿಂದ ರಾಗಿಯೇ ಶೈಷ್ವಪೆಂಬ ‘ತೀರು’ ಹೊರಡುವುದೂ ಅರ್ಥಪೂರ್ವಾಗಿದೆ. ಜನರ ದೃಷ್ಟಿಯಲ್ಲಿ ಆದರ್ಶಗಳ ಪ್ರತೀಕವಾದ ಶ್ರೀರಾಮ ರಾಗಿಯನ್ನೇ ಶೈಷ್ವಪೆಂದು ಸಾರುವುದು ಕೆಳವರ್ಗಕ್ಕೆ ಸಂದ ಮನುಷ್ಯತೆಯೆಂಬ ಸಾಂಕೇತಿಕಾರ್ಥವನ್ನು ಪಡೆದು ಗಟ್ಟಿ ಮನುಷ್ಯನ ನೇಲೆ ದ್ವಿನಿತವಾಗುತ್ತದೆ.

ಆಧುನಿಕ ಸಾಹಿತ್ಯದ ವೈವಿಧ್ಯಮಯ ವಿಸ್ತಾರದಲ್ಲಿ ಒಂದೇ ಸೂತ್ರಕ್ಕೆ ಎಲ್ಲವನ್ನೂ ಒಳಪಡಿಸುವುದು ಅಸಾಧ್ಯ ಮತ್ತು ಅಸಾಧು ಎನಿಸಿದರೂ ಪ್ರಧಾನವಾಗಿ ನಮ್ಮೆಲ್ಲ ಸಾಹಿತ್ಯದ ಮುಖ್ಯ ಗುರಿ ಮನುಷ್ಯನ ಹುದುಕಾಟವೇ ಆಗಿದೆ. ಆಯಾಯ ಸಂದರ್ಭದಲ್ಲಿ ಸಾಹಿತಿ ಕಂಡುಕೊಳ್ಳ ಬಯಸುವ ಆದರ್ಶ ಮಾನವನ ರೂಪರೇಷನೆಗಳ ಹಿನ್ನೆಲೆಯಲ್ಲೇ ಬದುಕಿನ ಶೋಧನೆ ನಡೆಯುತ್ತದೆ. ಈ ಮಾತನ್ನು ಎಲ್ಲಾ ಕಾಲಕ್ಕೂ ಅನ್ವಯಿಸಬಹುದು.

ನಫೋದಯ ಸಾಹಿತ್ಯ ಸಂದರ್ಭದಲ್ಲಿ ಎದ್ದು ಕಂಡ ರಾಷ್ಟ್ರೀಯತೆ, ಉಪ ರಾಷ್ಟ್ರೀಯತೆ, ನಿಸರ್ಗ ಪ್ರೇಮಗಳೊಂದಿಗೆ, ಬೇಂದ್ರೆ, ಕುವೆಂಪು, ಕಾರಂತರಂಧ ಕವಿ-ಸಾಹಿತಿಗಳು ಕಂಡು, ಕಂಡರಿಸಿದ ಸಾಮಾಜಿಕ ದುರಂತಗಳು ಒಟ್ಟಾರೆ ಅಂದಿನ ಮನುಷ್ಯನ ನೇಲೆಯನ್ನೇ ಸೂಚಿಸುತ್ತವೆ. ಬೇಂದ್ರೆಯವರಲ್ಲಿ ನೆಲದಿಂದ ಮುಟಿದೆಂದ್ದು ಪ್ರತಿಕ್ರಿಯಾಶೀಲನಾಗುವ ‘ಮನುಷ್ಯ’ ವೈಧವ್ಯ, ಬಡತನಗಳಂಧ ಸಾಮಾಜಿಕ ದುರಂತಗಳನ್ನು ಕಾಣುತ್ತಲೇ ಮಾನವೀಯ ಸಂಬಂಧಗಳ ‘ಸಖೀಗೀತ’ ಹಾಡುತ್ತ ಆಧ್ಯಾತ್ಮದ ‘ನಾಕು ತಂತಿಯನ್ನು ಮೀಟುತ್ತಾನೆ; ಕುವೆಂಪು ಅವರ ‘ಮನುಷ್ಯ’ ಇಲ್ಲಿರುವ ಜಾತಿಪದ್ಧತಿಯನ್ನು ಜರೆಯುತ್ತ, ಸಮಾಜ ಬದಲಾವಣೆಗೆ ತುಡಿಯುತ್ತ, ಸಾಮಾಜಿಕ, ಆರ್ಥಿಕ ವೈಷಯಿಕಗಳಿಗೆ ಸಿಡಿಯುತ್ತ, ನಿಸರ್ಗದಲ್ಲಿ ತನ್ನಯನಾಗುತ್ತ, ಶ್ರೀರಾಮಾಯಣ ದರ್ಶನದ ದಾರ್ಶನಿಕನಾಗುತ್ತಾನೆ. ಹೀಗೆ ಏಕಾಲದಲ್ಲಿ ವೈರುಧ್ಯಗಳ ನಡುವೆ ಬದುಕುವ ‘ಮನುಷ್ಯ’ ಅವರಿಭೂರಲ್ಲಿ ರೂಪಧಾರಣೆ ಮಾಡಿದರೆ, ಶಿವರಾಮ ಕಾರಂತರದಲ್ಲಿ ನಿಸರ್ಗದೊಂದಿಗೆ ಹೋರಾಟ ಮತ್ತು ಹೊಂದಾಣಿಕೆಗಳನ್ನು ಸಾಧಿಸುವ ‘ಮನುಷ್ಯ’ನನ್ನ ಕಾಣುತ್ತೇವೆ. ಇವರಲ್ಲಿ ನಿಸರ್ಗಕ್ಕೆ ಒಬ್ಬಿಸಿಕೊಂಡು ಬದುಕುವ ಮತ್ತು ನಿಸರ್ಗವನ್ನು ಒಗ್ಗಿಸಿಕೊಂಡು ಬದುಕುವ ‘ಮನುಷ್ಯ’ರಿಭೂರೂ ಕಾಣಿಸುತ್ತಾರೆ.

ನವ್ಯ ಸಾಹಿತ್ಯ ಹೊಸ ಭಾಷೆ-ಬಂಧಗಳನ್ನು ರೂಡಿಸಿಕೊಳ್ಳುವ ಕ್ರಮದಲ್ಲೇ ಹೊಸ ಮನುಷ್ಯನನ್ನು ಮನಸ್ಸಿನ ಸೂಕ್ಷ್ಮತ್ವ ಸೂಕ್ಷ್ಮಗಳನ್ನು, ಸುಪ್ತ ಸ್ವಭಾವ ಕಾಮನೆಗಳನ್ನು ಶೋಧಿಸುತ್ತ, ಸಂಗತ, ಅಸಂಗತ ವೈಕ್ಯಾಂಗಳನ್ನು ಮಾಡಿಸಿದೆ. ಇಲ್ಲಿರುವ ಮನುಷ್ಯ ಪ್ರಧಾನವಾಗಿ ಯಂತ್ರಿಯಗದ ಪ್ರಭಾವದಲ್ಲಿ ರೂಪಗೊಂಡ ಬೌದ್ಧಿಕ, ಅಂತರ್ಮುರ್ಖಿ ಮತ್ತು ಮೇಲ್ ಮಧ್ಯಮ ವರ್ಗದ ಪ್ರತಿನಿಧಿ.

ಬಂಡಾಯ ಸಾಹಿತ್ಯ ಕಾಣಬಯಸುವ ಆದರ್ಶ ಮನುಷ್ಯ, ಸಮಾನತೆಗಾಗಿ ತುಡಿಯುತ್ತ, ಮಣಿನ ಕಣಕಣವನ್ನೂ ಕರುಳು-ಕರುಳುಗಳಲ್ಲಿ ತುಂಬಿಕೊಂಡು ಸಿಡಿಯುವ ಮಾನವತಾವಾದಿ. ಈ ಮನುಷ್ಯನಲ್ಲಿ ಅಸಹಾಯಕತೆಯಿದೆ; ಆಕ್ಷೋಶವಿದೆ. ನೋವಿನಿಂದ ನಲುಗಿದ ಮನಸ್ಸಿದೆ. ಜೊತೆಗೆ ಅಂತರಂಗ-ಬಹಿರಂಗಗಳನ್ನೊಂದು ಮಾಡುವ ಹಂಬಲವಿದೆ. ಇಂಥ ಹಂಬಲದ ಮುಖ್ಯ ಮನೋಧರ್ಮ ಬಂಡಾಯವಾಗಿದೆ. ಈ ‘ಬಂಡಾಯ ಮನುಷ್ಯ’ ಚಾರಿತ್ರಿಕ ಪ್ರಜ್ಞೆಯ ಹಿನ್ನೆಲೆಯಲ್ಲಿ ಸಮಕಾಲೀನ ಸಂದರ್ಭಕ್ಕೆ ಸ್ವಂದಿಸಿ ಸೋಣಗೊಳ್ಳುತ್ತಿದ್ದಾನೆ; ಬೆಳೆಯುತ್ತಿದ್ದಾನೆ.

**ತೇಂಬಿಕರ ಪರಿಚಯ:** ಬರಗೂರು ರಾಮಚಂದ್ರಪ್ಪ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬರಗೂರು ಎನ್ನುವ ಹಳ್ಳಿಯಲ್ಲಿ 18ನೇ ಅಕ್ಟೋಬರ್ 1947 ರಂದು ಮಂಟಿದರು. **ಕೃತಿಗಳು:** ಕನಸಿನ ಕನಿಕೆ, ಮರಕುಟಿಗ, ನೆತ್ತರಲ್ಲಿ ನೆಂದ ಹೊವು ಗುಲಾಮೀತೆ ಮತ್ತು ಮಗುವಿನ ಹಾಡು (ಕಾವ್ಯ) ಸುಂಟರಗಾಳಿ, ಕಮ್ಮನೆಲದ ಕೆಂಪುಕಾಲು, ಬಯಲಾಟದ ಭೀಮಣ್ಣ (ಕಥಾ ಸಂಕಲನ) ಸೀಳು ನೇಲ, ಭರತ ನಗರ, ಸಾಯಂ (ಕಾದಂಬರಿಗಳು) ಇತ್ಯಾದಿ.

### ತ್ರೈಗಳು:

೧. ಬಾದಾಮಿ ಶಾಸನದಲ್ಲಿ ಆದರ್ಶ ಮಾನವನ ಕಲ್ಪನೆ ಹೇಗೆ ವೈಕ್ಯಾಂಗಿದೆ? ವಿವರಿಸಿ.
೨. ಕುಲದ ಪರಿಕಲ್ಪನೆ ಕುರಿತ ಪಂಪನ ಅಭಿಪ್ರಾಯಗಳ ವಿಶಿಷ್ಟತೆಯನ್ನು ವಿವರಿಸಿ.
೩. ಮನುಷ್ಯನ ಆತ್ಮಗೌರವ ಕುರಿತ ವಚನ ಚಳವಳಿ ಪ್ರತಿಪಾದಿಸಿದ ವಿಚಾರಗಳ ಮಹತ್ವವನ್ನು ವಿವರಿಸಿ.

## ೨. ಚಿಂತನ

ಡಾ. ಎಚ್.ಎಸ್. ರಾಘವೇಂದ್ರಾವ್

**ಅಶಯ:** ಮನುಷ್ಯ ನಿಜವಾದ ಅರ್ಥದಲ್ಲಿ ಮನುಷ್ಯ ಎನ್ನಿಸಿಕೊಳ್ಳಬೇಕಾದರೆ ಅವನಲ್ಲಿ ಸರಿಯಾದ ‘ಅರಿವು’ ಅರ್ಥವಾ ‘ಪ್ರಜ್ಞೆ’ ಮೂಡಬೇಕು. ಇದರಲ್ಲಿ ‘ಪರಿಸರ’ದ ಪಾತ್ರ ಎಪ್ಪು ಮುಖ್ಯವೋ ಸೂಕ್ತವಾದ ಮತ್ತು ಸತತವಾದ ‘ಪ್ರಯತ್ನವೂ ಕೂಡಾ ಅಷ್ಟೇ ಮುಖ್ಯ. ನಾವು ಬದುಕುತ್ತಿರುವ ಸಮಾಜ, ಸಂಸ್ಕೃತಿ ಮತ್ತು ಬದುಕು ಪರಸ್ಪರ ವೈರುಧ್ಯವಾದ ಬಹು ಬಗೆಯ ವಿಚಾರಗಳು, ಪರಿಕಲ್ಪನೆಗಳು, ನಂಬಿಕೆಗಳು, ಚಿಂತನೆಗಳು ಮತ್ತು ಮೌಲ್ಯದರ್ಶಗಳಿಂದ ಹೂಡಿರುತ್ತದೆ.

### ನಂಬಿಕೆ, ಮೂಢ ನಂಬಿಕೆ ಮತ್ತು ತಿಳಿವಳಿಕೆ

ಇಂದ್ರಿಯಗಳ ನೇರವಿನಿಂದ ತಿಳಿಯುವ ಸಂಗತಿಗಳು ಸತ್ಯದ ಒಂದು ನೆಲೆ. ಇಂದ್ರಿಯಗಳ ಆಚೆಗಿನ, ಆದರೆ ತರ್ಕಕ್ಕೆ ಸಮೃದ್ಧವಾಗುವ ಸಂಗತಿಗಳೂ ಇವೆ. ಅಪರಾಧಿಯ ಬಟ್ಟಿಗಳ ವಾಸನೆಯಿಂದಲೇ ಅವನನ್ನು ಪತ್ತೆ ಹಿಡಿಯುವ ನಾಯಿಯ ಶಕ್ತಿಯನ್ನು ನಾವು ಒಪ್ಪಿಕೊಳ್ಳುತ್ತೇವೆ. ತರ್ಕದ ಬೆಂಬಲವಿರದಿದ್ದರೂ ಭಾವನೆಗಳಿಗೆ ನಿಲುಕುವ ಸತ್ಯ ಮತ್ತೊಂದು ಬಗೆ. ತಾಯಿಯ ಮತ್ತೆನ್ನು ತ್ವೀಕ್ಷಿಸುತ್ತಾಳೆ ಎನ್ನುವುದು ಇಂಥ ನಂಬಿಕೆ.

ಇಂದ್ರಿಯಸತ್ಯ ಮತ್ತು ಭಾವಸತ್ಯಗಳನ್ನು ಏರಿದ ನಂಬಿಕೆಗಳು ಕೆಲವು. ಇವು ದುರ್ಬಲ ಮನಸ್ಸಿಗಳಿಗೆ ಆಸರೆಯನ್ನು ಹೊಡಬಹುದು. ಆದರೂ ಅವು ಸತ್ಯವಲ್ಲ. ‘ಹಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ’ ಎನ್ನುವುದು ಈ ಬಗೆಯ ನಂಬಿಕೆ. ಹಾಗೆ ನೋಡಿದರೆ, ‘ದೇವರು ಇದ್ದಾನೆ’ ಎನ್ನುವುದೂ ನಿಜಕ್ಕೂ ನಂಬಿದವರಿಗೆ ಆಸರೆಯಾಗಬಹುದಾದ ಇಂತಹ ವೈಯಕ್ತಿಕ ನಂಬಿಕೆಗಳಿಂದ ಇತರರಿಗೆ ಹಾನಿಯಾಗುವುದಿಲ್ಲ. ಆದರೆ, ಬೇರೆಯವರಿಗೆ ಮೋಸ ಮಾಡಿ ತಾವು ಲಾಭ ಪಡೆಯಲೆಂದು, ಹುಟ್ಟಿ ಹಾಕಿರುವ ಹಲವು ನಂಬಿಕೆಗಳಿರುತ್ತವೆ. ಹಾಗೆಯೇ ಅಸಮಾನತೆಯೇ ಆಧಾರವಾಗಿರುವ ನಂಬಿಕೆಗಳೂ ಇವೆ. ಇಂತಹ ನಂಬಿಕೆಗಳಿಗೆ ಯಾವುದೇ ಆಧಾರವೂ ಇಲ್ಲ. ಬದಲಾಗಿ ಇವರು ಸಮುದಾಯಗಳ ಮನಸ್ಸಿನಲ್ಲಿ ಆಳವಾಗಿ ನೆಲೆಯಾಗಿಸಿರುವ ಭಯಗಳು. ಹೀಗೆ ಯಾವುದೇ ಬಗೆಯ ಆಧಾರವೂ ಇಲ್ಲದ, ಸ್ವಾಧ್ಯ ಸಾಧನಗಳಿಂದ ರೂಪಿಸಿರುವ, ಭಯಮೂಲವಾದ ನಂಬಿಕೆಗಳನ್ನು ಮೂಡಣನಂಬಿಕೆಗಳಿಂದು ಕರೆಯಬಹುದು.

ನಂಬಿಕೆಯು ಹೃದಯಲ್ಲಿ ನೆಲೆಯಾಗಿರುವ ಸಂಗತಿ. ಆದ್ದರಿಂದ ಅದನ್ನು ಮರಾವೆಗಳಿಂದ ಸಿದ್ಧಪಡಿಸಲು ಸಾಧ್ಯವಿಲ್ಲ. ಸಹಜವಾಗಿಯೇ ಇದು ಕರೆದರೆ ಏನು ಮಾಡಿಕೊಡುತ್ತದೆ. ಬಸವಣ್ಣನವರು “ನಂಬರು ನಜ್ಜರು ಬರಿದೆ ಕರೆವರು ನಂಬಿ ಕರೆದರೆ ಓ ಎನ್ನನೇ ಶಿವ” ಎಂದು ಹೇಳಿದ್ದು, ಇದನ್ನೇ ಒಂದು ವೇಳೆ. ನಂಬಿ ಕರೆದರೂ ಶಿವ ಓ ಎನ್ನುವನೆಂಬ ಗ್ಯಾರಂಟಿಯೂ ಇಲ್ಲ. ಸಾಕ್ಷಾತ್ ಏಸು ಕ್ರಿಸ್ತನೇ ತನ್ನ ಜೀವನದ ಕೊನೆಯ ಕ್ಷಣಿಗಳಲ್ಲಿ ‘ದೇವರೇ ದೇವರೇ ಏಕನ್ನ ಕೈಬಿಟ್ಟಿ?’ ಎಂಬ ಉದ್ದಾರ ತೆಗೆಯಬೇಕಾಯಿತು. ಆದರೂ ಇಂಥ ನಿರಪಾಯಕಾರೀ ನಂಬಿಕೆಗಳ ಸಂಗಡ ಜಗತ್ವಾಡುವುದು ಅನಗತ್ಯ ಮತ್ತು ತಪ್ಪು. ಏಕೆಂದರೆ, ನಮಗೆ ಪ್ರತಿಯೊಬ್ಬರ ವೈಕ್ಯಾ ಸ್ವಾತಂತ್ರ್ಯದ ಬಗ್ಗೆ ಗೌರವ ಇರಬೇಕು.

ಆದರೆ, ಸಾಮಾಜಿಕ ಹನ್ನಾರ್ಗಳ ಭಾಗವಾಗಿ ಧರ್ಮದ ಹೆಸರಿನಲ್ಲಿ ಆಚರಿಸುತ್ತಿರುವ ಸಂಗತಿಗಳ ವಿರುದ್ಧ ಪ್ರತಿಭಟಿಸಲೇ ಬೇಕು. ಹೆಚ್ಚಿಗಿಂತ ಗಂಡು ಶ್ರೇಷ್ಠ, ಕೆಲವು ಜಾತಿಗಳು ಮೇಲು, ಬೇರೆ ಕೆಲವು ಕೀಳು ಇಂತಹ ನಂಬಿಕೆಗಳು ಶತಶತಮಾನಗಳ ಕ್ರಿಯೆ ಮತ್ತು ಅನ್ಯಾಯಕ್ಕೆ ಕಾರಣವಾಗಿದೆ. ಇವುಗಳನ್ನು ಕಿತ್ತೆಸೆಯಲು ಕಾನೂನುಗಳನ್ನು ಮಾಡಿದರೆ ಸಾಲದು. ಕಾನೂನುಗಳನ್ನು ಕಟ್ಟಿಸಿಟ್ಟಾಗಿ ಜಾರಿಗೆ ತರುವ ಇಚ್ಛಾಶಕ್ತಿ ಸರ್ಕಾರಕ್ಕೆ ಇರಬೇಕು. ನಮ್ಮನ್ನು ಆಳುವರು ಮತ್ತು ನಾವು ಇಬ್ಬರೂ ಆಷಾಧಭೂತಿತವನ್ನು ಬಿಟ್ಟು ಆಶ್ರಮರೀಕ್ಷೆ ಮಾಡಿಕೊಳ್ಳಬೇಕು.

ಇಂಥ ಅಪಾಯಕಾರೀ ನಂಬಿಕೆಗಳನ್ನು ತೊಡೆದು ಹಾಕಲು ಶಿಕ್ಷಣದಿಂದ ಸಾಧ್ಯವೆಂಬ ನಂಬಿಕೆ ಒಂದು ಕಾಲದಲ್ಲಿ ಇತ್ತು. ಆದರೆ ಈಗ ಸುಕ್ಕಿತರಲ್ಲಿಯೇ ಮನೆ ಮಾಡಿರುವ ಹೊಳ್ಳೆ ಹೊಸ ಮೂಡ ನಂಬಿಕೆಗಳನ್ನು ನೋಡಿದಾಗ ನಾಚಿಕೆಯಾಗುತ್ತದೆ. ಜ್ಯೋತಿಷ್ಯ, ವಾಸ್ತು, ಸಾಮುದ್ರಿಕಗಳು ಮಾರಾಟದ ಸರಕುಗಳಾಗಿವೆ. ಮಾಧ್ಯಮಗಳ ಮುದ್ದು ಮರಿಗಳಾಗಿವೆ. ಆದ್ದರಿಂದಲೇ ನಮ್ಮ ಶಿಕ್ಷಣದ ಸ್ವರೂಪದ ಬಗೆಯೇ ಅನುಮಾನ ಬರುತ್ತಿದೆ. ಶಿಕ್ಷಣವೆಂದರೆ ಕೆಂಪಲ ಮಾಹಿತಿಗಳ ರವಾನೆಯಲ್ಲ. ಯಾವುದೋ ವಿಷಯದ ಬಗ್ಗೆ ವಿಶೇಷಜ್ಞನ ಪಡೆದು ಉಳಿದಂತೆ ಶುದ್ಧಶುಂಠನಾಗಿರುವುದೂ ಅಲ್ಲ. ಬದಲಾಗಿ ಜೀವನ ಮತ್ತು ಸಮಾಜಗಳನ್ನು ಎಚ್ಚರಿಕೆಯಿಂದ, ಮಾನವೀಯತೆಯಿಂದ ಹಾಗೂ ತ್ವೀಕ್ಷಿಯಿಂದ

ನೋಡುವ ತಿಳಿವಳಿಕೆಯನ್ನು ಅದು ಕೊಡಬೇಕು. ಇಂಥ ಶಿಕ್ಷಣವನ್ನು ಶಾಲೆ-ಕಾಲೇಜುಗಳು ಮಾತ್ರವಲ್ಲ., ಸಮುದಾಯಗಳೂ ಕೊಡಬೇಕು. ಅದು ನಿಜವಾದ ಆರೋಗ್ಯಕ್ಕೆ ಎಡಮಾಡಿಕೊಡುತ್ತವೆ.

**ಸಾಹಿತ್ಯ:** ‘ಸಾಹಿತ್ಯ ಎಲ್ಲಿರಿಗೂ ಅಲ್ಲ’ ಎನ್ನುವುದು ಸರ್ವಜ್ಞ ಹೇಳಿದ ಮಾತು. ಅದರೆ ನಮ್ಮ ಸಮುದಾಯಗಳು ಸಾಹಿತ್ಯದಿಂದ ಮೂಡಿಬಂದ ವ್ಯಕ್ತಿಗಳನ್ನು ದೇವತೆಗಳಾಗಿ, ಸಂಕೇತಗಳಾಗಿ ಬದಲಾಯಿಸಿ ತಮ್ಮ ಭಾಳಿಗೆ ಮಾದರಿಗಳಾಗಿ ಇಟ್ಟಕೊಳ್ಳುತ್ತವೆ. ಕೊರ್ನ್, ಭೀಮ, ನಕ್ಷತ್ರಿಕ, ಬಕಾಸುರ, ಮಂಟೇಸ್ವಾಮಿ, ಕುಂಭಕರ್ಣರು ಕನ್ನಡದ ಪ್ರಜ್ಞೆಯ ಭಾಗವೇ ಆಗಿದ್ದಾರೆ. ಈ ಶತಮಾನದಲ್ಲಿಯೂ ಕೊಡ ಕುವೆಂಪುರವರ ಗುತ್ತಿ-ತಿಮ್ಮಿ, ಕಾರಂತರ ಜೋಮು, ತೇಜಸ್ವಿಯವರ ಮಂದಣಿ ಮತ್ತು ಲಂಕೇಶರ ನೀಲು ವಿದ್ಯಾವಂತ ಓದುಗರಿಗೆ ನೇರೆಮನೆಯವರಿಗಿಂತ ಹೆಚ್ಚು ಪರಿಚಿತರಾಗಿದ್ದಾರೆ. ಈಚಿನ ದಿನಗಳಲ್ಲಿ ಓದುವ ಅಭ್ಯಾಸವು ಕೊಂಚ ಹಿಂದೆ ಸರಿದು, ಸಾಹಿತ್ಯವು ಜನಸಾಮಾನ್ಯರಿಂದ ದೂರವಾಗಿದೆ. ಓದುಗರು ದೃಶ್ಯಮಾಧ್ಯಮಗಳು ಕೊಡುತ್ತಿರುವ ಪಂಚಾಮೃತವನ್ನು ಕಂಠಮಾರ್ತಿ ಕುಡಿಯುತ್ತಿದ್ದಾರೆ.

ಸಾಹಿತ್ಯವು ಸಂಗೀತ, ಚಿತ್ರ, ಶಿಲ್ಪಗಳ ಹಾಗೆಯೇ ಒಂದು ಕಲೆ. ಭಾಷೆಯನ್ನು ಜೇಡಿಮಣಿನಂತೆ ಬಳಸಿಕೊಂಡು, ಅದಕ್ಕೆ ಕಲ್ಪನೆಯ ಕಾಮನಬಿಲ್ಲಿನ ಬಣ್ಣಗಳನ್ನು ಕೊಟ್ಟು, ನಮ್ಮೊಳಗೆ ಮನೆಮಾಡುವ ಕಲೆ. ಅದು ಕಲೆ ಮಾತ್ರವಲ್ಲ. ಏಕೆಂದರೆ ನಾವು ಭಾಷೆಯನ್ನು ವಿಚಾರ ವಿನಿಮಯ, ಭಾವನೆಗಳನ್ನು ಹಂಚಿಕೊಳ್ಳುವುದು, ನೆನಪು ಹಾಗೂ ಅನುಭವಗಳ ದಾಖಲಾತಿ, ಶಿಕ್ಷಣ ಮುಂತಾದ ಹಲವು ಉದ್ದೇಶಗಳಾಗಿ ಬಳಸುತ್ತೇವೆ. ಸಾಹಿತ್ಯವು ಇಂಥ ಕೆಲಸಗಳನ್ನೂ ಮಾಡುತ್ತದೆ. ಬಹುಪಾಲು ಓದುಗರು, ಸಾಹಿತ್ಯಕ್ಕೆ ಕೇವಲ ಕಲೆಯಾಗಿ ಸ್ವಂದಿಸುವುದಿಲ್ಲ. ಅದು ಅವರಿಗೆ ತಮ್ಮದೇ ಬದುಕಿನ ಪ್ರತಿಬಿಂಬ, ಲೋಕದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ತಿಳಿಸುವ/ಕಲಿಸುವ ಗತಿಬಿಂಬವಾಗುತ್ತದೆ. ಅದರಿಂದ ಅವರ ಮನಸ್ಸು ಒಂದಿಪ್ಪು ಮೃದುವಾಗಬಹುದು, ಅರಳಬಹುದು. ಲೋಕವನ್ನು ಬದಲಿಸುವ ಹಂಬಲ ಹೊತ್ತವರು ಸಾಹಿತ್ಯದಿಂದಲೂ ತಿಳಿವಳಿಕೆ ಪಡೆಯುತ್ತಾರೆ. ಸಂಗೀತದಂತಹ ಶುಧ್ಯ ಕಲೆಗೆ ಅರ್ಥವಿಲ್ಲ, ಆಕೃತಿಯಿದೆ. ಅದು ನಮ್ಮ ಒಳಮನದೊಂದಿಗೆ ಮಾತಾಡುತ್ತದೆ.

ಆದರೆ, ಸಾಹಿತ್ಯಕ್ಕೆ ಅರ್ಥವೂ ಇದೆ. ಆಕೃತಿಯೂ ಇದೆ. ಅವರೆಡರ ನಡುವೆ ನಿಕಟವಾದ ಸಂಬಂಧ ಇದೆ. ಆಕೃತಿಯಲ್ಲಿ ಆಗುವ ಬದಲಾವಣೆಯು ಅರ್ಥವನ್ನೂ ಬದಲಿಸುತ್ತದೆ. ಈ ಮಾತು ಲಯ, ಭಂದಸ್ಸು, ಗೇಯತೆಗಳನ್ನು ಬಳಸುವ ಕವಿತೆಗೆ ಮಾತ್ರವಲ್ಲ, ಕಥೆ-ಕಾದಂಬರಿಗಳಾಗೂ ಅನ್ವಯಿಸುತ್ತದೆ. ಆದರೆ, ಅರ್ಥವು ಸಾಹಿತ್ಯಕೃತಿಗೆ ಅಂಟಿಕೊಂಡ ಶಾಶ್ವತ ಸಂಗಾತಿ ಅಲ್ಲ. ಅದು ಕಾಲದಿಂದ ಕಾಲಕ್ಕೆ, ಓದುಗನಿಗೆ, ಬದಲಾಗುತ್ತದೆ. ಬದಲಾದರೂ ಎನೋ ಒಂದು ಉಳಿದಿರುತ್ತದೆ. ಅಷ್ಟೇ ಅಲ್ಲ, ಕವಿ-ಕವಿಗಳ ನಡುವೆ, ಕೃತಿ-ಕೃತಿಗಳ ನಡುವೆ ಒಂದು ಸಂಬಂಧ ಏರ್ಪಡುತ್ತದೆ. ಓದುವವರೊಳಗೆ ಪಂಪ, ಬಸವಣ್ಣ, ಅಕ್ಷ ಮಹಾದೇವಿ, ಬೇಂದ್ರೆ, ಕುವೆಂಪು ಒಟ್ಟಾಗಿಯೇ ಇರುತ್ತಾರೆ. ಒಬ್ಬರನ್ನು ಓದುವ ಬಗೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಮಸ್ತಕ ಸ್ವತಂತ್ರವೂ ಹೌದು, ಒಟ್ಟು ಸಾಹಿತ್ಯ ಪರಂಪರೆಯ ಭಾಗವೂ ಹೌದು.

ಸಾಹಿತ್ಯವು ಅರಿವು ಮತ್ತು ಆನಂದ ಎರಡನ್ನೂ ಕೊಡುತ್ತದೆ. ಆ ಆನಂದವು ನಾದ, ಶಬ್ದ, ಅರ್ಥ ಮತ್ತು ಕಟ್ಟಡಗಳಿಂದ ಮೂಡಿಬರುತ್ತದೆ. ಅದು ಓದುಗನಲ್ಲಿ ಅವಶರಿಸಿದಾಗ ಸಾರ್ಥಕವಾಗುತ್ತದೆ.

**ಅಭಿರುಚಿ:** ‘ಅಭಿರುಚಿ’ ಎಂಬ ಪದವನ್ನು ಇಂಗ್ಲಿಷ್ ಭಾಷೆಯ ಗುಡ್ ಟೇಸ್ಪ್ ಎಂಬ ಪದಕ್ಕೆ ಸಮಾನವಾಗಿ ಬಳಸುತ್ತೇವೆ. ಇದು ಬದುಕಿನಲ್ಲಿ ಮತ್ತು ಕಲೆಯಲ್ಲಿ ಸರಿಯಾದುದನ್ನು ಗುರುತಿಸುವ, ಆಯ್ದು ಮಾಡಿಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವ ಶಕ್ತಿ. ಒಳ್ಳೆಯ ಅಭಿರುಚಿ, ಕೆಟ್ಟ ಅಭಿರುಚಿ ಮುಂತಾದ ಮಾತುಗಳನ್ನು ನಾವು ಮತ್ತೆ ಮತ್ತೆ ಕೇಳುತ್ತೇವೆ. ಆದರೆ, ಈ ವಿಷಯ ನಾವು ಅಂದುಕೊಂಡಷ್ಟು ಸರಳವಲ್ಲ. ಏಕೆಂದರೆ ಅಭಿರುಚಿ ಎನ್ನುವುದು ಒಬ್ಬ ವ್ಯಕ್ತಿಯೊಳಗಡೆ ಹುಟ್ಟಿಬಿಡುವುದಿಲ್ಲ. ಅವನು ಬದುಕುತ್ತಿರುವ ಸಮುದಾಯ, ಸಮಾಜ, ಕಾಲ ಮತ್ತು ಅಧಿಕಾರವನ್ನು ಹೊಂದಿರುವ ಶಕ್ತಿಗಳು, ಈ ಅಭಿರುಚಿ ಎನ್ನುವ ಪರಿಕಲ್ಪನೆಯನ್ನು ತಮ್ಮ ಅಗತ್ಯಗಳಿಗೆ ತಕ್ಷಂತೆ ರೂಪಿಸುತ್ತವೆ, ಬದಲಿಸುತ್ತವೆ. ಏಕೆಂದರೆ, ‘ಒಳ್ಳೆಯ ಬದುಕು’, ಒಳ್ಳೆಯ ಕಲೆ, ಒಳ್ಳೆಯ ನಡತೆ’ ಮುಂತಾದ ಮಾತುಗಳು ಯಾವಾಗಲೂ ಸಾಪೇಕ್ಷವಾದವು. ಉದಾಹರಣೆಗೆ ಅರವತ್ತು ವರ್ಷಗಳ ಹಿಂದಿನ ಮಾನದಂಡಗಳಿಂದ ನೋಡಿದಾಗ ಇಂದಿನ ‘ಅವಿಧೇಯ’ ಮಕ್ಕಳು ಮತ್ತು ‘ಸ್ವಜ್ಞಂದ’ ಮಹಿಳೆಯರು ಸದಭಿರುಚಿಯ ಆಚೆ ಇರುವರೆಂದು ತೋರಬಹುದು. ಆದರೆ, ಇದೇ ಅರೋಗ್ಯಕರವೆಂದು ಈಗ ನಮಗೆ ಗೊತ್ತು. ನಾನು ಹುಡುಗನಾಗಿದ್ದಾಗ ಸಾರ್ವಜನಿಕ ವೇದಿಕೆಗಳ ಮೇಲೆ ಜಾನಪದ ಕಲೆಗಳಿಗೆ ಅವಕಾಶವೇ ಇರಲಿಲ್ಲ. ಆದರೆ, ಈಗ ಅವುಗಳದೇ ಸಿಂಹಪಾಲು.

ಹಾಗಾದರೆ, ‘ಅಭಿರುಚಿ’ ಎಂಬ ಪದವನ್ನು ಬಿಟ್ಟೇ ಬಿಡೋಣಬೇ? ಲೋಕ ನಮಗೆ ಕೊಟ್ಟಿದ್ದನ್ನು, ನಮಗೆ ಇಪ್ಪವಾದದ್ದನ್ನು ಅನುಭವಿಸಿಕೊಂಡು ಸಂತೋಷವಾಗಿ ಇರೋಣಬೇ? ಇದು ಕೂಡ ಸರಿಯಲ್ಲವೆಂದು ನಮಗೆಲ್ಲಿರಿಗೂ ಗೊತ್ತು. ನಿಜವಾದ ಅಭಿರುಚಿಯು ಬಹುಶ್ಚವನ್ನು ಒಪ್ಪಿಕೊಳ್ಳುತ್ತದೆ. ಬದಲಾವಣೆಯನ್ನು ಒಪ್ಪಿಕೊಳ್ಳುತ್ತದೆ. ಆದರೆ, ಅದು ಅತಿರೇಕವನ್ನು ವಿರೋಧಿಸುತ್ತದೆ. ಅತಿಯನ್ನು ವಿರೋಧಿಸುತ್ತದೆ. ನಮಗೆ ಯಾವುದು ಇಪ್ಪ ಎನ್ನವುದಕ್ಕೂ ಯಾವುದು ಆರೋಗ್ಯಕರ ಎನ್ನವುದಕ್ಕೂ ಖಿಂಡಿತವಾದ ವ್ಯಾತಾಸ ಇರುತ್ತದೆ. ಅಭಿರುಚಿಯು ಈ ಗಡಿಗೆರೆಯನ್ನು ಗುರುತಿಸುತ್ತದೆ. ಜೀವನ ಮತ್ತು ಕಲೆ ಎರಡಕ್ಕೂ ಈ ಮಾತು ಅನ್ನಯಿಸುತ್ತದೆ. ನಮ್ಮ ಮನಸ್ಸಿನ ಕೆಳನೆಲೆಗಳಲ್ಲಿ ಅನಾರೋಗ್ಯ ತರುವ ವಿಷಯಗಳ ಬಗ್ಗೆ ಬಾಯಾರಿಕೆ ಇರುತ್ತದೆ. ಜಪಲ ಇರುತ್ತದೆ. ಅವುಗಳಿಗೆ ಅಡಿಯಾಳು ಆಗುವುದೆಂದರೆ ಬೀಳದಾರಿಯಲ್ಲಿ ನಡೆಯತೋಡಿದಂತೆ, “ಕಲೆಯನ್ನು ಬಜ್ಜಿಡುವುದೇ ನಿಜವಾದ ಕಲೆ” ಎನ್ನವ ಮಾತಿದೆ. ಆಗ ಅದು ಸಹಜವಾಗುತ್ತದೆ. ಅಂತಹ ಕಲೆಯು ಮನಸ್ಸನ್ನು ಅರಳಿಸುವುದೇ ನಿವಾ ಕೆರಳಿಸುವುದಿಲ್ಲ. ದಿನದಿನವೂ ಜೆಲ್ಲಿಕೊಳ್ಳುವ ‘ಸೀರಿಯಲ್ಲು’ಗಳು ಇಂತಹ ಕೆರಳಿಸುವ ಕಲೆಯಲ್ಲಿ ನಿಮಣವಾಗಿವೆ. ಹಿಂಸೆಯ, ಕಾಮನೆಗಳ ತೀವ್ರ ಭಾವುಕರೆಗಳ ಮಚ್ಚುಹೊಳೆಯು ಸದಭಿರುಚಿಯ ಶತ್ರು. ಏಕೆಂದರೆ ಅವು ಪಲಾಯನ ಮಾಡುವ ತಾಣಗಳೇ ಹೊರತು ಅರಳುವ ತೋಟಗಳಲ್ಲ.

ನಮ್ಮ ಕಾಲದಲ್ಲಿ ವ್ಯಕ್ತಿಯು ಒಳ್ಳೆಯ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕಾದರೆ, ವ್ಯಾಪಾರೀ ಸಂಸ್ಕೃತಿಯನ್ನು ಅಲ್ಲಾಗಳೆಯಬೇಕು, ಅಲ್ಲಾಸಂಖ್ಯಾತರಾಗಲು ಸಿದ್ಧವಿರಬೇಕು. ಏಕೆಂದರೆ, ಶ್ರೇಷ್ಠವಾದದ್ದು ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಇಂದಿನ ಸಮುದಾಯಗಳು ಕೂಡ ನಮ್ಮನ್ನು ಆ ಕಡೆ ಕರೆದೊಯ್ಯುವುದಿಲ್ಲ. ನಾವು ಬಲ್ಲವರ ಸಂಪರ್ಕದಿಂದ ಅದನ್ನು ಬೆಳೆಸಿಕೊಳ್ಳಬೇಕು. ನಿಜ. ಒಳ್ಳೆಯ ಅಭಿರುಚಿಯು ಕಡಿವಾಣಿದ ಹಾಗೆ. ಅದು ನಮ್ಮನ್ನು ತೊಂಡು ಮೇಯಲು ಬಿಡುವುದಿಲ್ಲ. ಆದರೆ, ಅದು ಕಸಕ್ಕಿಗಳಿಂದ ನಮ್ಮನ್ನು ದೂರ ಇಡುತ್ತದೆ.

**ಶ್ರೀಕೃಂಣಾ:** ಶ್ರೀಕೃಂಣ ಎನ್ನವ ಸಂಗತಿಯನ್ನು ನಮ್ಮ ಶಾಲೆ-ಕಾಲೇಜುಗಳೆಂಬ ಸೇರೆಮನೆಗಳ ಒಳಗೆ ಸಮಾಧಿ ಮಾಡಿ ದಶಕಗಳೇ ಕಳೆದವು. ಶ್ರೀಕೃಂಣವು ನಮ್ಮ ಜೀವನದ ಮೌದಲ ಕ್ಷಣದಿಂದ ಕೊನೆಯವರಿಗೆ ನಡೆಯಬೇಕಾದ ಪ್ರಕ್ರಿಯೆ. ಇದು ಎಲ್ಲ ಕಾಲ-ದೇಶ ಸಂದರ್ಭಗಳಲ್ಲಿ, ಗುರುಗಳ ಇರುವಿಕೆಯಲ್ಲಿ ಅಥವಾ ಗೈರುಹಾಜರಿಯಲ್ಲಿ ನಡೆಯುತ್ತಲೇ ಇರಬೇಕಾದ ಕಲಿಕೆಯ ಮಾತು.

ಪ್ರೀತಿ ಮತ್ತು ಗೌರವಗಳು ಶ್ರೀಕೃಂಣಕ್ಕೆ ಅಗತ್ಯವಾದರೆ. ಭಯ-ಭಕ್ತಿಗಳು ಅದಕ್ಕೆ ಶತ್ರುಗಳು. ಅದುವರೆಗೆ ಕೂಡಿಕೊಂಡಿರುವ ತಿಳಿವಳಿಕೆಯನ್ನು ಕಳೆದುಕೊಳ್ಳಬೇಕು ಹೊಸದಾಗಿಸುವ, ಹಳೆಯದಕ್ಕೆ ಮರುಣಾಗಿ, ಮುಂದುವರಿಕೆಯ ಸಾಧ್ಯತೆಗಳನ್ನು ಕಳೆದುಕೊಳ್ಳಬೇಕು ಎಷ್ಟುವುದು ಶ್ರೀಕೃಂಣವನ್ನು ಪಡೆಯುತ್ತಿರುವವರಿಗೆ ಇರಬೇಕು.

ಶ್ರೀಕೃಂಣವೆಂದರೆ ಮಕ್ಕಳನ್ನು ಮಾಹಿತಿಗಳ ಮೂಳೆಯಾಗಿ ಮಾಡುವುದಲ್ಲ, ಬದಲಾಗಿ ಅದು ಅವರಲ್ಲಿ ಕಲಿಯವುದರ ಬಗ್ಗೆ ಪ್ರೀತಿಯನ್ನು ಹುಟ್ಟಿಸಬೇಕು. ಕಲಿಯತ್ತಿರುವ ವಿಷಯದ ಬಗ್ಗೆ ಪ್ರೀತಿಯನ್ನು ಬೆಳೆಸುವುದು. ಕಲಿಯವುದೆಂದರೆ, ಸ್ವತಂತ್ರವಾಗಿ ಆಲೋಚಿಸುವ, ಹೋಲಿಸುವ, ತೀಮಾರ್ಣನಿಸುವ ಅಭ್ಯಾಸ. ನಾವು ಇದನ್ನು ಬೆಳೆಸಬೇಕು. ಕಲಿಯವ-ಕಲಿಸುವ ಕೆಲಸವು, ಸಂತೋಷದ ಒರತೆಯಾಗದೆ ಇದ್ದರೆ, ಅದು ಬಹುಬೇಗ ನಿಂತುಹೋಗುತ್ತದೆ. ಅನಂತರ ಎಷ್ಟು ಓದಿದರೂ ಅಷ್ಟೇ.

ಶ್ರೀಕೃಂಣಕ್ಕೂ ದುಡಿಮೆಗೂ ಯಾವ ರೀತಿಯ ಸಂಬಂಧ ಇರಬೇಕು ಎನ್ನವುದೇ ಬಿಕ್ಕಟ್ಟಿನ ಪ್ರಶ್ನೆ. ಯಾವುದೇ ಸಮಾಜದಲ್ಲಿ ಮಾಡಲೇ ಬೇಕಾದ ಲಕ್ಷ್ಯಾಂತರ ಕೆಲಸಗಳು ಇರುತ್ತವೆ. ಇವುಗಳನ್ನು ಯಾರಾದರೂ ಮಾಡಬೇಕು; ಸರಿಯಾಗಿ ಮಾಡಬೇಕು. ಅವರು ಅದನ್ನು ಜೆನ್ನಾಗಿ ಮಾಡುವ ಬಗೆಗಳನ್ನು ಬಲ್ಲವರಿಂದ ಕಲಿಯಬೇಕಾಗುತ್ತದೆ. ಇಲ್ಲದಿದ್ದರೆ, ಹೊಟ್ಟಿಹೊರೆಯಲು ಸಾಧ್ಯವಿಲ್ಲ. ಜೀವನದ ಗಾಳಿ ಮುಂದೆ ಇಂತಹ ಶ್ರೀಕೃಂಣವು ಯೋಜನಾ ಬರ್ಥವಾಗಿ, ಇಂತಹ ಜಾತಿಯವರಿಗೆ ಇಂಥದೇ ಕೆಲಸ ಎಂಬ ಕಟ್ಟುಪಾಡುಗಳಿಲ್ಲದೆ. ಮಕ್ಕಳಲ್ಲಿ ಕೀಳರಿಮೆ ಮಟ್ಟದಂತೆ ನಡೆಯಬೇಕು. ಇಂಥ ಶ್ರೀಕೃಂಣ ಒಂದು ಕಾಲದಲ್ಲಿ ಕುಟುಂಬಗಳ ಚೌಕಟ್ಟನಲ್ಲಿಯೇ ನಡೆಯುತ್ತಿತ್ತು. ಆದರೆ ಸಾಮಾನ್ಯವಾಗಿ ಅದು ಜಾತಿಯ ಚೌಕಟ್ಟನೊಳಗಡೆಯೇ ಇರುತ್ತಿತ್ತು. ಜಾತಿಯ, ಲಿಂಗದ, ಬಡತನ-ಸಿರಿತನಗಳ ಕಟ್ಟುಪಾಡುಗಳನ್ನು ಮೀರಿ, ತನಗೆ ಇಪ್ಪ ಬಂದ, ತನ್ನ ಪ್ರತಿಭೆಗೆ ತಕ್ಕ ಉದ್ದೇಶಗಳನ್ನು ಪಡೆಯುವ ಅವಕಾಶವನ್ನು ನೀಡುವುದೇ ಶ್ರೀಕೃಂಣ ಗುರಿ.

ಉದ್ದೇಶಗ ಸಂಪಾದನೆಗೆ ಬೇಕಾದ ಇಂತಹ ಕಲಿಕೆಗಳ ಆಚೆಗೂ ಇರುವ ಶ್ರೀಕೃಂಣ ಕಡೆಗೆ ಮಕ್ಕಳನ್ನು ಕರೆದೊಯ್ಯುವುದು ಬಹಳ ಮುಖ್ಯ. ಏಕೆಂದರೆ, ನಮಗೆಲ್ಲಿರಿಗೂ ಭಾವನೆಗಳ ಜಗತ್ತು ಇದೆ; ಮನುಷ್ಯ-ಮನುಷ್ಯರ ಸಂಬಂಧಗಳ ಜಗತ್ತು ಇದೆ; ಹಾಗೆಯೇ ಸಾಮಾಜಿಕ ಸಂಬಂಧಗಳ ಲೋಕವೂ ಇದೆ. ಇವುಗಳನ್ನು ನಿರ್ವಹಿಸಲು ಕೂಡ

ನಮಗೆ ತರಬೇತಿ ಬೇಕಾಗುತ್ತದೆ. ಇದು ಹೊಟ್ಟಿಪಾಡಿಗೆಂದು ನಾವು ಕಲಿಯುವ ವಿದ್ಯೆಗಿಂತ ಸಂಕೀರ್ಣವಾದುದು. ನಮ್ಮು ಇಡೀ ವೈಕ್ಯತ್ವವೇ ಇವುಗಳಿಂದ ಅರಖುತ್ತದೆ. ಇವುಗಳನ್ನು ಪಾಠಹೇಳಿ ಕಲಿಸಲು ಸಾಧ್ಯವಿಲ್ಲ. ನಾನು-ನೀವು, ಕುಟುಂಬ ಮತ್ತು ಸಮುದಾಯಗಳು ನಡೆದುಕೊಳ್ಳುವ ರೀತಿಯೇ ಮಾರ್ದರಿಯಾಗಿ ಮಕ್ಕಳು ಇದನ್ನು ಕಲಿಯುತ್ತಾರೆ. ಒಟ್ಟು ಸಮಾಜದ ದೃಷ್ಟಿಯೋನಗಳು ಬದಲಾಗುವುದು ಇಂತಹ ಶಿಕ್ಷಣದಿಂದಲೇ ಮನುಷ್ಯನೆಂಬ ಪ್ರಾಣಿಯ ಸಹಜ ಗುಣಗಳ ಆಚೆ ಇಬೇ ನಡೆಯಬೇಕಾದ ಈ ಶಿಕ್ಷಣದಲ್ಲಿ ಹಳೆಯದರ ಮುಂದುವರಿಕೆಯು ಇರುತ್ತದೆ, ಹೊಸದರ ಆಗಮನವೂ ಇರುತ್ತದೆ. ಇಂತಹ ಶಿಕ್ಷಣವನ್ನು ಕೊಡಲು ನಾವು ಸಿದ್ಧರಾಗಬೇಕು. ನಮ್ಮ ಕುಟುಂಬಗಳು ಸಮುದಾಯಗಳು ಸಿದ್ಧವಾಗಬೇಕು.

**ಓದು:** ನಮ್ಮ ಸಂಸ್ಕೃತಿಯು ಮೊದಲಿಂದಲೂ ಓದು ಬರೆಹಗಳನ್ನು ಆಸೆ, ಭಯ, ಗೌರವ ಮತ್ತು ಅನುಮಾನಗಳಿಂದಲೇ ನೋಡುತ್ತಾ ಬಂದಿದೆ. ಜನಸಮುದಾಯದ ಬಹುಪಾಲು ಶಿಕ್ಷಣದಿಂದ ವಂಚಿತವಾಗಿದ್ದ ಕಾಲದಲ್ಲಿ ಇಂತಹ ಭಾವನೆಗಳು ಸಹಜ. ‘ಓದಿ ಓದಿ ಮರುಳಾದ ಶೂಚಿಭಟ್ಟ’, ‘ಸಾಕ್ಷರಾ ವಿಪರೀತಾಶ್ರೇತ ರಾಕ್ಷಸಾ ಭವತಿ ಕೇವಲ’, ‘ಮಿಕ್ಕ ಓದುಗಳು ತಿರುಪೆಗೆ’ ಮುಂತಾದ ಗಾದೆಗಳು ಓದಿನ ಬಗೆಗಿನ ಅಸಹನೆ ಮತ್ತು ಅನುಭವದ ಬಗೆಗಿನ ಗೌರವವನ್ನು ಹೇಳುತ್ತವೆ. ಆದರೆ, ಇದೇ ಸಮಾಜದಲ್ಲಿ ‘ನಿರುಕ್ಷರ ಕುಷ್ಟಿ’ ಎನ್ನುವ ತಿರಸ್ಯಾರುದ ಮಾತು, ‘ನನಗೆ ಓದಿಲ್ಲ, ಬರಾವಿಲ್ಲ, ಅಲ್ಲಿ ಮುಕ್ಕು’ ಮುಂತಾದ ದೃಷ್ಟಿಯ ಮಾತು ಕೂಡ ಕೇಳಿಬಂದಿದೆ. ಆದರೆ ಕೆಳದ ನೂರು ವರ್ಷಗಳಿಂದ ಓದನ್ನು ವಿದ್ಯಾಭ್ಯಾಸವನ್ನು ಬಿಡುಗಡೆಯ ಸಾಧನವೆಂದು ತಿಳಿಯುವ ಬಗೆಯೂ ಒಂದಿದೆ. ದೇವನೂರು ಮಹಾದೇವ ಅವರು ‘ಎದೆಗೆ ಬಿದದ ಅಕ್ಷರ’ ಎಂದಿಗೂ ವ್ಯಾಧಿವಾಗುವುದಿಲ್ಲ ಎಂದು ನಂಬಿದವರು. ಆದ್ದರಿಂದಲೇ ನಾವು ಓದಿನ ಉಪಯುಕ್ತತೆ ಮತ್ತು ಮಿತಿಗಳನ್ನು ಅರ್ಥಮಾಡಿಕೊಳ್ಳಬೇಕು.

ಶಿಕ್ಷಣ ಎನ್ನುವುದು ಓದು ಎಂಬ ಪದದ ಒಂದು ನೇಲೆ ಮಾತ್ರ. ನಿಜವಾದ ಓದು ಶಾಲೆ ಕಾಲೇಜುಗಳ ಆಚೆಯೇ ನಡೆಯುತ್ತದೆ. ಕಾಲೇಜಿನಲ್ಲಿ ನಡೆಯುವ ಕಡ್ಡಾಯವಾದ ಓದು ಹೊಟ್ಟಿಪಾಡಿಗೆ ದಾರಿಯಾಗುವಂತೆಯೇ ಮನಸ್ಸು ಮತ್ತು ಹೃದಯಗಳ ಅರಖುವಿಕೆಗೂ ಎಡೆ ಮಾಡಿಕೊಡಬೇಕು. ಓದು ಎನ್ನುವುದು ಕೊನೆಯ ಉಸಿರಿನವರೆಗೆ ನಡೆಯುವ ಚಟುವಟಿಕೆ ಆಗಬೇಕು. ಇದು ಕೆಲವು ಬಾರಿ ಆಗುತ್ತದೆ, ಅನೇಕ ಬಾರಿ ಆಗುವುದಿಲ್ಲ. ಓದು ಮನುಷ್ಯನಿಗೆ ಇರಬಹುದಾದ ಅಶ್ವತ್ತಮ ಅಭ್ಯಾಸಗಳಲ್ಲಿ ಒಂದು. ನಾವೆಲ್ಲರೂ ಪಡೆಯಬಹುದಾದ ಅನುಭವಗಳ ಮೊತ್ತಕ್ಕೆ ಮಿತಿಯಿದೆ. ಅದು ನಮ್ಮ ದೇಶ, ಕಾಲ, ಕೌಟಿಂಬಿಕ ಹಿನ್ನೆಲೆ ಮತ್ತು ಸ್ವಭಾವಗಳಿಂದ ಸೀಮಿತವಾಗಿರುತ್ತದೆ. ಓದು ನಾವು ಕಾಣದ, ಕಾಣಲಾಗದ ಲೋಕಗಳ ಬಾಗಿಲುಗಳನ್ನು ತೆರೆಯುತ್ತದೆ. ನಮಗಿಂತ ಭಿನ್ನವಾದವರ ದುಃಖ-ದರಿದ್ರರ ಪರಿಚಯ ನಮ್ಮನ್ನು ಮಾಗಿಸುತ್ತದೆ. ಅದು ನಮ್ಮಿಗೆ ಮಾದರವತೆ, ಸಮಾನತೆ, ಅನುಕಂಪ ಮೊದಲಾದ ಗುಣಗಳನ್ನು ತುಂಬುತ್ತದೆ. ಮಸ್ತಕಗಳೊಡನೆ ಕಳೆದ ಕಾಲ, ಕಳೆದುಹೋಗುವುದಿಲ್ಲ. ಅದು ನಮ್ಮನ್ನು ಬೆಳೆಸುತ್ತದೆ. ಇಂಗ್ಲಿಷ್ ಕೆವಿ ‘ಹೊತ್ತು ಹೋಗುವುದನಿಗೆ ಸತ್ತವರ ಸಂಗದಲಿ’ ಎಂದಿದ್ದು ಈ ಅರ್ಥದಲ್ಲಿಯೇ. ಮಸ್ತಕಗಳು ಕಳೆದ ಕಾಲ, ಇರುವ ಕಾಲ ಮತ್ತು ಬರುವ ಕಾಲ ಮೂರನ್ನು ನಮ್ಮದಾಗಿಸುತ್ತವೆ.

ಸಾಹಿತ್ಯವು ಭಾಷೆಯನ್ನು ವಿಶಿಷ್ಟವಾದ ರೀತಿಯಲ್ಲಿ ಬಳಸುತ್ತದೆ. ಅದು ಹಕ್ಕಿಯು ಕಸಕಡಿಗಳನ್ನು ಆಯ್ದು ತಂದು ಗೂಡುಕಟ್ಟಿದೆ, ಹಿಪ್ಪನೇರಳೆ ಸೊಪ್ಪು ರೇಶಿಮೆಯಾಗುವಂತೆ. ಹಿಂಗೆ ಹುಟ್ಟಿದ ಕಲೆಯ ಲೋಕಕ್ಕೆ ಓದು ಬಾಗಿಲು. ಅಂಥ ಓದಿನಿಂದ ಸಂತೋಷ ಮತ್ತು ತಿಳಿವಳಿಕೆ ಎರಡೂ ದಕ್ಷತ್ವವೇ.

**ಶ್ರೀಮತಿ ಪರಿಚಯ:** ಎಚ್.ಎಸ್. ರಾಘವೇಂದ್ರರಾವ್ ಅವರು ಚಿತ್ರದುಗ್ರಾ ಜಿಲ್ಲೆಯಲ್ಲಿ ಱೆಲ್ಲಾರಲ್ಲಿ ಹುಟ್ಟಿದರು. ಕೃತಿಗಳು: ವಿಶೇಷಣ, ನಿಲವು, ಪ್ರಗತಿಶೀಲತೆ, ತರು ತಳೆದ ಮುಷ್ಟಿ, ನಮಸ್ಕಾರ, ಸಂಗಡ, ಚಕ್ರವರ್ತಿಯ ಬಟ್ಟೆಗಳು, ಕಣ್ಣ ಹನಿಗಳೆ ಕಾಣಿಕೆ, ನಿಜವು ತೋರದಲ್ಲಿ ಇತ್ತಾದಿ.

### ಪ್ರಶ್ನೆಗಳು:

೧. ನಂಬಿಕೆ ಮತ್ತು ಮೂರಧನಂಬಿಕೆಗಿರುವ ವ್ಯಾಖ್ಯಾಸವೇನು? ವಿವರಿಸಿ
೨. ಸಾಹಿತ್ಯದಿಂದ ಮನುಷ್ಯನಿಗೆ ದೊರೆಯುವ ಪ್ರಯೋಜನಗಳೇನು? ವಿವರಿಸಿ

## 2. ಕನ್ನಡದ ಆತಂಕಗಳು

ಕ.ರಂ. ನಾಗರಾಜ

**ಅಶಯ:** ಒಂದು ಸಾಮಿರ ವರ್ಷಕ್ಕಿಂತ ದೀರ್ಘವಾದ ಕನ್ನಡ ಸಾಹಿತ್ಯ ಪರಂಪರೆಯ ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಶಾಶ್ವತ ಸಾಧನ ಪಡೆಯಿವಂಥ ಹಲವಾರು ಕೃತಿಗಳನ್ನು ಮತ್ತು ಬರಹಗಾರರನ್ನು ಹೊಂದಿದೆ. ಭಾಷಿಕವಾಗಿ, ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತನ್ನದೇ ಆದ ಅನನ್ಯತೆಗಳನ್ನು ಹೊಂದಿರುವ ಕನ್ನಡವು ಸಮಾಲೀನ ಸಂದರ್ಭದಲ್ಲಿ ಹಲವಾರು ಆತಂಕಗಳನ್ನು ಎದುರಿಸುತ್ತಿದೆ.

ಕನ್ನಡದ ಬಗೆಗೆ ಇವತ್ತೇನಾದರೂ ಆತಂಕ ಹುಟ್ಟಿದರೆ, ಅದು ಒಂದು ರೀತಿಯಾಗಿ ನಮ್ಮ ಕೀಳರಿಮೆಯಿಂದ ಹುಟ್ಟಿರುವ ಆತಂಕವೂ ಹೌದು. ಹತ್ತೊಂಬತ್ತು, ಇಪ್ಪತ್ತನೇಯ ಶತಮಾನಗಳಲ್ಲಿ ನಮ್ಮ ನಿಜವಾದ ಕೀಳರಿಮೆಯಿಂದ ಅಥವಾ ಅನ್ಯಾಕ್ರಮಣ, ಇಂಗ್ಲಿಷ್ ಭಾಷೆ ಅಥವಾ ನಮ್ಮೆಲ್ಲೇ ಬೇರೆ ರೀತಿಯಲ್ಲಿ ಆವರಿಸಿರುವ ಹಿಂದಿ ಭಾಷೆ... ಈ ಕಾರಣಗಳಿಂದ ಹುಟ್ಟಿರುವ ಆತಂಕಗಳಿವೆ. ಆದರೆ ಪಂಪನಿಗೆ ಈ ತರಹದ ಆತಂಕ ಇತ್ತೇ? ಬಸವಣ್ಣನಿಗೆ, ಅಲ್ಲಮನಿಗೆ, ಸರ್ವಜ್ಞ, ಮರಂದರದಾಸ, ಕನಕದಾಸರಿಗೆ ಈ ಆತಂಕ ಇರಲಿಲ್ಲ. ಸಂಸ್ಕಾರದೊಂದಿಗೆ ಅವರು ನಡೆಸಿದ ದೊಡ್ಡ ಅನುಸಂಧಾನ ಬಹಳ ಆಶ್ಚರ್ಯವನ್ನು ಉಂಟುಮಾಡುತ್ತದೆ. ಅದು ಕೇವಲ ಸಾಹಿತ್ಯಕ ಅನುಸಂಧಾನ ಅಲ್ಲ. ಈಗ ವಚನಗಳನ್ನು ತೆಗೆದುಕೊಂಡರೆ, 'ನಾನು ಕನ್ನಡ ನಾಡಿನ ಯಾವುದೇ ಮೂಲೆಯಲ್ಲಿ ಬರೆಯುತ್ತಿದ್ದೇನೆ. ಅದಕ್ಕಿಂತ ಒಂದು ವ್ಯಾಪಕವಾದ ಜಗತ್ತಿದೆ, ಅದು ಈ ಕನ್ನಡದ ಜಗತ್ತಿಗಿಂತ ದೊಡ್ಡದಾದ ಜಗತ್ತು' ಎನ್ನುವ ಯಾವುದೇ ರೀತಿಯಾದ ಆತಂಕವಿಲ್ಲದೆ ಬಸವಣ್ಣ, ಅಲ್ಲಮನಾತನಾಡಿದರು. ಅಥವಾ ಆ ಕಾಲದಲ್ಲಿ, ಭಾರತದಲ್ಲಿಯೇ ಬಹಳ ದೊಡ್ಡ ಪ್ರಭಾವವನಿಸಿದಂತಹ ಸಂಸ್ಕಾರ ಇದ್ದಾಗಲೂ ಕೂಡ ಸಂಸ್ಕಾರದ ಎದುರು ಈ ಬರಹಗಾರರು ಬಹು ಸಮರ್ಥವಾಗಿ ಬರೆದರು. ಕೇಶಿರಾಜನಿಗೆ ಪಾಣಿನಿಯಂತಹ ಮಹೋನ್ನತ ವೈಯಾಕರಣಿ ಇದ್ದಾನೆ ಅಂತ ಚೆನ್ನಾಗಿ ಗೊತ್ತಿತ್ತು.

ಅಂದರೆ, ಇವತ್ತು ನಾವು ಇಂಗ್ಲಿಷಿನ ಒಂದು ಪದಕ್ಕೆ ಯಾವ ಪರ್ಯಾಯ ಪದ ಇಟ್ಟಕೊಳ್ಳಬೇಕು ಎಂದು ಯೋಚನೆ ಮಾಡುತ್ತಿರುವ ರೀತಿಯಲ್ಲಿ ಅವರು ಮತ್ತೊಂದು ಭಾಷೆಯ ಸಂದರ್ಭದಲ್ಲಿ ಮಾಡುತ್ತಿರಲಿಲ್ಲ. ಇವತ್ತು ನೀವು ಹೇಳುತ್ತಿರುವ ಕನ್ನಡ ಪದ ಇಂಗ್ಲಿಷಿನ ಪದಕ್ಕೆ ಸರಿ ಹೊಂದುವುದಿಲ್ಲ ಅಂತ ನನ್ನ ಜೊತೆ ಇರುವ ಜಾಣ ವಿದ್ವಾಂಸರೇ ತಿದ್ದೋದಕ್ಕೆ ಬರುತ್ತಾರೆ. ಏಕೆಂದರೆ, ಅವರೆಲ್ಲ ಇಂಗ್ಲಿಷಿಗೆ ಬಹಳ ಉಚಿತವಾದ ಕನ್ನಡ ಪದ ಇರಬೇಕು ಎನ್ನುವ ಆತಂಕವನ್ನು ಇಟ್ಟಕೊಂಡು ಸದಾಕಾಲ ನರಜಿತ್ತಾ ಇರುತ್ತಾರೆ.

ಇಂಗ್ಲಿಷ್ ವಿದ್ವಾಂಸರ ಸೂಕ್ತತೆಗಿಂತ ಭಿನ್ನವಾದ ಸೂಕ್ತತೆಯನ್ನು ಕನ್ನಡದ ವಿದ್ವಾಂಸರು ಪ್ರಕಟಪಡಿಸುತ್ತಿರುತ್ತಾರೆ ಎನ್ನುವುದನ್ನು ಅಂಥವರು ಒಪ್ಪಲಾರು. ಆದರೆ, ಆ ಆತಂಕ ನಮ್ಮ ಬೇಂದ್ರೆಯಂಥ ಕವಿಗಳು. ಸರ್ವಜ್ಞನಿಗಿಲ್ಲ. ಅದು ಹೇಗೆ ಸಾಧ್ಯವಾಯಿತು ಅಂತ ನನಗೆ ಆಶ್ಚರ್ಯವಾಗುತ್ತದೆ. ಬಸವಣ್ಣ ಬರೀ ಸಾಹಿತ್ಯ ಬರೆದವನಲ್ಲ; ಧರ್ಮದ ಬಗ್ಗೆ, ಸಮಾಜದ ಬಗ್ಗೆ, ಮನುಷ್ಯರ ಮನಸ್ಸನ್ನು ಕುರಿತು, ಗಂಡು ಹೆಣ್ಣಿನ ಸಂಬಂಧವನ್ನು ಕುರಿತು, ಸ್ವಾತಂತ್ರ್ಯ ಕುರಿತು ಯೋಚನೆಯನ್ನು ಮಾಡಿದವನು. ಅಧಿಕಾರ ಅಂದರೇನು, ದಮನಶೀಲತೆ ಅಂದರೇನು ಎನ್ನುವುದರ ಕುರಿತು ಯೋಚನೆ ಮಾಡಿದವನು. ಹೀಗೆ ಒಂದು ಸರ್ವಾಂಗಿಣವಾದ ಚಿಂತನೆ ಬಸವಣ್ಣನ ಮೂಲಕ ಸಾಧ್ಯವಾಯಿತು. ಅತ್ಯಂತ ಅಮೂರ್ಖವಾದ ಜಿಜ್ಞಾಸೆಗಳನ್ನು ರೂಪಿಸುವುದಕ್ಕೆ 12ನೇ ಶತಮಾನದ ಅಭಿವೃದ್ಧಿಕಾರರು ಆಲೋಚನೆ ಮಾಡಿದರು. ಆದರೆ, ನಮ್ಮ ಸಂದರ್ಭದಲ್ಲಿ, ಇನ್ನೊಂದು ಭಾಷೆಯೊಂದಿಗೆ ಹೋಲಿಕೆ ಮಾಡಿಕೊಳ್ಳಬೇಕೆಂದು ನಮ್ಮ ಅಸ್ತಿತ್ವವನ್ನು ಪ್ರಕಟಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಸ್ಥಿತಿಯಲ್ಲಿದ್ದೇವೆ. ನಾವು ಅಸ್ತಿತ್ವವನ್ನು ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು, ಅಂತಹ ಅಸ್ತಿತ್ವವನ್ನು ಬಗೆಗೆ ನಿಜವಾದ ಅಂತಃಕ್ಷೇತನ್ಯ ಇಲ್ಲದಿರುವುದರಿಂದಲೇ ಇವತ್ತಿನ ಟಿಲಿವಿಷನ್ ಭಾಷೆ ಅತ್ಯಂತ ಪೇಲವವಾಗಿ ಬಿಟ್ಟಿದೆ. ಅದಕ್ಕೆ ಇನ್ನಾವ ರಕ್ತದಾನವೂ ಸಾಧ್ಯವಿಲ್ಲ ಎಂಬ ರೀತಿಯಾದ ಪೇಲವ ಭಾಷೆಯನ್ನು ನಮ್ಮ ಟಿಲಿವಿಷನ್ ಮತ್ತು ವೃತ್ತಪತ್ರಿಕೆಗಳು ಪ್ರಕಟಪಡಿಸುತ್ತಿರುತ್ತವೆ. ಯಾಕೆಂದರೆ, ಆ ಭಾಷೆ ನಮ್ಮ ಇಡೀ ಸಾಂಸ್ಕೃತಿಕ ಸಂದರ್ಭದಿಂದ ಮುಷ್ಟವಾದುದಲ್ಲ. ಬೇಂದ್ರೆಯವರ ನುಡಿಗಟ್ಟನ್ನು ನಾವು ನಮ್ಮ ವೃತ್ತಪತ್ರಿಕೆಯ ಭಾಷೆಯಲ್ಲಿ ಕಾಣುವುದಿಲ್ಲ. ಅಥವಾ ಅದು ಬಹಳ ಅವರೂಪವಾಗಿ ಕಂಡೀಕೋ ಏನೋ. ಹೀಗಾಗೆ, ಇವತ್ತಿನ ಶಿಕ್ಷಣದಲ್ಲಿ ನಮ್ಮ ಮಕ್ಕಳು ಓದುವ ಪಠ್ಯಪುಸ್ತಕದ ಭಾಷೆಯೂ ಪೇಲವವಾಗಿದೆ.

ಇವತ್ತು ನಾವು ದಿನನಿತ್ಯ ಓದುವ ದಿನಪತ್ರಿಕೆಯನ್ನು 15 ನಿಮಿಷಗಳಲ್ಲಿ ಓದಿ ಮುಗಿಸಬಹುದಾಗಿದೆ. ಹಿಂದೆ ಯಾವುದಾದರೊಂದು ಮಾಸಪತ್ರಿಕೆಯನ್ನು ಬಹಳ ದಿನ ಇಟ್ಟುಕೊಂಡು ಓದುವ ಪರಿಪಾಠ ನನಗಿತ್ತು. ಈಗ ಹಾಗಲ್ಲ. ಕನ್ನಡ ಭಾಷೆ ಹೀಗೆ ಸಾರ್ವತ್ರಿಕವಾಗಿ ಬಳಕೆ ಆಗುತ್ತಿರುವಾಗ, ಒಂದು ಸ್ಥಾವನ್ನು ಅಥವಾ ರಕ್ತವಂತಿಕೆಯನ್ನು ಅಥವಾ ಜೀವಂತಿಕೆಯನ್ನು ಪಡೆದುಕೊಳ್ಳಬೇಕೆಂದು ಇರುವಂತಾಗಲು ನಾನು ಈ ಹಿಂದೆ ಹೇಳಿದ ಕಾರಣಗಳನ್ನು ಗಮನಿಸಬೇಕು. ನಾವು ಬಸವಣ್ಣನಿಂದ ಯಾವುದೇ ರಕ್ತದಾನವನ್ನು ನಮ್ಮ ಆಧುನಿಕ ಭಾಷೆಗೆ ತಂದುಕೊಳ್ಳತ್ತಾ ಇಲ್ಲ. ಇಲ್ಲಿ ಹಳೆಯದು, ಹೊಸದು ಎನ್ನುವ ಮಾತ್ರ ನನಗೆ ವಿವರಣಾತ್ಮಕ ಶಬ್ದ ಅಷ್ಟೇ. 12ನೇ ಶತಮಾನ ನನಗೆ ಹೋಸ ಶತಮಾನ. ಕಾಲ ಏನಿದ್ದರೂ ಒಂದು ಮನೋರಳುನ್ನೇಯೇ ಹೋರತು, ಅದು ಕ್ಯಾಲೆಂಡರ್‌ನ ಮೇಲೆ ನಿಂತಿರುವುದಲ್ಲ. ಕಾಲದ ಕಲ್ಪನ್ನೇಯೇ ಒಂದು ಅಮೂರ್ತಿ ಕಲ್ಪನೆ. ಅಂದರೆ, ಗತಕಾಲ ಅಂದ ತಕ್ಷಣ, ನಾನು ಮಾತನಾಡುವಾಗ ವರ್ತಮಾನದ ನೇಲೆಯಲ್ಲೇ ಮಾತನಾಡುತ್ತಿದ್ದೇನೆ. ಬಸವಣ್ಣನವರು ಮಾತನಾಡಿರುವುದು ಅಷ್ಟು ಪ್ರೇಶ್ ಆಗಿ ಕೇಳಿಸುತ್ತದೆ; ಆದರೆ, ನಾವು ಆಧುನಿಕರು ಮಾತನಾಡಿರುವುದು ಯಾಕೆ ಅಷ್ಟು ಪ್ರೇಶ್ ಆಗಿ ಕೇಳಿಸುತ್ತಾ ಇಲ್ಲ ಎಂಬುದು ನನ್ನ ಪ್ರೇಶ್.

‘ಹರಿವ ನದಿಗೆ ಮೈಯೆಲ್ಲಾ ಕಾಲು’ ಅಂತ ಬರೀತಾನೆ ಅಲ್ಲಾಮ. ಇವತ್ತು ನಾನು ಪತ್ರಿಕೆಗಳಲ್ಲಿ ಈ ಭಾಷೆಯನ್ನು ಕಳೆದುಕೊಂಡಿದ್ದೇನೆ. ‘ಹರಿಸಿರೇ ನಿಮ್ಮ ನಾರಿಯನು ಬಾಣ ಗಭಿರಣಿಯ’ ಅನ್ನತಾನ್ ನಾರಣಪ್ಪ; ನಿಮ್ಮ ಬತ್ತಳಿಕೆಯಲ್ಲಿರುವ ಬಾಣಗಳನ್ನು ಹರಿಸಿರಿ ಅನ್ನುವುದು ಇದರ ಅರ್ಥ. ಈ ರೀತಿಯ ಪ್ರತೀಕಗಳಲ್ಲಿ ಮಾತನಾಡುತ್ತಿದ್ದರೆ, ‘ನೀವು ಬಹಳ ಇಂಟಲೆಕ್ಸ್ಯೂಯಲ್’ ಆಗಿ ಮಾತನಾಡುತ್ತಿದ್ದಿರಿ, ನಮಗೆಲ್ಲ ಅರ್ಥವಾಗುವ ಹಾಗೆ ‘ಮಾತನಾಡಿ’ ಅನ್ನತಾರೆ. ಅವರೆಲ್ಲ ಕನ್ನಡ ಭಾರತಿ ಒಂದನೇ ಮುಸ್ತಕ ಓದಬೇಕು. ಅರ್ಥ ಆಗುವ ಹಾಗೆ ಹೇಳಿ ಎಂದು ಕೇಳುವವರು ಮಗ್ನಿ ಮುಸ್ತಕಗಳಿಗಾಗಿ ಅರ್ಹರಾದ ಜನರೇ ಹೋರತು ಕನ್ನಡ ಭಾಷೆಗೆ ಅರ್ಹರಾದ ಜನ ಅಲ್ಲ ಎನ್ನುವುದು ನನ್ನ ಶಿಳುವಳಿಕೆ.

ಅಲ್ಲಮಪ್ರಭು ಮಾತನಾಡುವ ಭಾಷೆಯನ್ನು, ಅಕ್ಷಮಹಾದೇವಿ ಮಾತನಾಡುವ ಭಾಷೆಯನ್ನು, ಮರಂದರದಾಸರು ಬಳಸುವ ‘ಮಾಡು ಸಿಕ್ಕುದಲ್ಲಾ ಮಾಡಿನ ಗೂಡು ಸಿಕ್ಕುದಲ್ಲಾ’ ಎಂಬ ನುಡಿಗುಟ್ಟಿಗಳನ್ನು ಕುರಿತು ಹೇಗೆ ಯೋಚನೆ ಮಾಡಬೇಕು? ನಾವು ಅನ್ಯಾಕ್ರಮಣಕ್ಕೆ ಗುರಿಯಾದಾಗ, ಇಂಗ್ಲಿಷ್ ಭಾಷೆಯಲ್ಲಿ ಕೂಡ ನಾವೇನೂ ಶೇಕ್ಸ್ಪೇರಿಯರ್‌ನನ್ನಾಗಲಿ, ವದ್ವಾವರ್ತಾ, ಬ್ಲೇಕ್‌ಗಳನ್ನಾಗಲಿ ಮಾತನಾಡುತ್ತಿಲ್ಲ. ಬದಲಿಗೆ, ಅಲ್ಲಿನ ಪತ್ರಕರ್ತನ ಭಾಷೆಯನ್ನು ನಮ್ಮ ದಿನನಿತ್ಯದ ವ್ಯವಹಾರದ ವಹಿವಾಟಿನ ಒಳಗಡೆ ಬಹಳ ಹೇಳಲಗೊಳಿಸಿ, ಸರಳಗೊಳಿಸಿ ಮಾತನಾಡಬೇಕು ಅನ್ನುವುದನ್ನು ನಮ್ಮ ಮೇಲೆ ಹೇರಲಾಯಿತು. ಯಾರಾದರೂ ವಿಮರ್ಶೆಯ ಭಾಷೆಯಲ್ಲಿ ಸ್ವಲ್ಪ ಅಮೂರ್ತವಾಗಿ ಮಾತನಾಡಿಬಿಟ್ಟರೆ ಸಾಕು, ‘ಏನಿವನು ಮಾತನಾಡಿರೋದು, ನಮಗೆ ಗೊತ್ತಾಗಲ್’ ಅನ್ನತಾರೆ. ಅವರಿಗೆ ಗೊತ್ತಾಗಿರುವ ಮಟ್ಟಕೆ ನಾವೆಲ್ಲರೂ ಇಳಿಯಬೇಕು ಅನ್ನುವುದು ಅವರ ಅಪೇಕ್ಷೆ! ನಾವು ಮಾಸ್ತಿಯ ಬರವಣಿಗೆಯನ್ನು ಓದಬೇಕಾದರೆ ಅದಕ್ಕೆ ಬೇರೆಯದೇ ಆದ ಸಿದ್ಧತೆ ಬೇಕಾಗುತ್ತದೆ. ಆದರೆ, ನಾವು ದಿನೇ ದಿನೇ ಈ ಸೂಕ್ತಗಳನ್ನು ಕಡೆಗಣಿಸುತ್ತಾ ಸಾಹಿತ್ಯಕ ಸಂಸ್ಕೃತಿಯನ್ನು ಸಂಪೂರ್ಣವಾಗಿ ತೆಳುಗೊಳಿಸಬಿಟ್ಟಿದ್ದೇವೆ. ಸಾಹಿತ್ಯದ ಅಭಿವೃದ್ಧಿ ಅಥವಾ ಸಾಹಿತ್ಯದ ಮೂಲಕ ಸಿದ್ಧವಾಗುವಂಥ ಭಾಷಾ ಸಂಪತ್ತು ಪರಿಮಿತ ವಲಯದ ದಾಖಿಲಾತಿ ಮಾತ್ರ ಆಗಿಬಿಟ್ಟದೆ. ನಮ್ಮಲ್ಲಿ ಆಗುತ್ತಿರುವ ಒಂದು ಬೆಳವಣಿಗೆಯೆಂದರೆ, ನಾವು ಹೆಚ್ಚು ವಿದ್ಯಾವಂತರಾಗಿರುವುದೆಂದರೆ ಕನ್ನಡವನ್ನು ಮರಯುವುದು ಎಂದಾಗಿ ಬಿಟ್ಟದೆ. ಏಕೆಂದರೆ ಹೆಚ್ಚು ವಿದ್ಯಾವಂತನಾದವನು ಇಂಗ್ಲಿಷ್ ಕಡೆಗೆ ಹೋಗುತ್ತಿರುತ್ತಾನೆ. ಹೆಚ್ಚು ವಿದ್ಯಾವಂತ ಕನ್ನಡವನ್ನು ಕಳೆದುಕೊಂಡವನಾಗಿರುತ್ತಾನೆ, ಎಂಜನಿಯರಿಂಗ್ ಮತ್ತು ವೈದ್ಯಕೀಯ ಮುಂತಾದ ಉನ್ನತ ಶಿಕ್ಷಣಕ್ಕೆ ಹೋಗುವಂಥವರು ಕನ್ನಡವನ್ನು ಕಳೆದುಕೊಳ್ಳುತ್ತಿರುತ್ತಾರೆ.

ಸಮೂಹ ಮಾಧ್ಯಮಗಳು ಇಡೀ ಸಂಪೇದನೆಯನ್ನು ಒಂದು ರೀತಿಯಾಗಿ ತೆಳುಗೊಳಿಸಿ, ಸಂಪೇದನೆಯ ನಿಜವಾದ ಶಕ್ತಿಯನ್ನು ಉದ್ದೇಶಮಾರ್ವಕವಾಗಿ ಇಳಿಗ್ರೆ ಮಾಡಿ ಮಾತನಾಡುತ್ತವೆ. ಈ ಹೊತ್ತು ಇಡೀ ಸಮೂಹ ಮಾಧ್ಯಮದ ವಲಯವನ್ನು ನೋಡಿದರೆ, ವೃತ್ತಪತ್ರಿಕೆಯ ಭಾಷೆಯನ್ನು ನೋಡಿದರೆ, ಒಂದು ಜಾಹೀರಾತನ್ನು ನೋಡಿದರೆ, ಅದರ ಒಳಗಡೆ ಏನೂ ಇಲ್ಲ. ಅಪವಾದ ಇಲ್ಲ ಅಂತಿಲ್ಲ. ಅಥವಾ ಕಿರುಪತ್ರಿಕೆಗಳು ಒಂದು ರೀತಿಯಲ್ಲಿ ಸಮೂಹ ಮಾಧ್ಯಮದ ಬಹಳ ಹೇಳಲವಾದ, ಎಲ್ಲ ರೀತಿಯಲ್ಲಾ ಅವಮೌಲ್ಯಗೊಂಡ ಕನ್ನಡ ಭಾಷೆಯ ಎದುರು ಕೂಡ ಗಟ್ಟಿತನವನ್ನು ರಚಿಸುತ್ತಿವೆ. ಅದು ಸಾಧ್ಯವಾಗುವುದು ಸಾಹಿತ್ಯದ ಕಿರುಪತ್ರಿಕೆಗಳಿಗೆ ಮಾತ್ರ ಅನ್ನುವ ವಿಶ್ವಾಸ ನನಗಿದೆ. ಕಿರುಪತ್ರಿಕೆಗಳು ಒಂದು ರೀತಿಯಲ್ಲಿ ವಿಶೇಷಜ್ಞಕವಾಗಿರುತ್ತವೆ, ವೈಚಾರಿಕವಾಗಿರುತ್ತವೆ. ಆದರೆ ಬಹಳ ದೊಡ್ಡ ವ್ಯಾಪಾರಿ ಪತ್ರಿಕೆಗಳಲ್ಲಿ ಒಬ್ಬ ಗ್ರಾಮೀಣ ಮನುಷ್ಯನಿಗೆ ಗೊತ್ತಿರುವ ಕನ್ನಡಕ್ಕಿಂತ ಹೇಳಲವಾದ ಕನ್ನಡವನ್ನು ಬಳಸುತ್ತಿರುತ್ತಾರೆ. ಅರಕಲಗೊಡಿನ ತಾಲ್ಲೂಕಿನಲ್ಲಿ ಬಹಳ ಗಟ್ಟಿಯಾದ ಕನ್ನಡ ಇದೆ. ಆದರೆ, ನಾವು ಸಾಮಾನ್ಯವಾದ, ಎಲ್ಲರಿಗೂ ತಲುಪುವ ಭಾಷೆ ಎನ್ನುವ ಮಾರ್ವ ನಿರ್ಧಾರಿತವಾದ ಒಂದು ಭಾಷಾ ತಕ್ಷಣವನ್ನು ಕಟ್ಟಿಕೊಂಡಿದ್ದೇವೆ. ಹೀಗಾಗಿ ಆ ರೀತಿಯ ನುಡಿಗಟ್ಟಿಗಳು

ಸಂಪೂರ್ಣವಾಗಿ ನಮ್ಮ ಸಮೂಹ ಮಾಡುಮಗಳಲ್ಲಿ ಇಲ್ಲವಾಗಿಬಿಟ್ಟಿದೆ. ಈಗ ಸಮೂಹ ಮಾಡುಮಗಳ ಭಾಷೆ ಗಿಳಿಪಾಠದ ರೀತಿಯಲ್ಲಿ ಇರುತ್ತದೆ. ಸುದ್ದಿಗಳನ್ನು ಕೇಳಿದರೆ ಅದರೊಳಗೆ ನಿಜವಾದ ಭಾಷೆಗೆ ಇರತ್ತಕ್ಕಂತ ಧ್ವನಿಶಕ್ತಿ ಕಾಣಿಸುವುದಿಲ್ಲ. ಬಾಗುಬಳಕುಗಳು ಕಾಣಿಸುವುದಿಲ್ಲ. ಹೀಗಾಗಿ ಈ ಸುದ್ದಿಗಳು ಶುರುವಾಗಿ ಮುಗಿಯುವ ತನಕ ಒಂದೇ ಕ್ರಮದಲ್ಲಿರುತ್ತದೆ. ಹಾಗಾಗಿ ನಮ್ಮ ನಿಜವಾದ ಕನ್ನಡ ಭಾಷೆಯ ಸ್ತೋವನ್ನು ಅಥವಾ ಹತ್ತಾರು ಪ್ರದೇಶಗಳ ಕನ್ನಡವನ್ನು ಎಲ್ಲರೂ ಕೇಳಬಹುದಾದ ಕನ್ನಡವನ್ನಾಗಿ ನಿರ್ಮಿಸುವಂತಹ ಪ್ರಯತ್ನವೂ ಅದರಲ್ಲಿ ಕಾಣುವುದಿಲ್ಲ. ‘ಕನಾರ್ಚಿಕದ ವಿಭಿನ್ನ ಭಾಗಗಳಲ್ಲಿ ಬಳಕೆಯಾಗುವ ಕನ್ನಡವನ್ನು ಎಲ್ಲರ ಕನ್ನಡವಾಗಿ ರೂಪಿಸುವುದು ಹೊಸ ಕಾವ್ಯದ ಮುಖ್ಯ ಆಶಯವಾಗಿದೆ’ ಎಂದು ಬೇಂದ್ರೆ ತಮ್ಮ ‘ಗರಿ’ ಸಂಕಲನದ ಮುನ್ಮಡಿಯಲ್ಲಿ ಹೇಳುತ್ತಾರೆ. ಅದು ಬೀದರ್ ಕನಾರ್ಚಿಕದ, ದಾಢಿಂ ಕನ್ನಡದ, ಉತ್ತರ ಕನಾರ್ಚಿಕದ ಅಥವಾ ಕೋಲಾರದ ಕನ್ನಡವಾಗಿರಬಹುದು. ಅದರೆ ಅವು ಎಲ್ಲರ ಕನ್ನಡವಾಗುವ ಹಾಗೆ ಪ್ರಯತ್ನಿಸುವುದೇ ಆಧುನಿಕ ಕವಿಯ, ಹೊಸ ಶತಮಾನದ ಕವಿಯ ಮುಖ್ಯವಾದ ಆಶಯ ಎಂದು ಹೇಳುತ್ತಾರೆ. ಅದು ನಿಜ, ಕಾವ್ಯದಲ್ಲಿ ಅದು ಆಗಿದೆ. ಕಾವ್ಯದಲ್ಲಿ ಯಾರು ಯಾವ ರೀತಿಯಲ್ಲಿ ಹೇಳಿದರೂ ಕೂಡ, ಕಾವ್ಯದ ಪದಪ್ರಯೋಗ ಯಾವ ರೀತಿ ನಿರ್ಮಾಳಿ ಆಗಿದೆಯಂದರೆ, ಗುಲ್ಬಗಾರದಲ್ಲಿ ಬರೆಯುವಂಥ, ಮಂಗಳೂರಿನಲ್ಲಿ ಬರೆಯುವಂಥ ಕವಿ ಒಂದು ಪದ ಪ್ರಯೋಗದ ಜೊತೆಗೆ ಅವನ ವೃತ್ತಿ ವಿಶಿಷ್ಟವಾದ ಅಂಶಗಳ ಜೊತೆಗೆ, ಎಲ್ಲರಿಗೂ ಸಂವಹನವಾಗುವಂಥ ಕನ್ನಡವನ್ನು ಬಳಸುತ್ತಿದ್ದಾನೆ ಅನ್ನುವುದು ಬಹಳ ಮುಖ್ಯ. ಐವತ್ತರ ದಶಕದ ನವ್ಯದ ನಿಜವಾದ ಸಾಧನೆ ಇರುವುದು ಕೂಡ ಈ ಹಿನ್ನೆಲೆಯಲ್ಲೇ. ಬೇಂದ್ರೆಯವರಿಂದ ಆರಂಭವಾದ ಆ ಪ್ರಯತ್ನ 50ರ ದಶಕದ ಹೊತ್ತಿಗೆ ಬಹಳ ಮುಖ್ಯವಾದ ಮುಜಲನ್ನು ಮುಟ್ಟಿತು ಅನ್ನುವುದು ನನ್ನ ತಿಳುವಳಿಕೆ.

ಹೊಸ ಶಿಕ್ಷಣ ವಿದ್ಯಾರ್ಥಿಯೊಬ್ಬ ಕಂಪ್ಲೆಟರ್ ಶಿಕ್ಷಣಕ್ಕೇರ್ ತೋರುವ ಆಸ್ತಿಯನ್ನು ಕನ್ನಡಕ್ಕೆ ಹೊಡುತ್ತಿಲ್ಲ. ನಮ್ಮನ್ನು ನಾವು ಒಂದು ರೀತಿಯಲ್ಲಿ ಹೋಧನೆ ಮಾಡಿಕೊಳ್ಳಬೇಕು. 100ಕ್ಕೆ 95ಜನ ತರಗತಿಯಲ್ಲಿ ಇರೋರು. ಈಗ 15 ವಿದ್ಯಾರ್ಥಿಗಳು ತರಗತಿಯಲ್ಲಿ ಇದ್ದರೆ ಮೇಷ್ಪರ ಮಣಿ. ಏಕೆಂದರೆ ಕನ್ನಡ ಎಂದರೆ ಆಟಕ್ಕೂಣಟು ಲೆಕ್ಕಿಕ್ಕಿಲ್ಲ ಅನ್ನುವ ಸ್ಥಿತಿಯನ್ನು ನಾವೇ ತಂದಿಟ್ಟಿದ್ದೇವೆ. ಅದರೊಳಗೆ ಈ ರೀತಿಯಿರುವ ಪತ್ರಕ್ಕೆಮವನ್ನು ಇಡುತ್ತೇವೆ. ಈ ರೀತಿಯಾದಂಥ ಬೋಧನಾಕ್ರಮ ಇದೆ. ಅದರಿಂದ ಆದ ಪರಿಣಾಮವೇನೆಂದರೆ, ವಿದ್ಯಾರ್ಥಿ ಇತ್ತು ಆಕ್ಷಿಸಿತನಾಗಿ ಬರುವುದೇ ಇಲ್ಲ. ನಮ್ಮ ವಿದ್ಯಾರ್ಥಿಯನ್ನು ನಾವೇ ಅಪ್ರಯೋಜಕ ಮಾಡ್ದಿರಿ. ಅವನು ನಾಳೆ ಒಬ್ಬ ಮಾಸಪತ್ರಿಕೆಯ ಓದುಗ ಆಗಿ ಕೂಡ ಉಳಿಯುವುದಿಲ್ಲ. ಒಂದು ಎಂ.ಎ. ತರಗತಿಯೊಳಗೆ ‘ಕಾನೂರು ಹೆಗ್ಡಿತಿ’ ಸಿನಿಮಾವನ್ನು ಎಷ್ಟು ಜನ ನೋಡಿದೀರಿ?’ ಎಂದರೆ 50 ಜನರಲ್ಲಿ ಒಬ್ಬ ಕೈ ಎತ್ತಿತ್ತಾನೆ. ಇಡೀ ವರ್ಷ ಪ್ರಯತ್ನಪಟ್ಟರೂ ಅವನಿಗೆ ‘ಹೆಗ್ಡಿತಿ’ಯನ್ನು ಓದಿಸೋಕ್ಕಾಗ್ಲ. ಆತ ಪರೀಕ್ಷೆಯನ್ನೂ ಬರೆಯುತ್ತಾನೆ ಮತ್ತು ತೇಗಡಿಯನ್ನೂ ಹೊಂದುತ್ತಾನೆ. ಮೇಷ್ಪರಾದ ನಮ್ಮ ಆತಂಕ ಇದು. ನಮಗೆ ಬಹಳ ಬೇರೆ ರೀತಿಯಾದ ಆತಂಕಗಳಿವೆ. ಅದರ ಜೊತೆಗೆ, ಸಮೂಹ ಮಾಡುಮ ಸಾಹಿತ್ಯದ ಬಗೆಗಿರುವಂಥ ಆಸ್ತಿಯನ್ನು ಒಂದು ರೀತಿಯಲ್ಲಿ ಗೌಣಗೊಳಿಸಿದೆ. ಹಿಂದೆ ಸಮೂಹ ಮಾಡುಮ ಈ ಬಗೆಯ ಆಸ್ತಿಯನ್ನು ಅಷ್ಟು ಗೌಣಗೊಳಿಸುತ್ತಿರಲಿಲ್ಲ. ನಾನು ತುಂಬ ಒಳ್ಳೆಯ ಕಂಡೆಗಳನ್ನು ಓದಿರುವುದು ವೃತ್ತ ಪ್ರತಿಕೆಗಳಲ್ಲೇ. ಇವತ್ತು ಒಬ್ಬ ವಿದ್ಯಾರ್ಥಿ ಮಾಸ್ತಿ ಕತೆ ಓದಲ್ಲ. ಯಾಕೆಂದರೆ ಅವನಿಗೆ ಒಂದನೇ ಕ್ಲಾಸಿನಿಂದಲೇ ತರಬೇತಿ ಇಲ್ಲ. ಹಾಗಾಗಿ ಅವನು ಇಡೀ ಜೀವನದಲ್ಲಿ ಮಾಸ್ತಿ ಕತೆಯಿಂದ ವಂಚಿತನಾಗುತ್ತಾನೆ. ಅವನು ಹೈಸ್ಕೂಲ್ ಮಟ್ಟಿದ ತನಕ ಗಡ್ಡ, ಪದ್ಡ ಬರೆದಿರೋದಿಲ್ಲ.

ಈಗ ಕನ್ನಡ ಬಹಳ ಸ್ವಿಪ್ರವಾಗಿ ಆಧುನಿಕರಣಗೊಳ್ಳುತ್ತಿದೆ. ಆದರೆ, ಈ ಆಧುನಿಕರಣದ ಪ್ರಯೋಜನ ಮಾತ್ರ ಬಹಳ ಪರಿಮಿತಿಯಾಗಿದೆ. ಒಂದು ಕಡೆ ಆಧುನಿಕರಣ ನಡೆಯುತ್ತಿರುತ್ತದೆ, ಇನ್ನೊಂದು ಕಡೆ, ಸರ್ಕಾರಿ ಕನ್ನಡ ಬರುತ್ತಿರುತ್ತದೆ. ಅಲ್ಲಿ ಮೋಲೀಸ್ ಅನ್ನುವ ಪದವನ್ನು ಮೋಲೀಸ್ ಅಂತ ಒಮ್ಮೋಬೇಕು ಅನ್ನುವಂಥ ಸಾಮಾನ್ಯವಾದ ಭಾಷಾ ವಿಚೇಚನೆ ಇಲ್ಲ. ಆ ಪದಕ್ಕೆ ಇನ್ನಾವುದೋ ಒಂದು ಗೊತ್ತಿಲ್ಲದೇ ಇರುವಂಥ ಪದ ಬಳಸುತ್ತಾರೆ. ಒಂದು ಹಳ್ಳಿಯೊಳಗೆ ಯಾರಿಗೂ ಗೊತ್ತಿಲ್ಲದೇ ಇರುವಂಥ ಪದವೋಂದನ್ನು ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೋ, ಅಸಿಸ್ಟೆಂಟ್ ಇಂಜಿನಿಯರ್‌ಗೋ, ಒಬ್ಬ ವೈದ್ಯಾರ್ಥಿಕಾರಿಗೋ ಬಳಸುತ್ತಾ ಇರುತ್ತಾರೆ. ‘ರಾಜಭಾಷಾ ನಿಷಂಟು’ ಅಂತ ಒಂದು ಇದೆ. ಆ ರಾಜಭಾಷಾ ನಿಷಂಟು ಅನ್ನೋದು ಹಿಂದಿಯವರು ಮಾಡಿರುವ ನಿಷಂಟು. ಅದನ್ನು ನಾವೆಲ್ಲರೂ ಆರಾಮವಾಗಿ ಬಳಸುತ್ತಾ ಇದ್ದೇವೆ. ಯಾಕೆಂದರೆ ಬೇರೆ ಭಾಷೆಯ ಸಂಪರ್ಕದಲ್ಲಿ ಬೇಳೆಯುವ ಕ್ರಿಯೆ ಕನ್ನಡಕ್ಕೇನೂ ಹೊಸದಲ್ಲ. ಕನ್ನಡ ಭಾಷೆ ಸಂಸ್ಕೃತದ ಜೊತೆ ಬಹಳ ದೊಡ್ಡದಾದ ಕೊಳುಕೊಡೆಗಳನ್ನು ಇಟ್ಟಕೊಂಡು ತನ್ನ ಅಭಿವೃದ್ಧಿಯನ್ನು ಮಾಡಿಕೊಂಡಿತು. ಅನಂತರದಲ್ಲಿ ಉದ್ದು ಮುಂತಾದ ಭಾಷೆಯ ಸಂಪರ್ಕಕ್ಕೆ ಒಂದು ಇನ್ನೂ ದೊಡ್ಡದಾದ ಅಭಿವೃದ್ಧಿಯನ್ನು ಹೊಂದಿತು. ಇಂಗ್ಲಿಷ್ ಭಾಷೆಯೊಳಗಿನ ಸಂಪರ್ಕದಲ್ಲಿ ಇನ್ನೂ ಬೇರೆಯದೇ ರೀತಿಯ ಅಭಿವೃದ್ಧಿ ಹೊಂದಿತು. ಆದರೆ ಹಿಂದಿ ಭಾಷೆ

ನಮ್ಮ ಸಾಹಿತ್ಯದ ಮೇಲೆ ಈ ರೀತಿಯಾದಂಥ ಪ್ರಭಾವ ಬೀರಲಿಲ್ಲ ಅನ್ನಪುದು ಬಹಳ ಮುಖ್ಯವಾದ ವಿಚಾರ. ಹಿಂದಿ ಸಾಹಿತ್ಯ ಪ್ರಭಾವ ಬೀರಿರಬಹುದು; ಹಿಂದಿ ಭಾಷೆ ಬೀರಲಿಲ್ಲ.

ಈಗ ಹಿಂದಿ ಭಾಷೆ ಸಿನಮಾ ಸಂಗೀತದಿಂದಲೇ ಒಂದು ರೀತಿಯಲ್ಲಿ ಸಾಮಾನ್ಯತೆಯನ್ನು ನಮ್ಮಲ್ಲಿ ತುಂಬಿಟ್ಟಿದೆ. ಹಿಂದಿ ಸಿನಮಾ ಸಂಗೀತ ಬೆಳಗಿನಿಂದ ಸಂಜೆಯವರೆಗೂ ಎಡಬಿಡದೆ ಒಂದೇ ಧಾರಿಯಲ್ಲಿ ಇರುತ್ತದೆ; ಹಾಗಾಗಿ ಬಹಳ ಗಹನವಾದುದನ್ನು ಹೇಳುವುದು ಆ ಭಾಷೆಗೆ ಸಾಧ್ಯವಿಲ್ಲವೇನೋ ಅನ್ನಪಂತಹ ತಿಳುವಳಿಕೆ ನಮಗೆ, ಅಂದರೆ ನನಗೆ ವೈಯುಕ್ತಿಕವಾಗಿ ಒಂದುಬಣಿದೆ. ರೇಡಿಯೋ ಸಂಗೀತ, ಕಾಸೆಂಟ್ ಸಂಸ್ಕೃತಿಯಿಂದ, ಅದು ಎಷ್ಟರಮಟ್ಟಿಗೆ ವ್ಯಾಪಕವಾಗಿ ಬಿಟ್ಟದೆಯೆಂದರೆ, ಹಿಂದಿ ಇರುವುದು ಸಾಧ್ಯವೇ ಹೊರತು, ಬೇರೆಯ ರೀತಿಯಲ್ಲಿ ಅದು ಹೇಳಲು ಸಾಧ್ಯವಿಲ್ಲ ಅನ್ನೋ ರೀತಿಯಾದ ಸಂಸ್ಕೃತಿ ಇಡೀ ಭಾರತದಾದ್ಯಂತ ವ್ಯಾಪಿಸಿಕೊಂಡಿದೆ. ಅದೇ ರೀತಿ ಈ ಹೊತ್ತಿನ ಸುಗಮ ಸಂಗೀತದಲ್ಲಿ ತುಂಬ ಸಲ ಏನಾಗುತ್ತೇ ಅಂದರೆ, ಅದರಲ್ಲಿ ಕನಸ-ಮನಸು ಅಂತ ಪ್ರಾಸ ಹಾಕಿಕೊಂಡು ಎಪ್ಪು ಬೇಕಾದರೂ ಪದ ನಿರ್ಮಾಣ ಮಾಡುತ್ತಾ ಇರಬಹುದು. ಹೀಗಾಗಿ ಕನ್ನಡ ಕಾವ್ಯವನ್ನು ಪ್ರಚಾರ ಮಾಡುತ್ತಿದ್ದೇವೆ, ಎಲ್ಲ ಕಜೆ ತಲುಪಿಸುತ್ತಿದ್ದೇವೆ ಎಂಬ ಭ್ರಮೆಯಿಂದ ಸಾಮಾನ್ಯವಾದ ಪದ್ಯರಚನೆಗೂ ಕೂಡ ಬಹಳ ದೊಡ್ಡ ಆಕ್ರೋಸ್ಟಿ ಹಾಕಿಕೊಂಡು, ಅದನ್ನು ಕುಣಿ ಕುಣಿ ಇನ್ನು ಈ ಕನ್ನಡ ಕೇಳೋದು ಬೇಕಾಗಿಲ್ಲ ಅನ್ನೋರ ರೀತಿ ಇರುತ್ತದೆ; ಮದುವೆ ಮನೆಯಲ್ಲಿ ಸಂಗೀತ ಕೇಳಿದರೆ ಯಾವ ರೀತಿಯಿರುತ್ತದೋ, ಆ ರೀತಿಯಿರುತ್ತದೆ. ಆರತಕ್ಕ ಗೋಷ್ಠಿಯೋಳಿಗೆ ಯಾವ ರೀತಿ ಇರುತ್ತದೋ, ಆ ರೀತಿಯಲ್ಲಿ ನಮ್ಮಲ್ಲಿ ಕುಕೆಗಳಿಂದ ಕುಪದ್ಯ ನಿರ್ಮಾಣವಾಗುತ್ತಿದೆ.

ಇವತ್ತು ಓದಲು ಬಾರದ ಶೇಕಡಾ 70 ಜನ ಕನ್ನಡ ನಾಡಿನಲ್ಲಿದ್ದಾರೆ, ನಿಜ. ಅವರೆಲ್ಲ ಕನ್ನಡಿಗರೇ ಹೌದು. ಧಾರ್ಮಿಕ ಅಲ್ಲಸಂಖ್ಯಾತರಿದ್ದಾರೆ. ಭಾಷಾ ಅಲ್ಲಸಂಖ್ಯಾತರಿದ್ದಾರೆ. ಹಾಗೆ ನೋಡಿದರೆ ಭಾಷಾ ಅಲ್ಲಸಂಖ್ಯಾತರೇ ಕನ್ನಡವನ್ನು ಇನ್ನೂ ಚೆನ್ನಾಗಿ ಬಳಸಿಕೊಂಡು ತಮ್ಮ ಜೀವನವನ್ನಾದರೂ ನಡೆಸುತ್ತಿದ್ದಾರೆ. ಧಾರ್ಮಿಕ ಅಲ್ಲಸಂಖ್ಯಾತರು ಭಾಷೆಯನ್ನು ಅಪೋಽ ಇಪೋಽ ಕಲಿತು ಜೀವನವನ್ನಾದರೂ ನಡೆಸುತ್ತಿದ್ದಾರೆ. ಆದರೆ, ನಾವೇನು ಮಾಡುತ್ತಿದ್ದೇವೆ ಅಂದರೆ, ನಮ್ಮ ಭಾಷೆಯನ್ನು ದಿನೇದಿನೇ ಹೆಚ್ಚು ಪೇಲವಗೇಳಿಸುವ ಕ್ರಮದ ಕಡೆಗೆ ಮನಸ್ಸು ಕೊಟ್ಟಿದ್ದೇವೆ. ಶಿಕ್ಷಣದಲ್ಲಿ ಭಾಷೆ ಗಟ್ಟಿಯಾಗದೇ ಇರೋದಕ್ಕೆ ಕಾರಣವಾಗಿದ್ದೇವೆ. ಅದಕ್ಕೆ ಕೋಟ್ಟಿಂತರ ರೂಪಾಯಿ ವಿಚಾರದರೂ ಕೂಡ. ಅದು ಅರ್ಥಹಿಂದಿನ ಆಗುತ್ತಾ ಇದ್ದರೂ ಕೂಡ ನಮಗೆ ಆತಂಕವಾಗದೆ ಹೋಗುತ್ತಿದೆ.

**ಶೇಖರ ಪರಿಚಯ:** ಕಿ.ರಂ. ನಾಗರಾಜ ಹಾಸನ ಜಿಲ್ಲೆಯ ಕೆತ್ತನೆ ಎನ್ನುವ ಉರಿಸಲ್ಲಿ ಇಂಳಿರಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಕೃತಿಗಳು: ಪ್ರತಿಸ್ಪಿತ ಶಕ್ತಿ ಮತ್ತು ಕನ್ನಡ ಸಾಹಿತ್ಯ, ಮತ್ತೆ ಮತ್ತೆ ಬೇಂದ್ರೆ, ತರೆದ ಪರ್ಯ (ವಿಮರ್ಶೆ) ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ (ನಾಟಕ) ಆಪತ್ತಾಲೀನ ಕೆವಿತೆಗಳು, ವಚನಕರ್ಮಣ, ಕುವೆಂಪು ನುಡಿ ಚಿತ್ರ (ಸಂಪಾದಿತ ಕೃತಿಗಳು).

### ಪ್ರಶ್ನೆಗಳು:

1. ಕನ್ನಡದ ನಿಜವಾದ ಅಸ್ತಿತ್ವ ಯಾವುದು? ವಿವರಿಸಿ.
2. ಕನ್ನಡ ಇಂದು ಎದುರಿಸುತ್ತಿರುವ ಆತಂಕಗಳಿಗೆ ಇರುವ ಮುಖ್ಯವಾದ ಕಾರಣಗಳೇನು? ವಿವರಿಸಿ.
3. ವ್ಯತ್ಯಾಸಿತಿಗಳು ಮತ್ತು ಸಮೂಹ ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಕನ್ನಡ ಭಾಷಯೆ ಸ್ಥಿತಿ ಹೇಗೆದೆ?

ಮಾದರಿ ಪ್ರಶ್ನೆ ಪತ್ರಿಕೆ ಸ್ವರೂಪ  
ಬಿ.ಎಸ್ಸಿ ಒಂದನೆ ಸೇಮಿಸ್ಪರ್ಶ,  
ಕನ್ನಡ ವೈಭವ

ಸಮಯ: 3.00 ಗಂಟೆಗೆ

ಗರಿಷ್ಠ ಅಂತರ: 60

### I. ಮೂರು ಪ್ರಶ್ನೆಗೆ ಉತ್ತರಿಸಿ:

(3x5=15)

- 1) ದೇವರು ಏಜು ಮಾಡಿದನು ಕವಿತೆಯ ವ್ಯೇಶಿಷ್ಟಗಳನ್ನು?
- 2) ತುತ್ತಿನ ಜೀಲು ಕವಿತೆಯ ಆಶಯವನ್ನು ವಿವರಿಸಿ?
- 3) ‘ನಾಡಿನ ಏಕತೆ’ ಕವಿತೆಯಲ್ಲಿ ನಾಡಾಭಿಮಾನದ ಸ್ವರೂಪವನ್ನು ವಿವರಿಸಿ.
- 4) ‘ತುತ್ತಿನ ಜೀಲು’ ಕವಿತೆಯಲ್ಲಿನ ಹಸಿವಿನ ಜಿತ್ಯಾವನನ್ನು ನಿರೂಪಿಸಿ.

### II. ಮೂರು ಪ್ರಶ್ನೆಗೆ ಉತ್ತರಿಸಿ:

(3X5=15)

- 1) ದೀಪದಾರಿ ಕವನದ ಆಶಯವೇನು?
- 2) ಕತ್ತೆ ಮತ್ತು ಧರ್ಮ ಕವನದ ವ್ಯೇಶಿಷ್ಟಗಳನ್ನು?
- 3) ಭಂಡರು ಕವನದ ಸ್ವರೂಪವನ್ನು ವಿವರಿಸಿ.
- 4) ಕುಟುಂಬದ ಬೆಳಕು ಯಾರು?

### III. ಮೂರು ಪ್ರಶ್ನೆಗೆ ಉತ್ತರಿಸಿ:

(3X5=15)

- 1) ರೂಟ್ಟಿ ಕತೆಯ ವ್ಯೇಶಿಷ್ಟಗಳನ್ನು?
- 2) ಕೊನೆಯ ಗಿರಾಕಿ ಕತೆಯ ದುರಂತವನ್ನು ವಿವರಿಸಿ.
- 3) ‘ಪ್ರಯಾಣ’ ಕತೆಯ ಅರ್ಥ ಸಾಂಸ್ಕೃತಿಕ ವಿವರಿಸಿ.
- 4) ಕಾಣಿಯ ದುರಂತ ಸಾವನ್ನು ನಿರೂಪಿಸಿ.

### IV. ಮೂರು ಪ್ರಶ್ನೆಗೆ ಉತ್ತರಿಸಿ:

(3X5=15)

- 1) ‘ಚೊಮೋಟೋ’ ಮೂಲವನ್ನು ವಿವರಿಸಿ.
- 2) ‘ಭೂಮಿ’ಯ ಅಗತ್ಯ, ಸ್ವರೂಪ ವಿವರಿಸಿ.
- 3) ಅಪ್ಪನ ಸಾವಿನ ವ್ಯಾಧಿ ವಿವರಿಸಿ.
- 4) ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಪ್ರಯತ್ನಗಳನ್ನು ನಿರೂಪಿಸಿ.

ಅಂತರಿಕ ಮೌಲ್ಯಂಕನ – ೪೦ ಅಂತರಿಕ ಮೌಲ್ಯಂಕನ – ೪೦ ಅಂತರಿಕ ಮೌಲ್ಯಂಕನ – ೪೦

ಹಾಜರಾತಿ+ವಿದ್ಯಾರ್ಥಿಗಳ ಸಹಿತ ಪಾಲ್ಯಾಳ್ಯಾವಿಕೆ – ೧೦

ಸೇಮಿನಾರ್+ಅಸ್ಕ್ರೇನ್‌ಎಂಟ್ – ೧೦

ಎರಡು ಕಿರುಪರೀಕ್ಷೆ – ೨೦